

TIGHT BINDING BOOK

**TEXT PROBLEM
WITHIN THE
BOOK ONLY
TEXT FLY WITHIN
THE BOOK ONLY**

UNIVERSAL
LIBRARY

OU_198299

UNIVERSAL
LIBRARY

ಮುನ್ನಡಿ.

ಈ ಲೇಖನಿಗೆ ದಯೆಯ ಅರಿವಿಲ್ಲ, ದಾಟ್ ಇಲ್ಲದ ಗುರುತಿಲ್ಲ; ಸತ್ಯವೆಂದು ಕಂಡುದನ್ನು ಬಣ್ಣ ವಿಲ್ಲದೆ ಬಿಡಿಸಿ ಹೇಳುವ ಬಾಯಿ ಮಾತ್ರ ಉಂಟು. ಕಾದಂಬರಿ ಕಾರನ ಸಾಹಿತ್ಯಜಾಲದ ಅರಿವು ಇದಕ್ಕಿಲ್ಲ. ಜೀಡನ ಬಲೆಯನ್ನು ಇದು ಬೀಸುವುದಿಲ್ಲ; ಕಣ್ಣರೆಯಾಗಿ ಸಿಂತು ಕತ್ತಲಲ್ಲಿ ಕೊಲ್ಲುವ ಫೂತುಕತನವಿಲ್ಲ. ಕೊಲ್ಲುವ ಮನವಾದರೆ, ಮುಚ್ಚು ಮರೆಯಿಲ್ಲದೆ ಕೊಲ್ಲುವನೆಂದು ಬಿಚ್ಚಿಹೇಳಿ, ಸಾಯಲಿರುವ ದುರ್ದ್ರೋಪಾಣಿಯ ಮುಂದೆ ನಗುನಗುತ್ತ ಕತ್ತಿಯನ್ನಷ್ಟಿ, ತರಕಾರಿಯನ್ನು ಎಷ್ಟು ಸಿತ್ತಿಂತೆಯಿಂದ ಯೆಚ್ಚುವರೋ, ಆ ರೀತಿ ಕತ್ತರಿಸುವ ಸಾಹನ ಮಾತ್ರವಿದೆ.

ಕಳ್ಳುಸಿಗೆ ಯಗಲೆನ ಅಂಜಿಕೆ ಉಂಟಿಂದು, ಆವನ ಮುಂದೆ ಹಗಲನ್ನು ರಾಶ್ರೀಯೆಂದು ಕರೆಯಲು ಈ ಲೇಖನಿಗೆ ಬಾರದು. ಇವನ್ನು ಶೈವಿಸುವುದು ಸತ್ಯದ ಶಾಯಿ. ಅದರ ಬಣ್ಣವು ಸಹಿಯಾದ ಸತ್ಯದ ಹಸುರಿ ನಂತಿರಬಹುದು, ಕೂರ ಸತ್ಯದ ಕಂಪಿನಿಂದಿರಬಹುದು, ಕಹಿಯಾದ ಸತ್ಯದ ಕಪ್ಪು ಇರಬಹುದು. ಸಮಾಗೆ ಯಾವ ಬಣ್ಣ ಇಷ್ಟವೆಯೋ ಆ ಬಣ್ಣದ ಶಾಯಿಯಿಂದ ಸಮ ಇದು ಬರೆಯದು. ಸತ್ಯದ ಸಿಹಿ, ಕಹಿ, ಕರೋರ್ಹಿ ರೂಪಗಳಿಗೆ ಸರಿಯಾಗಿ ಅದರ ಬಣ್ಣವು ಕಾಗದೆ

ಮೇಲೆ ಬೀಕುವುದು. ಕೊಗದವು ಬಿಳಿದೆಂದು ತಿಳಿದು ಕಣ್ಣಿಚ್ಚಿ ತಳಿದಿರುವ ಜನರಿಗೆ ಬಿಳಿದೆಂದು ಕಾಣುವ ಅದರಲ್ಲಿ ಸತ್ತ ವರ್ಣಗಳಿವೆ — ಸುಮ್ಮನೆ ಬಿಳಿದನ್ನು ಕಂಡು, ‘ಭಾಷ್ಯ ಎನ್ನಬೇಡಿಲಿ -- ಎನ್ನಬುದು. ಅದನ್ನು ನಂಬಲಾರದವರಿಗಾಗಿ, ಅಥವಾ ನಂಬಲ್ಪೈ ಪಡದವರಿಗಾಗಿ — ಅವರಿಗೆ ಕಾಣಿಸದ ಒಂದೊಂದು ಬಣ್ಣವನ್ನು ಅವರ ಕಣ್ಣ ಕುಕ್ಕನಂತೆ ಚೆಲ್ಲಿ ನಡೆಯುವುದೇ ಈ ಲೇಖನಿಯ ಹವಾಸ. ಅಂಥ ಲೇಖನಿಯನ್ನು ಎಸೆಂದು ಕರೆಯುವಿರೋ ಕರೆಯಿರಿ. ನಿಮ್ಮ ಬೈದು ಬಿರುದುಗಳೆರಡೂ ಅದಕ್ಕೆ ಸರಿಯೇ,

ర. “ఆయోధ్యే, ఇచేనపతచునవే?”

సీవు మదుపేయ మనసెయన్న కాణదవరల్ల. మదుపేయస్తు హోతిసబేకు మదుపేగే. నమ్మి సమాజదల్లి అదక్కు ఏగిలేసిసిద జాత్రెయిల్ల. జాత్రెసరేందువుదు నాల్చే దినగభ వరేగ; ఆదరే ఆదర బాల ఖందుముందెల్లా ఇరువుదు. ఉను మంతన బాలదష్టు లుచ్చు, మదుపేయ బాల. ఈ ఎల్ల లుక్కవద దినగళల్లి ఆనే, లుత్వాయ, ఆనంద, అవసర, ఆదర, ఆతిధ్య, లుపచార, . . . ఇవు గళస్తు కెండష్టు, కొట్టష్టు మితియిల్ల. మదు పేయ సెనపాదర బడవరు దొడ్డవరాగువరు, ముదుకియురు యోవనసెయరాగువరు, వథూవరర తంచేతాయిగళు దానధవుగళల్లి దధ్యిచియరే ఆగువరు. స్వతః వథూవరరు ఐనాగువరో సీపే లూపిసిరి. నూరు ఆయపిల్లద ఖిరియురు నానూరర సాలక్కు సిద్ధరాగువరు. ఆదరే రీగాదవరల్లి ఒబ్బిలే ఒబ్బిలు నమ్ము—వూలతి.

మాలతిగిందు యదిసారు వంచున్న, తుంబిద యోవనే. ఆవళ ఒబ్బనే ఒబ్బ అంణనిగిందు మ—దు—వే. బాయిపుడిదష్టు దొడ్డ తిబ్బ. అంణనేందరే నమ్మ మహేశ. ఆవన మనసెయల్లే

ಅವನಿಗೆ ಮದುವೆ. ಅವನಿಗೇನು! ಶ್ರೀಮಂತರ ಮನೆಯು ಹುಡುಗ. ಬೇಡಿ ಬೇಡಿ ಹೆಣ್ಣು ಕೊಡುವವನ ರೆಷ್ಟು ಮಾಡಿ ಬೇಕು. ಅದಕ್ಕಾಗಿಯೇ ಇಂದು ತಾರೆಯನ್ನು ಅವನ ಕಾಲುಬುಡಕ್ಕೆ ತಂದು ಧಾರೆ ಯೆರೆಯಲು ಆವಳ ತಂಡತಾಯಿಗಳು ಸಿದ್ಧರಾಗಿ ರುವರು. ತಾರೆಯ ತಂಡತಾಯಿಗಳು ದರಿದ್ರರಲ್ಲ; ಸಾಕಷ್ಟು ಘರ್ಯಾಯ್ದವಿದೆ ಕುಳಿತು ಉಣ್ಣಿವಷ್ಟು ಸಂಪತ್ತಿದೆ. ಅಷ್ಟೇ ಅಲ್ಲ, ತಂಡತಾಯಿಗಳಿಗೆ ಸಂತತಿ ಯೆಂದರೆ ಒಬ್ಬಳೇ ತಾರೆ! ಆದರೂ ಮಹೇಶನ ತಂಡ ಯೋಗಂಧನನ್ನು ಹರುಷಗೊಳಿಸಲು ಅವರು ಅಲ್ಲಿಯ ತನಕ ಹುಡುಗಿಯನ್ನು ಕರತಂದು ಧಾರೆಯೆರೆಯಲು ಸಿದ್ಧರಾಗಿರುವರು. ಯೋಗಂಧನು ಶ್ರೀಮಂತ; ಆ ಉರಿಗೆ ಕುಬೇರನಂಥ ಶ್ರೀಮಂತ. ದಿನದೂಟಕ್ಕೆ ತಿರುಪಕ್ಕೆ ಹೋಗುವವರೂ ಸಹ ಮನೆಮದುವೆ ಬಂದಿ ತೆಂದರೆ ಸಾಲವೂಡಿಯಾದರೂ ಜರತಾರಿ ಉಟ್ಟು ಮೆರೆಯುವಾಗ ಯೋಗಂಧನು ಹೇಗಿರಬೇಕು? ಅವನ ವೈಶುಂಭ ಜರಿ; ಮಗನ ವೈಶುಂಭ ಚಿನ್ನ, ಸೋಸೆಯ ವೈಶುಂಭ ರತ್ನಗಳೇ. ಇನ್ನು ಮದುವೆಯೆಂದರೆ—ಮಂಟಪ ಹೇಗಿರಬೇಕು? ಓಲಗ ಹೇಗಿರಬೇಕು? ವಾದ್ಯಸ್ತೇವೇದ್ಯಗಳು ಹೇಗಿರಬೇಕು—ಇವನ್ನೆಲ್ಲಾ ಬಿಡಿಸಿ ಹೇಳಬೇಕೇ? ನೀವಷ್ಟು ತಿಳಿಯದವರೇನು? ಅಡುಗೆಮನೆಯ ಪರಿಮಳವು ದೇವತೆಗಳ ಬಾಯಿಯಿಂದ ನೀರುತರಿಸಬೇಕು. ಸುಳ್ಳಿನ್ನು ವಿರಾದರೆ—ಯೋಗಂಧನ

ಮನೆಹಿತ್ತಲಿನ ಸುತ್ತು ಸೇರಿದ ಆ ದ್ವಿಪಾದ ಚತುಷ್ಪಾದ
ಪ್ರಾಣಿಗಳನ್ನು ಕೇಳಬಾರದೇ? ತಪ್ಪಿ ಉಳಿದದ್ದನ್ನಿಂದರು
ಕಾರುಲು ಕಡಿಮೆ ಕಡಿಮೆ ನಾನ್ನಾರು ಹೊಲೆಯರು,
ಆದರಿನ್ನುಡಿ ಶುನಕರು, ಜತೆಮಲ್ಲಿಯೇ ಮೈತ್ರಿಯಿಂದ
ನೆರೆದಿದ್ದರು. ಆ ನಾನ್ನಾರು ಮಂದಿಗೆ, ತಮ್ಮನ್ನು-ಬಿಳಿ
ನೆರೆದ ಉಳಿದವರಂತೆ, ಮದುವೆ ಚಪ್ಪರದೊಳಗಿನವರು
ಕಾಣುವರಂಬ ತಿಳಿವು—ಆ ಆಸಂದದ ಗಳಿಗೆಯಲ್ಲಿ
ಅಥವ ಅಜ್ಞಾನದ ಗಳಿಗೆಯಲ್ಲಿ ಹೇಗೆ ಉಂಟಾಗಬೇಕು?
ಇವರಿಗೆ ಬಾರದ ಯೋಚನೆಯು, ಆ ಯಾವತ್ತು ಪ್ರಾಣಿ
ಸಮಾಹದಲ್ಲಿ ಒಂದೇ ಒಂದು ಹೃದಯುಕ್ಕುಂಟಾಗಿದೆ.
ಆದೇ—ಮಾಲತಿಯ ಒಡಲು.

ಅವಳು, ಮದುವೆಯ ಸ್ವರಂತ ಸಹ ಇಲ್ಲದವ
ಇಂತ ಮನೆನುಹಡಿಯಲ್ಲಿ ಸಿಂತುಕೊಂಡು ಪತ್ತಿಮು
ದಿಗುತವನ್ನು ಇಗ್ನೇಸ್‌ನೋಡುತ್ತಿರುವಳು. ಅವಳ
ದೃಷ್ಟಿಗೆ ಈ ದ್ವಿಪಾದ ಚತುಷ್ಪಾದವ್ಯಂದವು ಭಿತ್ತು.
ನೋಡುತ್ತ ಸೋಡುತ್ತ ಆವೇಳ ಕಣ್ಣಗಳಿಂದ ಸೀರು
ಹೊರಟಿತು. ಹೊಂಬಂಣದ ದಿಗಂತದಲ್ಲಿ ಸೂರ್ಯನು
ಮುಣಿಗುತ್ತಿದ್ದನು. ಗೋಧೂಳಿ ಸಮರು. ಆದರೆ
ಗೋಧೂಳಿಯಿಲ್ಲ. ಕಾರಣ ಆ ದಿನ ಉರ ದನ
ಕಾರುವ ಬಾಲಕರೆಲ್ಲ - ಮದುನೆಯ ನೋಡನೋಡ
ಲು ಬಂದಿದ್ದರು. ಚಪ್ಪರದಿಂದ—“ಸುಲಗ್ಗು ಸಾವ
ಧಾನ” ಎಂಬ ಮಂತ್ರಫೋಷವು ಮೇಲಕ್ಕೆರಿಗಗನ
ಮಂಡಲವನ್ನು ಚುಂಬಿಸಲು ಸೇರುತ್ತಿದೆ. ಮಾಲತಿ

యన్నవళు - “ఈ కేంబంణవు నాతవాగువంతే, ఈ సులగ్గు సావధానద స్వరవూ ముగియువుదిల్లి వే? స్వరవళియలు ఆదక్కే కారణవాద సుఖవు శాశ్వతవే” — ఎందు. ఈ యోచనలొడనే అవళ కణ్ణగళు కేంపడరిదువు. ఆవేషక్కే ఏంతి రీఖ్లిదాలింతు. ఇదు వరేగే సంతసద రాజ్యదల్లి ద్వా సిట్టేసెందరియద బాలికేయు — ‘నన్నంతే ఇవ రాదరే’ — ఎందు తపిసిదళు. ఎంతద కూర శాస! ‘నన్నంతే ఇవరాదరే’? ఆదరేను? హాగా దరే ఈ మంత్రవు హొరడువుదిదేయే? ఈ గద్ద లవు కేళిసువుదిదేయే? అవళ కణ్ణు దురినల్లి సాలుసాలాగి కుళిత ఆ హొలెయర మక్కులు అల్లి సేరువుదిదేయే?

వాలతియు విధవే; బాలవిధవే. అవళంతే ఇవరాదరే ఎనాగువుదెందు ఈగ హేళిరి. ఇన్నొ ఆవళు ఆదే శాపవన్న కొడుత్తరువళు. తన్న మాతిన ఆధ్యవేసెందు ఆరిపిదేయో ఇల్లవో — ఆంతు ఒడలోళగింద ఆదే విషమయి చెలుముయు చిమ్ముత్తిదే. ఆవళందు—తండే, తాయి, ఆణ్ణి, నాదిని, నంటరు, ఇష్టరు — ఎల్లర మేలూ తన్న హృదయు జ్వాలాముఖియింద భీషణ శాపద కాద రసవన్న సూసుత్తరువళు. ‘నన్నంతే ఇవ రాదరే’ — ఎందూ, ‘ఆగలీ’ — ఎందు. ఆవళ ఈ

ಅಂತರಂಗವು ಇತರರಾರ್ಥಿಗಾದರೂ ತಿಳಿದು ಬಂದರೆ ಅವರು ಇವಳನ್ನು ಒಮ್ಮೆಗೆ ಶೂಲಕ್ಷೇರಿಸುತ್ತಿದ್ದರೇ ಎನ್ನೋ. ಆದರೂ ಅವಳಿಗೆ ನೂತ್ರ ಆ ಅಂಚಿಕೆಯಿಲ್ಲ. ಅವಳೀಗ ಅಂತರಂಗದಲ್ಲಿ ಉರಿಯುತ್ತಿರುವ ಜ್ಯೋತಿ. ತಾನೂ ಉರಿಯುವುದು, ಪರರನ್ನು ಉರಿಸುವುದು. ಆದರೂ ನೂಲತ್ತಿಯು ಒಳ್ಳೇ ಹುಡುಗಿ ತೀರ ಒಳ್ಳೇ ಯು ಹುಡುಗಿ – ಹೀಗೆಂದು ಅವಳ ಹುಟ್ಟಿನಿಂದ ಹಿಡಿದು ಸಾವಿನ ತನಕ ನಾವನ್ನು ವವರು. ಅವಳ ಬಾಯಿ ರೀಯಂದ ಬರುವ ಈ ಶಾಪವು, ಅವಳ ಪ್ರಾಣಿಯಲ್ಲ. ಆ ಶಾಪದಂದ ಅವಳು ಉರನ್ನು ಇಸಲೆಂದು ಸೀವೇ ಅವಳ ಕ್ಷೇತ್ರದಲ್ಲಿ ಈ ಉರಿನ ದೀವಟಿಗೆಯುನ್ನ ಕೊಟ್ಟಿರುವಿರಿ; ಹನುಮಂತನ ಬಾಲಕ್ಕೆ ಉಂಕಾವಾಸಿಗಳೇ ಬೆಂಕಿ ಕೊಟ್ಟಂತೆ! ಸೀವೆಂದರೆ ನೀವಲ್ಲ – ನಿನ್ನ ಸಮಾಜವು. ಆದರೆ ನೀವಿಲ್ಲದೆ ನಿನ್ನ ಸಮಾಜವಾಗುವುದೋ ಎಂದು ನೀವೇ ಯೋಚಿಸಿರಿ. ಆದೇ ಮಾತನ್ನು ನೂಲತ್ತಿಯು ಒಂದು ದಿನ ತನ್ನ ತಂಡೆಗೆ ಹೇಳಿರುವಳು ಮುಂದೆಯೂ ಹೇಳಬಹುದು.

ತಾನು ವಿಧವೆ, ತನಗೆ ತನ್ನ ಸುಖವಿಲ್ಲ, ಪರರ ಸುಖದಲ್ಲಿ ಭಾಗಿಯಾಗುವ ಖಣವಿಲ್ಲ— ಎಂಬೀ ದುಃಖನೇ ಅವಲ ತಾಪಕ್ಕೆ ಕಾರಣವಾಯಿತು. ಅವಳ ದಕ್ಷಾಗಿ ತನ್ನ ಶಾಪವನ್ನು ಕೊಟ್ಟು ಕೊಟ್ಟು ಬೇಸತ್ತು ಮೂರಭೀಗೊಂಡಳು. ಅವಳ ಮುಖವು ಮಸಣಯಾತ್ರಿ ಕನ ಮುಖದಂತೆ ಬೆಂದುಬೆಂಡಾಗಿದೆ ಕತ್ತಲೆಯಲ್ಲಿ

కండష్ట అక్కరగళు అదరల్లా కాణలు బర
ఒహుదు ఆదరే నిద్రీయల్లా,—అదు సిద్రీయే?—
అదరల్లా ఆవళ ఎదేయింద కాళసప్తమోందు
బుసుగుట్టున సద్గు కేళిసుత్తదే.

రాత్రియేల్లా హాగే సందితు. మాలతియ
ఏచారవన్న యారొబ్బరూ కేళలిల్ల. ఆవళన్న
దినసిత్య లూటక్కే కరేయున ఆవళ తాయిగూ సక
ఆ సేనపాగలిల్ల ప్రతియోబ్బర తలేయల్లియూ మదు
వే, మదువేయాట, మదువేయబ్బరగళే తుంబిద్దు
వు. యేఎగంధన తలేయల్లి కేవల మగన
చిత్రవే అల్లదే ఇన్నేనిల్ల. ఆవన పత్మియన్నవను
“చిన్నదంధ సోసే”యేందు తిళిదను. మాలతియు
చిన్నవూ అల్లవూ అల్ల, హెచ్చేను కచ్చిణవూ అల్ల. కే
వల కస; కాలకస. ఉళిద దినగళల్లల్లదిద్దరూ
మదువేయ దినదనుట్టగే ఆవళ తాయితందేగళ
పాలిగూ కాలకసవే!

మదువేయ మరుదిన సూయఁను ఎందినంతే
ఉదయిసిదను, ఆదరే మాలతియ పాలిగే ఇన్నూ
రాత్రి ముగిదిరలిల్ల. ఆవళు నులగిద్ద సరేకోలడి
యల్లియే తారేయు మలగిద్దళు ఎకోఇ ఆవళిగే
నాదినియ సేనపాయితు. ఈ సేనపిసోందిగే రాత్రి
యేల్లా ఆవళు తన్న కణ్ణిగే బీళదిద్దుదూ సేన
పాయితు. ఆవళ హణేయల్లిష్ట కుంకుమవిద్దరే.

ಅವಳು ಆ ದಿನ ನುಂಟಪದೆದುರಿಗೆ ಬಂದು ಮೇರಿಯು ತ್ತೀದ್ದಳೆಂಬುದೂ ನೇನಪಾಯಿತು. ಎಲ್ಲ ಸೆನಪ್ಪುಗಳನ್ನು ಅವಳು ಒಯ್ದು, ಮಾಲತಿಯ ಕೊತಡಿಗೆ ಬಂಡಳು. ಶಿಟಕಿಯಿಂದ ಸೂರ್ಯರಶ್ಮಿಯು ಅವಳ ಮೋರೆಯನ್ನು ಬೆಳಗುತ್ತಿತ್ತು. ಆ ಬೆಳಕಿನಲ್ಲಿ ಅವಳ ಹಣೆಯು ಮೇಲೆ ಕುಂಕುಮದ ತಿಲಕವಿದ್ದು ದನ್ನು ಕಂಡಳು. ತಾರೆಯ ಬಳಿಯಲ್ಲಿ ಕುಂಕುಮ ಕರಡಿಗೆಯೂ ಇತ್ತು. ಅವಳ ಎದೆ ಜಗ್ಗೆಂದಿತು. ಏಧವೇಯ ಹಣೆಯಮೇಲೆ— ಕುಂಕುಮ! ಅದನ್ನು ದಿಟ್ಟಿಸಿ ನೋಡತೂಡಿದ್ದು. ಅವಳ ದೃಷ್ಟಿಯು ದೂರಾರ್ಥಿನಿಗೆ ದೃಷ್ಟಿಯಾಗಿದ್ದರೆ; ಅಲ್ಲೇ ಮಾಲತಿಯ ಭಸ್ತುರಾಶಿಯು ಕಾಣಿಸುತ್ತಿತ್ತು. ಮರುಕ್ಕಣದಲ್ಲಿ ತಾರೆಗೆ ಮಾಲತಿಯ ತೊಯ್ದು ಕಪ್ಪೋಲ ಗಳು ಕಾಣಿಸಿದುವು, ತೊಂಬ್ಯಾನೆಲ; ಕಣ್ಣೀರಿನಿಂದ ತೊಂಬ್ಯಾನೆಲ; ಅದರಿಂದಲೇ ತೊಂಬ್ಯಾ ಸೀರೆಯ ಸೆರಗು; ಕರಳಿದ ಕೇಶರಾಶಿ. ಅವಳ ಮೈಮೇಲೆ ಈ ಮುಖಕ್ಕೂ ಶೋಭಿಸದ ಜರತಾರಿ ಸೀರೆಯಿತ್ತು. ಅದು ಅವಳು ತನ್ನ ಮದುವೆಯ ದಿನ ಉಟ್ಟಿ ಸೀರೆ, ಮಾವನ ಮನೆಯವರು ಕೊಟ್ಟಿ ಸೀರೆ ತಾರೆಗೆ ಏನೇನೇಕೇ ಆಸಿಸಿತು ಅವಳು ತನಗೇ ತಿಳಿಯದಂತೆ— ಕದವನ್ನಿಕ್ಕೆ ಮಾಲತಿಯ ಈ ಉನ್ನತ್ತ ಕ್ರಿಯೆಯನ್ನು ಯಾರೂ ಕಾಣಿದಂತೆ ಮಾಡಿದ್ದು. ಪ್ರಥಮ ದರುಶನದಿಂದ ಕೆಂಪಡಿದ ಅವಳ ಕಣ್ಣಗಳಲ್ಲಿ ಕೋಪದ ಬದಲು ಶೋಕವು ಉಕ್ಕೇರತೂಡಿತು. ಹಿಂಡಿನ ದಿನದ ಘಟನೆಗಳೊಂದೊಂದಾಗಿ

ಅವಳ ಸ್ವರಣಿಗೆ ಬರತೊಡಗಿದುವು. ಪುರೋಹಿತರ ಬಾಯಿಯಿಂದ ಹೊರಟ ಆ ನೂತ್ನು “ಆಯ್ನೋ, ಇದೇನಪಶ್ಚಕುನವೇ!” ಎಂಬುದರ ಸೇನರಾಯಿತು ಆ ದಿನ ಬೆಳಗ್ಗೆ ಚಪ್ಪರವನ್ನು ಸೇರಿದ ಪುರೋಹಿತರ ಕಣಿಗೆ ಹೊದಲು ಗ್ರಾಜರಿಸಿದವಳು ನೂಲಾತ. ಏಧನೇ! ತಾರೆಗೆ ಅತ್ಯೇಯು ಯಾವುದಿಸುವಾಗ ಅವಳು ನನಗೂ ಹೂ ಬೇಕೆಂದು ಬೇಡಲು ತಾಯಿಯು ತೂರಿದ ಜೀದಾಸೀನ್ಯ, ನೂಲತಿಯು ಕೋಸದಿಂದ ಬಂದು ತಾರು ಯಣ ರೀಯಿಂದ ಅವಳ ತಿಲಕವನ್ನೂ ರಸಿದ ಚಿತ್ರ-ಒಂದೊಂದಾಗಿ ಸನಪಿಗೆ ಬಂದುವು. ಈ ಉದ್ಘಟನನನ್ನು ಕಂಡು ಅವಳ ತಾಯಿತಂದೆಗಳು ಅವಳಿಗೆ ನೂಡಿದ ಸಹಸ್ರನಾಮದ ಸೇನಪೂ ಆಯಿತು. ತಾರೆಯು ಒಡಲ್ಲಿ ಈ ಒಂದೊಂದು ಕಲ್ಪನೆಗಳು ಒಂದೊಂದು ಅಂಬಿಸಂತೆ ನಾಟಕೊಂದುವು. ಅವಳಿಗೂ “ನನಗೂ ಹೀಗಾದರೆ—” ಎಂಬ ಕಲ್ಪನೆಯಾಗಿ, ನೂಲತಿಯನ್ನು ಕಂಡು ಅವಳು ತುಂಬಾ ಅತ್ಯಳು ತನ್ನ ವಿವಾಹ ಉತ್ಸವವು ನೂಲತಿಯ ವ್ಯಧಿಗೆ ಕಾರಣವಾಯಿತೆಂದು ಖನ್ನತ್ತು ಇಂತಿ ಅವಳಿಗಾಗ ತನ್ನ ಕುಂಕುಮವನ್ನು ಆಳಿಸಿಕೊಂಬವ ಇಂತೆ ಆಳಿಸಿಕೊಂಡಳು. ಅಷ್ಟಕ್ಕೂ ಅವಳ ದುಃಖಿ ತಡೆಯಲಿಲ್ಲ; ಕೇವಲ ಪರವಶಳಂತೆ—“ಅತ್ತಿಗೆ” ಎಂದು ನೂಲತಿಯ ಕೊರಳನ್ನು ತಬ್ಬಿಕೊಂಡು ಅತ್ಯಳು. ಆಗ ನೂಲತಿಗೆ ಬೆಳಗಾಯಿತು. ಅವಳಿಗೇನೊಂದೂ ಪ್ರಥಮಭಾರಿಗೆ ಕಾಣಿಸಲಿಲ್ಲ. ತಾರೆಯನ್ನೇ ಸೋಡಿ

ದಳು. ಅವಳು ತಾರೆಯೆಂದೂ ಸಹ ಕಾಣಿಸಲ್ಪು. ತನ್ನನ್ನು ಇಕಿಸಲು ಸಧನೆಯೊಬ್ಬಳು ಬಂದಿರುವಳೆಂದು ತೋರಿತು. ತಾರೆಯ ಹಣೆಯನೇಲಿನ ಕುಂಕುಮ ವನ್ನು ಅವಳೇ ಅಳಿಸಿಕೊಂಡಿದ್ದರೂ ತಾನೂಮೈ ಅಳಿಸುವೆನೆಂದು—ಅವಳ ಹಣೆಯನ್ನು ಒರಸಿದಳು. ಅಳಿಸಿದ ಕುಂಕುಮವು ತನ್ನ ಕೈಗೆ ಹಿಡಿದುದನ್ನು ಕಂಡು ಹಿಗ್ಗುವ ಇಚ್ಛೆಯಾಗಿತು. ಆವರೆ—ಬರೇ ಕೈಯನ್ನು ಕಾಣುತ್ತಾಲ್ಲಿ!

ತಾರೆಗೆ ಅವಳ ಈ ಅವಸ್ಥೆಯನ್ನು ಕಂಡು ಅದೇ ಅವಸ್ಥೆಯಲ್ಲಿ ತಾನೂ ಇರುವೆನೆಂಬ ತಿಳಿವಾಯಿತು. ಆದರೆನು ಮಾಡಲಿ ಎಂಬ ಭೀತಿಯಾಯಿತು. ಆದುಃಖ್ಯದಲ್ಲಾಗೆ ಗಳತಿಯನ್ನು ಪಚರಿಸುವುದು ತನ್ನ ಕರ್ತವ್ಯವೆಂದು “ಅಕ್ಕಾ ಮಾಲತಿ” ಎಂದಳು. ಮುಂದೆ ಶಬ್ದಗಳು ಹೊರಡುವಷ್ಟರಲ್ಲಿ— ಮಾಲತಿಯ ವಾಕ್ಯಂ ಚಲೆಯು ಅವಳ ಹಣೆಗೆ ಬಡಿದಳು. “ನೀನೂ ನನ್ನಂತೆ....” ಎಂದು. ತಾರೆಯು ಅದಕ್ಕೆ— “ಇಲ್ಲ, ನೀನು ಆಳಿಸುವ ಮೊದಲು ನಾನೇ ಅಳಿಸಿಕೊಂಡೀನೆ” ಎಂದಳು. ಈ ಮಾತುಗಳನ್ನು ಕೇಳಲು ವಿಕಟ ಹಾಸ್ಯವೊಂದು ಮಾಲತಿಯ ಹೊರೆಯನ್ನಾಗಿ ಸಿತು. ಮರುಕ್ಕಣದಲ್ಲಿ ಹಾಸ್ಯವು ಮಾಯವಾಗಿ— ತನ್ನಿಂದ ತಾರೆಯು ವಿಧವೆಯೇ? — ಎಂಬ ಭಾವವು ಮೂಡಿ ಅವಳು ತನ್ನ ಗಳತಿಯ ತೊಡೆಯ ಮೇಲೆ ಮೂಳ್ಳುತ್ತಾಗಿಬಿಟ್ಟಳು.

వాటాలకి ఈగ చ్ఛిత్తెన్నే శాస్త్రాదేహ. ఆవాగి. ప్రజ్ఞేయిల్లి. తార్మిష్టు అవాళస్తు కాణుతూ లే . . . ప్రజ్ఞేయిదే — ఆదరే యోచిసువు, చరిసువ శక్తి. యీల్ల ఒబ్బలు సవాజద విధపేయు; ఇన్నొ బ్యాలు స్వచ్ఛపునారాజ్యద విధపేయు . . . ఒబ్బలు ఇన్నొబ్బల్లి తస్స దిట్టతనక్కాగి ఒడలిసిందలే క్షావాయాజనే వాడుత్తిరువలు. ఇన్నొబ్బలు, తస్స గెళతియస్తు ఒడలిసిందలే సంతృసుత్తిరువలు. కాయగలేరడు; జీవవు ఒందు ఆల్లీగ సథవే విధపేయరిఎవర పకీకరణవాగిదే. ఆ చేతనవు ఆవరిఎవర ననిన నుఖద మేలే నిమగె కాణిసువుదిల్లివే?

9. ఆవాంగల్య సౌవాంగల్యగళ నడువే.

మరుదిన రాత్రేబెల్లింగళు ఎల్లెల్లియూ చెల్లిత్తు. మదుపేయ నునొయు ఉత్సాహవాదరూ ఎల్లెల్లియూ హరదిత్తు. ఒందు కడేయల్లి కేలవు తరుణరు సేరి ఒందు సంగిత జలసవన్స్తు జరుగిసుత్తిరువరు. ఖిరియరేల్ల సేరి ఇన్నొందేడే, రఘురామ దాసర హంకతాత్మవణవన్స్తు నూడుత్తిరువరు. రాత్రి గఱతాసు బారిసి హోదరూ నిద్ర వూడు బేచెంబ యోచనొయు యారోబ్బరిగూ ఇద్దంతే. కాణదు. నమ్మి చిక్క తారేగూ సహ నిద్దెబారదు.

ಅವಳ ಸುತ್ತು ಅವಳ ಗೆಳತಿಯರೂ ಕುಟುಂಬ - ಎನೇನೂ ಹಾಡನ್ನು ಹೇಳುತ್ತಿರುವರು. ಹಾಡನ್ನೇ ಧ್ವನಿಯನ್ನು, ಕೆಲವು ಬಾರಿ ಅವರ ಗೊಳ್ಳಿಂಬ ನೆಗುವು, ಮುರಿಯುವುದು. ಕೆಲವು ಹಾಡುಗಳು ಮದುವಣಿಗ್ತಿಯನ್ನು ಚೇಷ್ಟೆಮಾಡುವುದರ ಸಲುವಾಗಿಯೇ ಇರುವುವು. ಕೆಲವು - ವಧುವಿನ ಮುಂದೆ ವರನ ಕುಂದು ಕೊರತೆಯನ್ನು ಹೇಳುವ ಹಾಡುಗಳು. ಅಂತು ಹಾಡಾದರೆ ಸರಿ. ಹೇಳುತ್ತಿರುವ ತಾರೆಯ ಮನಸ್ಸಿನ ಸ್ಥಿತಿಯೇನಿದ್ದರೇನು? ಕೆಲವು ಹಾಡುಗಳನ್ನು ಹೇಳಿ ಅವಳಿಗೆ ಸಿಟ್ಟಿಸಿಂದ ರೋಮಾಂಚವಾಗುವುದು ತನಗೂ ಹಾಡುಕಟ್ಟಲು ಬಂದಿದ್ದರೆ, ಇವರನ್ನೆಲ್ಲಾ ಅಣಕಿಸುವ ಒಂದು ಹಾಡನ್ನು ಹಾಡುತ್ತಿದ್ದೇನು - ಎಂದಂದು ಕೊಳ್ಳುವಳು. ಆದರೆ ಆ ನಾಲ್ಕು ದಿನಗಳವುಟ್ಟಿಗೆ ಅವಳಿಗೆ ಕವಿತೆ ಬಂದರೂ ಉಪಯೋಗವಿಲ್ಲ - ಅವಳಿಗೆ ಹಾಡುವ ಅಧಿಕಾರವಿಲ್ಲ, ಹೇಳಲ ಹೇಳುವ ಅಧಿಕಾರವನ್ನೇ.

ಈ ಯಾವತ್ತು ಗದ್ದಲಗಳನ್ನು ಮಹಡಿಯ ಮೇಲೆ ಕುಳಿತುಕೊಂಡು ಮಾಲತಿಯು ಹೇಳುತ್ತೇಂಬೇ ಇದ್ದಳು. ಅಲ್ಲಲ್ಲಿ ಆ ಹಾಡುಗಳ ಮೇಳಕ್ಕೆ ಸರಿಯಾಗಿ ತನಗೇ ಅರಿವಿಲ್ಲದಂತೆ ಧ್ವನಿಗಳಿಸುವಳು. ಚೇಷ್ಟೆಗಳನ್ನು ಹೇಳಿ ನಗುವಳು. ಅವಳ ಮನಸ್ಸು ಈಗ ಹೇಗೆ ಯೆಂದು ಅವಳಿಗೇ ತಿಳಿದಿಲ್ಲ. ಅಷ್ಟರಲ್ಲಿಯೇ ತಾಸು ಒಂದು ಬಾರಿಸಿತು. ಆದರ ಸದ್ಗು ಅವಳನ್ನು ಸಿಡಿಲಿನ

ಬಡೆತದಪ್ಪ ಚನುಕಿತಳನ್ನಾಗಿವೂಡಿತು. ಕುಳಿತಲ್ಲಿಂದ
ಒಮ್ಮೆಗೆ ಚಿಗಿದುಸಿಂತಳು. ತನ್ನ ಕೊರಡಿಯ ಕದ
ವನ್ನುಕ್ಕಾಕ್ಕಂಡು—ತನ್ನ ಯಾವತ್ತು ಉಡುಗೆ ಆಭರಣ
ಗಳನ್ನು ಎರಡನೆಯಾವೈತ್ತಿಗೆ ಹೊರತೆಗೆದಳು ಅದೇ
ಜರತಾರಿಯ ಧಾರೆಸೀರೆಯನ್ನಾಟ್ಟಳು, ದೇಶ್ಯೈಯ ಕುಪ್ಪನ
ವನ್ನು ತೊಟ್ಟಳು. ಯೋಗುಧನಂಥ ಶ್ರೀಮಂತನಮಗಳು
ತೊಡಬೇಕಾದಪ್ಪ ಚಿನ್ನಾಭರಣಗಳನ್ನು ತೊಟ್ಟಳು.
ತಾನು ಕದ್ದುತಂದಿದ್ದ ಹೂವುಗಳನ್ನು ಮುಂದಿದಳು.
ಹಣೆಗೆ ತರುಗಿ ಕುಂಕುಮವನ್ನಾಟ್ಟಳು. ಅದೀಗ ಅವಳ
ಕೃಂಗಾರವು ಸಂಪೂರ್ಣವಾಯಿತು. ಕೃತಕ ಶೃಂಗಾರ
ವೆಷ್ಟು ಬೇಕೋ ಅಷ್ಟನ್ನು ಅವಳು ಸಜ್ಜಾಗಿ ಧರಿಸಿದಳು.
ಒಮ್ಮೆ ತನ್ನ ಸೌಂದರ್ಯವನ್ನು ಕೊನೆಯ ಬಾರಿಗೆ
ನಿರೀಕ್ಷೆಸುವೆನೆಂದು— ಉರಿಯುತ್ತಿದ್ದ ದೀವಿಗೆಯ
ಬಳಿಯಿರುವ ಕನ್ನಡಿಯ ಮುಂದೆ ನಿಂತಳು. ತೀರ
ನಿಪ್ಪರ ಕನ್ನಡಿ! ರತ್ನಿಯ ಉಡುಗೆಯ ಬೆಡಗಿನಲ್ಲಿ,
ಕಂದಿದ.. ಕುಂದಿದ ಮುಖವನ್ನುದು ಪ್ರತಿಬಿಂಬಿಸಬೇಕೆ?
ಆ ಮೋರೆಯನ್ನು ಕಂಡು ವೂಲತಿಗೆ ಅದು ತನ್ನದಲ್ಲ
ವೆಂದೇ ತೋರಿತು. ಆಹುದೋ ಅಲ್ಲವೋ ಎಂದು
ತನ್ನ ಮೋರೆಯ ಮೆಲೆ ಕೈಯನ್ನಿರಿಸಿದಳು—ನಿಜ.
ತನ್ನದೇ ಮೋರೆ; ತನ್ನ ಕತ್ತಿನ ಮೇಲೆಯೇ ನಿಂತಿದೆ.
ಅದನ್ನು ಕಂಡು ಅವಳಿಗೆ ವ್ಯಧೆಯಾಯಿತು. ತನ್ನ
ಮದುವೆಯ ದಿನ ತಾನು ತೋರಿದ ಹರುಷವನ್ನೆಲ್ಲಾ
ಈಗ ತೋರಿಸಬೇಕೆಂದು ಅವಳು ಯತ್ನಿಸಿದಳು.

ಕನ್ನಡಿಯ ಮುಂದೆ ಸಿಂತು ನಗಲೆತ್ತುಸಿದಳು. ಎಂಥ ವಿಕಣ ನಗು! ಬಾಡಿಮುದುರಿದ ಹೂವನ್ನು ಕೈಯಿಂದ ಬಿಡಿಸಿ ಅರಳಿಸಿದಂತೆ ಕಂಡಿತು. ತಿರುಗ ತನ್ನಾದಿಸದ ನಗುಮೊಗನನ್ನು ಅವಳು ತಾರದಾದಳು. ಆ ಕಲ್ಪನೆಯು ಅವಳಿಗೆ ಆಸಹನೀಯವಾಯಿತು. «ತಾನಿಂದು ವಿವಾಹಿತಳಾಗುತ್ತಿರುವೆ; ಈ ಕನ್ನಡಿಯು ಮದುವಣಿಗೆತ್ತಿಯಾದ ತನ್ನನ್ನು ವಂಚಿಸಬೇಕೆ?» ಎಂದು ಕೇಳಿದಳು. ಕೊಸೆಗೆ ಸಿಟ್ಟಿಸಿಂದ ಆ ಕನ್ನಡಿಗೆ-ವಂಚನೆಯ ಕನ್ನಡಿಗೆ, ಉತ್ತಾಪ್ತಹಾರನೂಡಿದಳು. ತಿರುಗ ಅದು ಯಾರ ಮುಖವನ್ನು ಪ್ರತಿಬಿಂಬಿಸುವಂತಿಲ್ಲ. ತನ್ನ ವಿಜಯಕ್ಕಾಗಿ ಮಾಲತಿಯು ತಾನೇ ನಕ್ಕಳು.

ಈಗ ಶೃಂಗಾರವೆಲ್ಲ ಆಯಿತವೆ. ಇನ್ನವಳು ಮದುವಣಿಗನನ್ನು ಹುಡುಕಿಕೊಂಡು ಮಂಟಪಕ್ಕೆ ಹೋಗಬೇಡವೇ! ತಾಸು ಒಂದು ಬಾರಿಸಿಯಾಯಿತು. ಇನ್ನು ಉಗ್ನವು ತಪ್ಪಿದರೆ ಮದುವೆಯಾಗುವುದುಂಟೇ? ಅದಕ್ಕಾಗಿ ಸದ್ದಿಲ್ಲದೆ ಕದವನ್ನು ತೆರೆದು ಮಹಡಿಯಿಂದ ಕೆಳಕ್ಕೆಳಿದಳು. ಯಾರಾದರೂ ತನ್ನನ್ನು ತಡೆಯಬಹುದೆಂಬ ಕಲ್ಪನೆ ಅವಳಿಗೆಲ್ಲ; ನಿಜವಾಗಿ ತಂತ್ರಮ್ಯ ಗದ್ದಲಗಳಲ್ಲಿ ಮುಣಿಗಿದ ಯಾರೂ ಅವಳನ್ನು ತಡೆಯಲೂ ಇಲ್ಲ ಕೆಳಕ್ಕೆಳಿದು ಹಿಂಬಾಗಿಲಿಸಿಂದ ತೋಟಕ್ಕೆ ಹೋದಳು. ತಾನೇ ನಟ್ಟ-ಗುಲಾಬಿ, ಮಲ್ಲಿಗೆಗಿಡಗಳು ಆವಳನ್ನು ಕಂಡುವು. ಅವುಗಳು ಅವಳು ವಿಧನೆಯಾದಂದಿ

ನಿಂದ ತಮ್ಮ ಒಡತಿಯ ಸ್ನೇಹೋಪಚಾರಗಳನ್ನು ಕಳೆದುಕೊಂಡು ತಾವೂ ಏಧನೆಗಳಾಗಿದ್ದವು. ಅವು ಗಳನ್ನು ಕಂಡು ಮಾಲತಿಯು ಅಳತೊಡಗಿದಳು. ತಾನು ಇದುವರೆಗೆ ನೀರೆರೆಯದೆ ಇದ್ದ ತಪ್ಪಿಗಾಗಿ ಕಣ್ಣೀರನ್ನು ಎರೆದಳು. ಅಷ್ಟರಿಂದಲೇ ಅವು ತೃಪ್ತಿ ವಾಗವೆಂದು-ಅವುಗಳ ಹೂಗಳನ್ನು ನ್ಯಾಡಿಯುವ ಯೋಜನೆ ಮಾಡಿದಳು. ಆದರೆ ಹೂಗಳಿರಲ್ಲಿ-ಕೊನೆಗಿಷ್ಟು ಎಲೆಗಳನ್ನು ಕಿತ್ತು ತಲೆಯಲ್ಲಿ ತುರುಕಿಕೊಂಡಳು. ಈ ಗವಳ ಶೃಂಗಾರವು ಪೂರ್ವ ವಾಗಿರಬೇಕು. ಅದಕ್ಕಾಗಿ ಅವಳು ಮನೆಹಿತಿಲನ್ನು ದಾಟಿ ಮುಂದೆ ಸರಿದಳು. ದೂರದಿಂದ ಇನ್ನಾನ್ನವುದೋ ವ್ಯಕ್ತಿಯು ಅವಳ ಹೆಚ್ಚಿಯನ್ನನು ಸರಿಸುತ್ತಿತ್ತೇಂದು ಕಂಡಿತು. ಅವಳಿಗೂ ಆ ಸಂಶಯವು ಬಂದಿತು. ಅದಕ್ಕಾಗಿ ಅವಳು ತನ್ನ ಏವಾಹವನ್ನು ಮರೆಯುವಳೇ! ಮುಂಟಪವು ಬಂದೇ ಬಂದಿತು. ಖಾರಕೆರೆ! ಕಲ್ಲಿನ ದಂಡೆಯ ಮೇಲೆ ನಿಂತಳು ತೃಪ್ತಿಯಿಲ್ಲದೆ ತನ್ನ ಪತಿಯನ್ನು ಕಾಣಲು ಬಂದೋಂದೇ ಸೋಧಾನವನ್ನಿಳಿದು ನೀರತಡಿಗೆ ಹೋಗಿ ನಿಂತಳು. ಬೆಳಗಿಂಗಳಲ್ಲಿ, ನೀರಿನಲ್ಲಿ ಮಾಲತಿಗೆ ಪತಿಯ ಬಂಬವು ಕಾಣಿಸಿತು. ಅವಳಾಗ ಅದು ತನ್ನ ಪತಿಯೆಂದೇ ತಿಳಿದು ನಕ್ಕಳು. ಅವನ ಕೊರಳಿಗೆ ಹೂಮಾಲೆಯನ್ನು ಹಾಕುವೆನೆಂದಳು. ಆದರೆ ಅದನ್ನು ತರುವಪ್ಪು ಸ್ಕರಣ ಅವಳಿಗಿದ್ದಿರಲಿಲ್ಲ. ತಿರುಗಿ ತರಹೋದರೆ ಶುಭಮುಹೂರ್ತವು ಕೆಟ್ಟಿತೆಂದು ಅವಳು ತಾನು ಮುಡಿದ ಹೂಗ

ಹಸ್ತ ತನ್ನ ಬೊಗಸೆಯಲ್ಲಿ ಹಿಡಿದುಕೊಂಡು— “ಸು
ಲಗ್ನಸಾವಧಾನಕಿ” ಎಂಬ ಮಂತ್ರವನ್ನು ತಾನೇ ಉಚ್ಚ
ರಿಸಿ ತನ್ನ ವರನನ್ನು ತಬ್ಬಿಕೊಂಡಳು. ಅದೇಕ್ಕಣದಲ್ಲಿ
ವಧೂವರರು ಒಂದಾದರು! ಇನ್ನುರ್ಕೆಣಿಕೆಲ್ಲಿ ಇಬ್ಬರೂ
ಕಣ್ಣರೆಯಾದರು. ಮಾಲತಿಯ ಆಸುದದ ಸಮಾಧಿ
ಯದು; ತಿರುಗಿ ಆ ಸಮಾಧಿಯಿಂದ ತಾನೇಇವುದಿಲ್ಲ
ವೆಂದು ಆವಳು ತಿಳಿದಿದ್ದಳು. ಆದರೆ, ಇಷ್ಟವಿಲ್ಲದೆ
ಕಣ್ಣರೆಯುತ್ತಾಳೆ: ತಾನು ನಿಜವಾಗಿ ಒವ್ವ ತರುಣನ
ಕ್ಯಾಗಳಮೇಲೆ ಒರಗಿ ಮಲಗಿರುವುದನ್ನು. ಆವನೇ ತನ್ನ
ಪತಿಯು—ಎಂದು ತಿಳಿದಳವಳು. ಆ ಭಾವನೆಯಿಂದ
ಆವನನ್ನು ತಬ್ಬಿಕೊಂಡಳು. ಹೆಚ್ಚೆನು, ಪೂರ್ವ ಪ್ರೇಮ
ದಿಂದ ಚುಂಬಿಸಿದಳು. ಇದು ತರುಣನಿಗೆ ಆಸದ
ನೀಯವಾಯಿತು. ಇಷ್ಟೆಲ್ಲ ಆಗುವುದೆಂದು ಆವನು
ತಿಳಿದಿರಲಿಲ್ಲ. ಗೆಳೆಯುರ ಚೇಷ್ಟೆಯಿಂದ ಬೇಸರಗೊಂಡ
ಆವನು, ಹೂಹೋಟದಲ್ಲಿ ಏಕಾಂತವಾಗಿ ಆನಂದಿಸುವೆ
ಎಂದು ಬಂದಿದ್ದನು. ಆಲ್ಲಿ, ಮಾಲತಿಯ ದರುಶನದಿಂದ
ಇವನ ಏಕಾಂತಭುಗವಾಯಿತು. ಆವಳ ಉಡುಗೆ
ಯನ್ನು ಕಂಡು ಚರ್ಚಿತನಾದನು. ನಿಜವನ್ನು ಹೇಳು
ವುದಾದರೆ— ಆವಳು ವಿಧವೆಯಾದ ಮೇಲೆ ಅದೇ
ಬೆಡಗಿನ ಒಡವೆಗಳಲ್ಲಿ ಆವಳನ್ನು ಕಾಣಬೇಕೆಂದು
ಆವನ ಇಷ್ಟವಾಗಿತ್ತು. ತಾರುಣ್ಯದ ಸೂಕ್ತಸಿಂದೆನ್ನಿರಿ,
ಕಾವುಕತೆಯಿಂದೆನ್ನಿರಿ, ಸೀಲಾಸವಯ್ಯಾರಗಳಿಂದ
ನ್ನಿರಿ—ಆವನು, ಮಾಲತಿಯ ವಿಧವೆಯಾದ ಮೇಲೂ

ಅವಳನ್ನು ಒರೆಗಳ್ಲಿನಿಂದ ಹಲವಾವೃತ್ತಿ ಕಂಡವನು. ಆದರೆ ಮಾಲತಿಯು ಅವನ ಪ್ರಾರ್ಥನೆಗಳಿಗೆ ಪ್ರತಿಧ್ವನಿಯನ್ನು ಕೊಟ್ಟಿರಲಿಲ್ಲ. ಮದುಪೇಯ ಸೆಪದಿಂದಲಾದ ರೂ ಅಲ್ಲಿಗೆ ಬಂದು ಅವಳೊಡನೆ ತನ್ನ ಅಂತರಂಗವನ್ನು ಬಿಟ್ಟಿ ಹೇಳುವ ಸಾಹಸಮಾಚುವೆನೆಂದು ಯೋಗಂಧನಲ್ಲಿಗೆ ಬಂದು ಹೊಂಚುಹಾಕುತ್ತಿದ್ದನು. ಮದುಪೇಯ ಎರಡು ದಿನಗಳು ಸಂದುವು; ಮಾಲತಿಯು ಹೊರಬಿಳಿಲಿಲ್ಲ; ಆದೇ ಬೇಸರವು ಅವನ ತಲೆಯಲ್ಲಿ. ಆದೇ ಯೋಚನೆಯಿಂದವನು ತಪಿಸುತ್ತಿದ್ದು ದರಿಂದ ಗೆಳೆಯರ ಆನಂದವನ್ನು ಸಹಿಸಲಾರದೆ ಬೇಸರಗೊಂಡು ತೋಟವನ್ನು ಸೇರಿದನು. ಈಗ ಒಮ್ಮೆಗೇ ಈ ರೀತಿ ಅನುರಾಗವನ್ನು ತೋರಿಸುವ ಮಾಲತಿಯು ಅವನ ಕೈಗಳಲ್ಲಿ ಬಿದ್ದರೆ ಅವನಿಗೆಷ್ಟು ಆನಂದವಾಗಬೇಡ. ಆದರೆ ಅವಳೊಡನೆ ಮಾತನಾಡುವ ಇಲ್ಲವೇ ಅವಳನ್ನು ಸಂಭಾವಿಸುವ ಸಾಕಷವು ಅವನಿಗುಂಟಾಗಲಿಲ್ಲ. ಎಲ್ಲಾ ದರವರ್ತಿ— “ಪ್ರಷ್ಟಲ್ಲ, ನನ್ನನ್ನು ನೀರಿಸಿಂದೇಕೆ ತೆಗೆದೆ?» ಎಂದು ಕೇಳಿದರೆ— ಎಂಬ ಅಂಜಿಕೆ. ಪ್ರಣಯಿಸಿಯ ಪ್ರೇಮವು ಮರಳಿ ಸಿಗುವತನಕ ಪ್ರಣಯಿಗಳ ಅಂಜಿಕೆಯು ಅಷ್ಟಿಷ್ಟಿಲ್ಲವೆಂದು ತೋರುಪುಡು. ಸಂ, ಇವನೆಣಿಸಿದಂತೆಯೇ ಆಯಿತು. ಮಾಲತಿಯು ಅಷ್ಟಿಲ್ಲ ಮನುತೆಯನ್ನು ತೋರಿದರೂ ಇವನು ಸುಮೃದ್ಧಿಪುದನ್ನು ಕಂಡು, ಅವಳಿಗೆ ಇವನು ತನ್ನ ಪತಿಯಲ್ಲವೆಂದು ಕಂಡಿತು. ಖಂಡೆ ತಾನು ಶತ್ರುಹಂತ್ಯಗಾಗಿ ನೀರಲ್ಲಿ ಧುನುಕಿದ

ಸ್ತುರಜೆಯಾಯಿತು. ಮೈಯ್ಯಬಟ್ಟೆಯಿಂದ ನೀರು ಜಿನುಗುತ್ತಿರುವುದು ತೋರಿತು. ಆದರೆ — ತನ್ನನ್ನು ಆದರಿಸಿದ ತರುಣನ ಬಟ್ಟೆಗಳು ಒಡೆಯಾಗಿವೆ ಎಂದೂ ತೋರಿತು. ಕೊನೆಗವಳು ಏನೂ ತಿಳಿಯಲಾರದೆ “ನೀನಾರು ನನ್ನ ಪತಿಯಲ್ಲವೇ?” ಎಂದು ಕೇಳಿದಳು. ತರುಣನು ‘ಆಲ್ಲ’ವೆಂದನು. ✓

ಮಾಲತಿ: — ಹಾಗಾದರೆ ನೀನೇಕೆ ನನ್ನನ್ನು ಸೀರಿಸಿಂದ ಹೊರತೆಗೆದೆ? ನನ್ನ ವಿವಾಹವನ್ನು ಕಡಿದೆ?

ಪ್ರಷ್ಟಿಲ್ಲ: — ಮಾಲತಿ, ನೀನು ಆತ್ಮಹತ್ಯೆಯನ್ನು ನೂಡುವುದನ್ನು ಕಂಡು ಶಹಿಸಲಾರದೆ ನಿನ್ನನ್ನು ಮೇಲಕ್ಕೆತ್ತಿ ಬದುಕಿಸಿದೆ.

ಮಾಲತಿ: — “ಬದುಕಿಸಿದೆ”! ಬದುಕಿಸಲು ಸತ್ತವರಾರು? ನನ್ನ ಪತಿಯಕರಗಳಿಂದ ತಪ್ಪಿಸಿ— ನಿನ್ನ ಒಳಿಸೆಳೆಯುವೆಯೇನು?

ಪ್ರಷ್ಟಿಲ್ಲ: — ಮಾಲತಿ, ಏನು ಹುಚ್ಚಳಂತೆ ನೂತನಾಡುವೆ? ನಿನ್ನ ಪತಿಯಲ್ಲಿರುವನು?

ಅವನು ತೀರಿಕೊಂಡು ಎಷ್ಟು ದಿನಗಳಾಗಲಿಲ್ಲ. ನೀನಿಗ ವಿಧವೆಯಲ್ಲವೇ.

ಮಾಲತಿಗೆ ಸಿಟ್ಟೇರಿಶು—“ನಾನು ವಿಧವೆಯು! ನನಗೆ ಏವಾಹವೇ ಆಗಿಲ್ಲ. ನನ್ನನ್ನು ವಿವಾಹ ಪೂರ್ವದಲ್ಲಿ ಇಲ್ಲಿ ಸೆಳೆದು ತಂದು— ಈಗ ವಿಧವೆಯನ್ನು ಏಯೋ? ನೋಡು ನನ್ನ ಉಡುಗೆಯನ್ನು; ಕುಂಕುಮವನ್ನು.” ಕುಂಕುಮವನ್ನು ನೋಡಲೇನು?

ಅದು ತಿರುಗಿ ತೊಯ್ದುಹೋಗಿದೆ. ಆದರೇ ತಾನೇ ಕಟ್ಟಕೊಂಡ ಮಾಂಗಲ್ಯಸೂತ್ರವು ಮಾತ್ರ ಕೊರಳಲ್ಲಿದೆ.

ಪ್ರಪುಲ್ಲನ ಬಾಯಿತರೆಯದಾಯಿತು ತನ್ನ ಪ್ರೇಮ ಪಾತ್ರ ಒಡವೆಯು ತೀರ ಹೆಚ್ಚಿನ ಮನೋವೇದನೆಯಿಂದ ಸರಣತ್ತಿರುವಂತೆ ಕಂಡಿತು. ತನ್ನ ರೆಗಣ್ಣಿನ ಪಾರ್ಥನೆಗಳನ್ನು ಇದುವರೆಗೆ ಆವಳು ಸಿರಾಕರಿಸಿರಲು, ಅಂಥ ಸ್ಥಿತಿಯಲ್ಲಾ, ಈಗವನು ಬಾಯಿತರೆದು ತನ್ನನ್ನು ಪ್ರೀತಿಸು ಎನ್ನಲು ಬರುವುದೇ? ಆದಕ್ಕಾಗಿ ಮುಕನಂತವನು ಆವಳ ಹೋರೆಯನ್ನು ನೂಡುತ್ತ ಕಲ್ಲಿನಂತೆ ಕುಳಿತನು ಮಾಲತಿಗೆ ಸ್ವಲ್ಪ ಮೈಮೇಲಿನ ಪ್ರಜ್ಞಿಯು ಬಂದಿತು. ತಾನಾರು, ತಾನೆಲ್ಲಿಗುವ ಎಂಬ ಕಲ್ಪನೆಯಾಯಿತು. ಆದರೆ, ತಾನು ಪ್ರಪುಲ್ಲನ ಕರಗಳಲ್ಲಿ ಬಿದ್ದಿರುವೆ, ಆವನು ಪರಪುರುಷನು, ಅಲ್ಲಿಂದ ತಾನೇಇ ಬೇಕು — ಎಂದು ಕಂಡರೂ, ಚಲಿಸುವ ಶಕ್ತಿಯು ಆವಳ ದುರ್ಭಲ ನರಗಳಿಗೆ ಉಂಟಾಗಲಿಲ್ಲ. ಹಾಗೆಯೇ ಆವಳು ಪ್ರಪುಲ್ಲನ ಮುಖವನ್ನು ದಿಟ್ಟಿಸಿ ನೋಡಿದಳು. ಆವನು ಭಾರ್ಯಂತನಂತೆ ಕುಳಿತುದೂ ಕಂಡಿತು. ತಾನೇ ಸಾಹಸದಿಂದ ಮಾತನಾಡಿಸಬೇಕೆಂಬ ಆಸ್ಯಾಗಿ ಆವಳು — “ಪ್ರಪುಲ್ಲಾ, ನನ್ನನ್ನೇಕೆ ಬದುಕಿಸಿದೆ? ನಾನು ಸುಮಂಗಲೆಯಾಗಿ ಸಾಯಬಾರದೆಂದೇ?” — ಎಂದು ಕೇಳಿದಳು.

ಪ್ರಪುಲ್ಲನ ಕಣ್ಣೀರ ಬುಗ್ಗೆಯು ಒಡೆಯಿತು.

“ಪ್ರಷ್ಟುಲ್ಲಾ, ಪನು ಸುಮೃದ್ಧಿರುವೆ! ಯಾರಂಗಾಗಿ ನಾನು ಬದುಕಬೇಕು? ಯಾರಂಗಾಗಿ ಬಾಳಬೇಕು? ಹೀಳು.”

ಪ್ರಷ್ಟುಳ್ಳಿನು ಉಳುವಿನ ಮಳೆಯಲ್ಲಿ ಸನ್ಸೇಚು ತ್ತಿರುವನು.

“ಪ್ರಷ್ಟುಲ್ಲಾ, ನನ್ನನ್ನುಳ್ಳಿಸಿ ನಿನಗೇನಾಗಬೇಕು? ಸಸ್ನುನ್ನು ಸಾರುಗೊಡು. ಯಾರಿಗೂ ಬೇಡದ ಪ್ರಾಣಿಯು ನಾನು.”

ಇದಕ್ಕೂ ಅವನು ಸುರ್ಕಾಣಿರಬಲ್ಲಿನೇ! “ಮಾಲತಿ, ನೀನು ಸಾರುಬಾರದು, ನನಗಾಗಿ ಈನು ಬದುಕಬೇಕು.”

“ಜಗತ್ತಿನ ಪಾಲಿಗೆ ನಾನು ವಿಧವೆಯು. ಅಮಂಗಲಕರ ಒಡವೆಯು. ಶುಭದಿನಗಳಲ್ಲಿ ಹೊರಬೀಳಲೇ ಬಾರದ ಅವಶಕುನವ್ತು. ಇಂಥ ನಾನು. — ”

“ಮಾಲತಿ, ಜಗದಪಾಲಿಗೆ ನೀನು ಅಮಂಗಲ ಯಾದರೆ ನನ್ನ ಪಾಲಿಗೆ ಸುಮಂಗಲೆಯು. ಅವರ ಪಾಲಿಗೆ ವಿಧವೆಯಾದರೆ ನನ್ನ ಪಾಲಿಗೆ ಸಧವೆಯು. ಅವರ ಪಾಲಿಗೆ ಅವಶಕುನವಾದರೆ ನನ್ನ ಪಾಲಿಗೆ ಸುಶಕುನವ್ತು. ಅದುದರಿಂದ ನೀನು ಸಾರುಬಾರದು. ನನಗಾಗಿ ಬದುಕಬೇಕು.”

“ಹಾಗಾದರೆ ನೀನು ನನ್ನವನೇ?”

“ಅಹುದು.”

ಅವರಾದಿದ ಮಾತುಗಳಿಗೆ ಜಗವು ಯಾವ ದೀತಿಯ ಅಧ್ಯವನನ್ನು ಮಾಡುವುದೆಂದು ಅವರಿಗೆ ತಳಿಡ

ದೆಯೇ? ಅವರಿರ್ವರು ಇಂದು ತಮ್ಮದೇ ಜಗದಲ್ಲಿ ಕುಳಿತಿರುವಂತೆ ಕಾಣುವುದು. ಇದುವರೆಗೆ ಅವಳಿಗೆ ಪ್ರೇಮಪೇಸೆಂದು ತಿಳಿದಿರಲಿಲ್ಲ. ಅವಳ ಹೊದಲನೆಯ ಮದುವೆಯು ಶಾಸ್ತ್ರೀಕ್ತವಿವಾಹ; ಪ್ರೇಮದ್ವಿಲ್ಲ. ಅವಳಿಗಾದ ಮದುವೆಯು ಆಸೆಯು ತಾನು ವೀಲಾಸ ವೈಭವಗಳಲ್ಲಿ ನಲಿಯಬೇಕಂಬ ಆಸೆಯಿಂದ. ಈಗ ಅವಳು ನುಡಿಯುತ್ತಿರುವುದು ಪ್ರೇಮದಿಂದ. “ಪ್ರಪುಳ್ಳ, ನೀರಿ ನಿಂದ ನನ್ನನ್ನಳಿಸಿದವನು ನೀನು. ನಿನಗಾಗಿ ನಾನು ಬಾಳುಪೇ” ಹೀಗೆಂದು ಪ್ರಪುಳಿನನ್ನು ಮುದ್ದಿಟ್ಟಳು. ಪ್ರಪುಳಿನು ಯಂತ್ರದಂತೆ ಅವಳ ಕಪೋಳನನ್ನು ಕೃಯಿಂದ ಸನೇದನು.

ಇ. ಸಣ್ಣ ಇಲಿಯಲ್ಲ; ಹೆಣ್ಣ ಹುಲಿ!

ಮಾಲತಿಯು ಈಗ ತೀರಾ ಸುಖಿಯು, ಅವಳ ಉತ್ಸಾಹಕ್ಕೆ ಮಿಗುವಿಲ್ಲ, ಆನಂದಕ್ಕೆ ಕೊನೆಯಿಲ್ಲ. ತಾನು ತನ್ನ ತಾರೆಯಂತಹೇ ಎಂದು ತಿಳಿದಿರುವಳು; ಆಂತಹೇ ಸಧವೆಯೆಂದು. ಜಗತ್ತಿನಲ್ಲಿ ಯಾರವರು ನ್ನು ಪ್ರೀತಿಸದಿದ್ದರೂ ಪ್ರಪುಳಿನು ಅವಳನ್ನು ಪ್ರೀತಿಸುವ ನೆಂದು ತಿಳಿದಿರುವಳು. ಅವಳಿಗದಲ್ಲದೆ ಇನ್ನೇನುಬೇಕು? ಅವಳಿಂದು ಅವನಿಗಾಗಿ ಸದಾ ಸುಖಿಯಾಗಿರುವಳು. ಆವನಲ್ಲವೇ ಅವಳಿಗೆ ಜೀವದಾನಮಾಡಿದವನು? ಪ್ರತಿಕ್ಕಣಿನನ್ನು ಆವನ ನಿರ್ಧಾರಣೆಯಲ್ಲಿಯೇ ಕಳೆಯುವಳು. ಪ್ರಪುಳಿನು ನನ್ನ ಯೋಗಂಥನ ಮಗನ ಸವಾರಿ.

ಯೋಗಂಧನ ಮಗನೆಂದರೆ ತಾರೆಯ ಗಂಡ; ಮಾಲ ತಿಯ ಆಣ್ಟ. ಮದುವೆಯು ಮಗಿದ ಬಳಿಕ, ನಿತ್ಯವೂ ಪ್ರಪುಳಿಸು ಮಾಲತಿಯಂಳ ಮಹೇಶನನ್ನು ಕಾಣಲು ಬರುವನು. ಅವರೀರ್ವರಲ್ಲಿ ಅತಿಹೆಚ್ಚಿನ ಆಪ್ತತ್ವವಿದೆ. ಸರಿ, ಈ ಗೆಳೆಯರೀರ್ವರು ಸರಸಸಲ್ಲಾ ಪದಲ್ಲಿರುವುದನ್ನು ಕಂಡರೆ ಮಾಲತಿಯು ಮೆಲ್ಲಿನ ಅವರಿರುವಲ್ಲಿಗೆ ಬರುವಳು; ಮೆಲ್ಲು ಗು ನಗುವಳು; ಮೆಲ್ಲು ಡಿಯನಾಷ್ಟಿದು ವಳು. ಮಹೇಶನಿಗೆ ಇದರ ರಹಸ್ಯವು ಮಾತ್ರ ವೊದಲು ವೊದಲು ತಿಳಿಯಲಿಲ್ಲ. ಆದರೆ ಕೊನೆಯ ವರೆಗೂ ತಿಳಿಯದಿರುವುದುಂಟೇ? ಎಂದಾದರೂ ಮನೆಗೆ ಬಂದಾಗ ಮಾಲತಿಯು ಕಣ್ಟಿಗೆ ಬೀಳದೆ ಹೊದರೆ ಪ್ರಪುಳಿಸು ತನ್ನ ಗೆಳೆಯನನ್ನು— “ಏನು, ಮಾಲತಿ ಯೆಲ್ಲಿ?” ಎಂದು ಕೇಳುವುದುಂಟು... ಇಲ್ಲವೆ ಒಂದು ದಿನ ಪ್ರಪುಳಿಸು ತಮ್ಮ ಮನೆಗೆ ಬಾರದೆಹೊದರೆ, ಮಾಲತಿಯು ಅಣ್ಟಿನನ್ನು “ನಿನ್ನ ಗೆಳೆಯನೆಲ್ಲಿ?” ಎಂದು ಕೇಳುವುದುಂಟು. ಆದರೆ ಮಹೇಶನಿಗೆ ತನ್ನ ಬಡ ತಂಗಿಯ ಪ್ರೇಮನುಯ ರಾಜ್ಯದಲ್ಲಿ ವಿಷವನ್ನೆಸೆಯುವ ಸಾಹಸವುಂಟಾಗಲಿಲ್ಲ. ಅವನು ಆದನ್ನು ಪ್ರತಿಭಟಿಸಲೂ ಇಲ್ಲ. ಪ್ರೋತ್ಸಾಹಿಸಲೂ ಇಲ್ಲ-- ಕಣ್ಟುಚಿಕೆ ಕುಳಿತನು.

ಅಗೇಗ ಮಾಲತಿಯ — ಉಲ್ಪಣವ್ಯೋಮ, ಉಪಟಳ ವೋ—ಮನೆಯಲ್ಲಿ ಮಿತಿವಿಾರಿದೆಯೆಂದು ಒಂದು ದಿನ ಯೋಗಂಧನು ತನ್ನ ಪತ್ನಿಯಲ್ಲಿ ಸುಡಿಯುತ್ತಿದ್ದಾನು.

ಅವನಿಗೆ ತನ್ನ ಮಗಳು ಇನ್ನೂ ಹೀಗೆ ಹುಚ್ಚುಡುಹೊಣಿ. ವರ್ತಮಾನ ಶ್ರೀರೂಪದು ಸರಿತೋರುವುದಿಲ್ಲ. ಸುಮಂಗಲ ಯಂತೆ ಅವಳು ಹೇರಳುಹಾಕಿಕೊಳ್ಳುವುದು, ಹಾನುಡಿಯುವುದು, ಬೆಡಗುಮಾಡುವುದು—ಅವನಿಗೆ ಸರಿತೋರಲಿಲ್ಲ. ಉರವನೆ ಮಾತುಗಳನ್ನು ಅವನು ಕೇಳಲಾರಿದಾದನು. ಮೊದಲೇನೋ ಚಿಕ್ಕವಳು; ಆಗ ಅವಳಿ ಬಾಲಮನಸ್ಸಿಗೆ ನೋವನ್ನುಂಟುಮಾಡಬಾರದು ಎಂದು, ಅದನ್ನೆಲ್ಲಾ ಸಾಗಗೊಟ್ಟರೆ ಈಗ ಆದು ಏತಿಮೊರುತ್ತಿದೆ. ಹೆಚ್ಚೇನು, ಹುಚ್ಚುಡುಡುಗಿರು ಕುಂಕುಮ, ವಸ್ಸಿರಿಸಿಕೊಳ್ಳುತ್ತಿರುವಳಂತೆ! ತಾಯಿಗೂ ಈ ಸುದ್ದಿತ್ತಿಳಿದಿತ್ತು. ಆ ದಿನವೇ ತಾರೆಯು ಎಲ್ಲವನ್ನೂ ಆತ್ಮೀಯತಿಳಿಸಿದ್ದಳು. “ಆತ್ಮೀಯವರೇ, ವಾಪದ ಮಾಲತಿಯ ಸುಖಕ್ಕೆ ಭಂಗತರಬೇಡಿ, ದಿನಹೊಂದರೆ ಅವಳೇ ತನ್ನ ಕರ್ತವ್ಯವನ್ನು ತಿಳಿಯುವಳು” ಎಂದಿದ್ದಳು. ಆತ್ಮೀಗೂ ಆ ಮಾತು ಆಹುದೆಸಿಸಿತ್ತು. ತನ್ನ ಮಗಳ ಹೃದಯಸಂತಾಪಕ್ಕೆ ಕಲ್ಲಿದೆಯವಳಾಗಲಾರದ ಅವಳು ವರೌನವಣಿದ್ದಳು. ಆದರೆ ಯೋಗುಧನನ್ನುವನು ‘ಇಂದು, ಪುರೋಹಿತರಂದುದು ಕೇಳಿದೆಯೇನೆ? ಮಾಲತಿಯ ಆಟವನ್ನುಹೀಗೆ ಸಾಗಗೊಟ್ಟರೆ ಇನ್ನೊಂದು ವರುಷದಲ್ಲಿ ಅವಳ ಕೈಯಲ್ಲಿ ಮಗುಪೋಂದನ್ನು ಕಾಣುವಿದೀ!”—ಎಂದು. “ಉರಮಂದಿಯ ಮಾತಿಗೆ ಸೇವು ಬೆಲೆಕೊಡುವುದೇ ಎಂದು ಅವನ ಪತ್ತಿಯು ಸುಧಿಯುವು. ಮಗಳ ದುಃಖವನ್ನು ಸ್ಕೃರಿಸಿ ಅವಳಾ ಇಷ್ಟ ಕಣ್ಣೀ.

రన్న సువిసిచళ్లు. అవళ కప్పోలగళ మేలీ దుకిబు నదియు పరియుత్తిద్దుదన్న కండు యోఁగంధను ముందే వాతనాడలారదే మరళి బిట్టను.

నాల్చురు దినగళ ఒలిక ఆవను మగ నన్న కాణువుదక్కుందు ఆవన కోణేగే యోఁదను. ఆవన ఎవే జగ్గేందితు! అల్లి మగన బదలు ఆవన. కణ్ణుండే—హగలమేలీ కృష్ణాశ సింతుకోండ మాలతీ ప్రశ్నల్లిరు కాణిసికోండరు. ప్రశ్నల్లన కృయ్య కదిదంతే కేళక్కే జోఁతుబిద్దితు. మాల తియూ తందెయన్న కండళు. ఆదరే కృయన్న ప్రశ్నల్లన హగలమేలింద తగయల్ల. యోఁగంధను తివనంతే ఆవరీవర ముందే సింతను. ప్రశ్నల్లను కంపినతొడగిదను; మాలతియింద దూరాగ. లత్తిసిదను; ఆదరే మాలతియ రూడితవన్న బిడిసి కోళ్లలసాధ్యవాయితు. మధుకరన కోఁష ఏతిఏనారితు. తన్న కణ్ణుందేయే తన్న మగళు పరశురువనొడనే సలేగేయిందిరువుదన్న కండరే— . . . ? ఒందెరడు క్షుణగళవరగే ఆవన బాయియింద సొల్లు హొరడల్ల. యాలియింతే ఆవరన్న దిజ్ఞసి సోఁడతొడగిదను. ప్రశ్నల్లను దరిణంతే కాణతొడగిదను. మాలతియు తిలేయింతే సింతిద్దుళు.

“ಮಾಲತಿ, ಇಂದು ಕರುಣೆಯಿಂದ ನಾನು ಸಿನಗೆ ಕೊಟ್ಟ ಸಲಿಗೆಯ ಪರಿಣಾಮವೇ?” ಮಾಲತಿಯು ವ್ಯಾಪಿಸಿ.

“ಮಾಲತಿ, ಬಾಯಿತೆರೆ. ನೀನು ವಿಧವೆ; ಕುಲ ಶೀಲಿ. ಕುಲಟೆಯಲ್ಲ; ಸೂಳೆಯಲ್ಲ.” “ಅಹುದು, ನಾನು ಕುಲಟೆಯಲ್ಲ, ಸೂಳೆಯಲ್ಲ.”

“ಅಹುದು? --- ಹಾಗಾಡರೆ ಇದು ಅಂಥವರಿಗೊಪ್ಪವ ನಡೆಯೇ?”

ಮಾಲತಿಯು ವ್ಯಾಪಿಸಿ.

“ಮಾಲತಿ, ಬೇಗನುಡಿ—ನನ್ನ ತಾಳ್ಳೆಯನ್ನು ಕೆಡಿ ಸಬೇಡ. ನಿನ್ನ ಕಣ್ಣಂದೆಯೇ ಈ ನಾಯಿಂಂನನ್ನು ಒದ್ದು ಓಟಿಸುವೆನು.”

“ಮಾತನಾಡಬೇಕೆ? ಅದು ಸಿನಗೆ ರುಚಿಸದು— ಆದರೂ ಮಾತನಾಡುವೆ . . . ನಾನು ನನ್ನ ಪ್ರಷ್ಟ ಲ್ಲಿನನ್ನು ಹೀಗಿಸುತ್ತಿರುವೆ. ಅವನು ನನ್ನ ಗಂಡನು. ನಾನು ವಿಧವೆಯಲ್ಲ ಸಫವೆ . . .”

ಯೋಗಂಧನ ಹಾಲಿಗೆ ಬೇರೆ ಸಿಡಿಲು ಬೇಕೆಂದಿಲ್ಲ.

“ಮಾಲತಿ, ಏನು ನೀನು ಸಧವೆಯೇ? ಇವನು ನಿನ್ನ ಗಂಡನೇ? ನಿನಗೆ ನೊದಲೊಬ್ಬ ವಿವಾಹಿತ ಪತಿಯಿರುವನೆಂಬುದು ತಿಳಿದಿಲ್ಲವೇ?”

ಇಷ್ಟರಲ್ಲಿ ಈ ಗದ್ದಲವು ತಾರೆ, ಆವಳ ಆತ್ಮ, ಆಣಿ ಇವರನ್ನು ಅಲ್ಲಿಗೆ ಆಕರ್ಷಿಸಿಟ್ಟಿತು.

“ಆಪ್ಯಾ, ಇದೇ ನನ್ನ ಪ್ರಧನುವಿವಾಹ. ಹೊವ

ಲಾದ ಮಧುವೆ ನನಗಲ್ಲ. ಅದನ್ನು ಮಾಡಿಸಿದವರಂಗೆ. ಮೊದಲೊಬ್ಬನ ಒಳಿ ನೀವು ಸನ್ನನ್ನು ಕುಳ್ಳಿಂಸಿದಿರಿ. ಅವನನ್ನು ನಾಲ್ಕು ದಿನಗಳವರೆಗೆ ತಲೆಬಗ್ಗಿಸಿದ ನಾನು ಕಾಣಲೂ ಇಲ್ಲ. ಕಂಡಾಗ ಪ್ರೀತಿಸಲೂ ಇಲ್ಲ. ಅವನು ಬದುಕಿದ್ವಾಗಲೇ ನನ್ನ ಪತಿಯೆಂದು ನಾನವನನ್ನು ತಿಳಿದಿರಲಿಲ್ಲ. ಆಗ ನನಗೆ ಪ್ರೇಮವೇ ಏನೆಂದು ತಿಳಿದಿರಲಿಲ್ಲ ಹೀಗಿರಲು ಅವನು ಪತಿಯೆಂಬ ಕಲ್ಪನೆಯು ಹೇಗಾಗಬೇಕು? ಅಂಥ ಒಂದು ಆಪಂಚಿತ ವ್ಯಕ್ತಿಯ ಮರಣದಿಂದ ನಾನು ವಿಧವೆಯಾಗುವೇನೇ?"

ಇನ್ನು ಮಧುಕರನ ತಾಳ್ಳೆ ಮುಗಿಯಿತು. ಅವನಿನ್ನು ಬಾಯಿಯಿಂದ ಮಾತಾಡಲಾರನು. ಕೈಯನ್ನೆತ್ತಿ ಮಗಳ ತಲೆಯಮೇಲೆ ಉಕ್ಕಿನ ಕೊಡಲೆಯಂತೆ ಇಳಿಸುದನು. ಎರಡನೆಯ ಪ್ರಹರವು "ಜಾರ ಪ್ರಫುಲ್ಲಿಸಿಗೆ." ನಡುವೆ ಮಹೇಶನು ಬಾರದಿದ್ದರೆ—ಪ್ರಫುಲ್ಲನ ಉತ್ತರಕ್ಕಿರೆಯು ಅಂದೇ ನಡೆಯುತ್ತಿತ್ತು. ಅವನಾಕ್ಷಣವೇ ಅಲ್ಲಿಂದ ಪರಾರಿಯಾದನು. ಮಾಲತಿಯು ಮಲಗಿದ್ದಳು. ಏವಳಿ ಒಳಿ ಕಣ್ಣೀರನ್ನು ಕರೆಯುತ್ತಿರುವ ತಾರೆ, ಅವಳ ತಾಯಿ ಶಾರದೆಯಾರಿದ್ದರು. ಯೋಗಂಧನು ಅಲ್ಲಿ ನಿಲ್ಲಲಾರದೆ ಮಗಳಿಗೊಂದು ಒದೆಯನ್ನು ಕೊಡಲು ಕಾಲೆತ್ತಿದನು. ತಪ್ಪಿಸಲು ಒಂದ ಶಾರದೆಗೆ ಆ ಏಟುಬಿದ್ದು ಆದರ ಸವಿಯೆಷ್ಟೆಂದು ಮನಗಂಡಳು. ಯೋಗಂಧನು ಕೊರಡಿಯಿಂದೆದ್ದು ಹೋದನು.

ಆವನ ಜೀವನದಲ್ಲಿ ಇಂಥ ಸಿಟ್ಟು ಬಂದಿಕ್ಕೊಂಡು
ಇಲ್ಲವೋ.

ಶಾರದೆಯ ಭೀತ ಈಗ ಅಷ್ಟಿಷ್ಟಲ್ಲ. ಮಗಳು
ಬದುಕಿರುವಳೋ ಸತ್ತಿರುವಳೋ ಎಂದವಳಿಗೆ ತಿಳಿ
ಯದು. ಮಹೇಶನು ಸ್ವಲ್ಪ ಸೀರನ್ನು ತಂದು ಆವಳ
ಕಣ್ಣಿಲ್ಲರಸಿದನು. ಬಾಲಿಗಿಟ್ಟು ಸೀರನ್ನು ಬಿಟ್ಟನು.
ತುಸುಹೊತ್ತಿನ ಮೇಲೆ ಆವಳಿಗೆ ಎಚ್ಚರವಾಯಿತು.
ಸುತ್ತ— ಅಣ್ಣಿ, ತಾಯಿ, ನಾದಿನಿಯರು ಕರುಣೆಯಿಂದ
ಆವಳನ್ನು ನೊಂಡುತ್ತಿದ್ದರು. ಆವಳ ತಲೆಯು ಶಾರ
ದೆಯ ತೊಡೆಯಪೇಕೆತ್ತು. ಆವಳ ಕಾಲುಗಳ ಬಳಿ
ಯಲ್ಲಿ ತಾರೆ ಇಡ್ಡಳು. ಅಣ್ಣಿನು ಗಾಳಿಬೀಸುತ್ತಿದ್ದನು.
ಆವಳಿಗೆ ತಿಳಿವು ಒಂದೊಡನೆ ಆವಳ ಬಾಲಿಗಿಯಿಂದ
ಹೊರಟ ಪ್ರಧನು ಉದ್ದಾರಂಡರೆ— “ಆನ್ನಾ, ನಾನು
ಇನ್ನಾದರೂ ವಿಧವೆಯಲ್ಲ. ನನ್ನ ಗಂಡ ಪ್ರಸ್ತುಲ್ಲನು.
ಜೀವಂತನಾಗಿರುವನು” ಎಂಬುದು. ಆದಕ್ಕೆ ಯಾರು
ವನು ಉತ್ತರವನ್ನು ಕೊಡಬೇಕು? ತಾಯಿಯು ಬಗೆ
ಬಗೆಯಿಂದ ಮಗಳಿಗೆ ಬುದ್ಧಿವಾದವನ್ನು ಹೇಳಿದಳು.
ಸ್ತ್ರೀಧರ್ಮವನ್ನೂ, ಆದರಲ್ಲಿ ವಿಧವೆಯ ಧರ್ಮ—
ವನ್ನೂ ಬೇಕೆಂದಿಸಿದಳು. ಆದಕ್ಕೆ ಮಾಲತಿಯ ಉತ್ತ
ರವು ಒಂದೆ— “ಪ್ರಸ್ತುಲ್ಲನನ್ನು ಬಿಟ್ಟು ಆನ್ಯರನ್ನು ನಾ
ನಾಗಿ ಪ್ರೇಮದಿಂದ ವರಿಸಿದವಳಿಲ್ಲ. ಆವಸಿಂದು ಬದು
ಕಿರುವನು”— ಎಂದು. ಮಹೇಶನು— “ಆನ್ನಾ, ಮಾ
ಲತಿಯ ನೂತನಲ್ಲಿ ಆಧರವಿಲ್ಲಿಂದು ತಿಳಿಯಬೇಡ..

ಆವಳಿಗೆ ಪ್ರೇಮಪೇಸಂದು ತಿಳಿಯುವ ಹೊಡಲಾದ ಬಂಧನವು ಶಾಸ್ತ್ರೀಕೃತವಾಗಿ ಸದೆದಿದ್ದರೂ, ದಾಂಪತ್ಯ ಧರ್ಮದ ದೃಷ್ಟಿಯಿಂದ ಸರಿಯಾದುದಲ್ಲ” ಎಂದನು. “ಮಹೇಶಾ, ಏನು ದುಜ್ಞ ಮಾತನಾಡುವೆ? ಮುಂದೆಗೆ ವಾದುವೆಯಾಗಬೇಕನ್ನು ಪಂಚಾ?” ಎಂದು ಶಾರದೆ ಕೂಗಿದಳು. “ಮುಂಡೆ” ಎಂಬ ಶಬ್ದವು ಮಾಲತಿಯ ಕಿಂಗೆ ಕಾಡು ಕರಗಿಸಿದ ಸೀಸದಂತಾಯಿತು. ವಿಧಿನೇ ಎಂಬ ಶಬ್ದವೇ ಆವಳಿಗೆ ಆಸಹಸ್ರೀಯವಾಗಿರಲು “ಮಂಡೆ”— ಎಂಬ ಸೀಚ, ಕ್ರಾರ, ಕರಿಣ— ನಂಜನ್ನು ಆವಳಿ ಹೇಗೆ ತಾಳುವಳು. “ನಾನು ಮುಂಡೆಯಾದರೆ ನೀನೂ—” ಎನ್ನುವಷ್ಟುರಲ್ಲಿ ತಾರೆಯು ಆವಳ ಬಾಯಿ ಯನ್ನು ಬಿಗಿಮಿಡಿದಳು. ತಾರೆಯು ಹೋರೆಯನ್ನು ಕಂಡು, ಖಂಡಿನ ಘಟನೆಗಳೆಲ್ಲಾ ಸೆಸವಾಗಿ ಮಾಲತಿಯು ಎಚೆಬಿರಿಯುವಂತೆ ಆಳತೊಡಗಿದಳು.

ಪ್ರಾಯಶಃ ಆವಳ ಆಳುವಿಗೆ ಇನ್ನು ಕೊನೆಯಿಲ್ಲ ವೆಂದು ಕಾಣುವುದು. ಆವರ ಮಾತುಕಥೆಗಳು ಸದೆಯುತ್ತಿರುವಷ್ಟುರಲ್ಲಿ ಯೋಂಗಧನ ಸವಾರಿ . . . ತಿರುಗಿಬಂದಿತು. ಆವನ ಖಂಡೆ— ನಾಂತರನು ಬಂಡಿದ್ದನು. ತಾರೆ, ಶಾರದೆಯಿರಿಗೆ ಆ ವ್ಯಕ್ತಿಯನ್ನು ಕಂಡು, ತನ್ನ ಸಲುವಾಗಿ ಆವನು ಬಂಡಿದ್ದರೆ ಎಂಥ ವ್ಯಧೆಯಾಗುತ್ತಿತ್ತೋ ಆಷ್ಟೇ ವ್ಯಧೆಯಾಯಿತು. ಶಾರದೆಯು “ಬೇಡಿರಿ, ಬೇಡಿರಿ” ಎಂದು ಮೊರೆಯಿಟ್ಟಳು. ಯೋಂಗಂ ಧನಿಗೆ ಆವಳನೇಲೂ ಸಿಟ್ಟುಯಿತು. “ಏನು ನುಗಳು

ಹಾದರವಾಡಿದರೆ ನನಗೆ ಸಂತೋಷವೇ? ” ಎಂದು ಕೇಳಿದನು.

“ಯಾರು—ಹಾಗೆ ವಾಡಿದವರು? ಸುಮ್ಮನ್ನ ವಾಲತಿಯ ಮೇಲೆ ಸಿಟ್ಟಿಸಿಂದ ಅನ್ಯಾಯವನ್ನು ಹೊರಿಸಬೇಡಿ. ಪಾಪದ ದುದ್ದೈನಿಯವಳು. ಗಂಡನನ್ನು ಕಳೆದುಕೊಂಡರೆ ಇಷ್ಟೆಲ್ಲ ಆನುಭೇವಿಸಬೇಕೇ? ” ಎಂದು ಶಾರದೆ ನೋಡಿದಳು.

ಮೊದಲೇ ಕಾದ ಯೋಗಂಧನು ಈಗ ಕಿಡಿಕಿಡಿಯಾದನು. “ಕೇಳಿ. ಈ ಕ್ಷೋರಿಕನನ್ನು ಕೇಳಿ: ಉರವರು ಏನೆನ್ನುತ್ತಿರುವರೆಂದು. ನನಗೆ ವಾತ್ರ ಇವರ ಪ್ರಣಯ ವಿಚಾರವು ಇಂದು ತಿಳಿದುದು. ಉರಲ್ಲಿ, ಪ್ರತಿಯೊಬ್ಬರ ಬಾಯಿಯಲ್ಲಾ ವಾಲತಿಪ್ರಪುಲ್ಲರ ಸುದ್ದಿಯಿದೆಯಂತೆ.”

“ಹಾದರ! ಅಪ್ಪಾ, ಸಿನ್ನ ನಾಲಗೆಯು ಬೀಳಬಾರದೇ. ಹಾದರವಾಡಿದವರಾರು? ” “ನೀನು—ಸಾಕು, ಕ್ಷೋರಿಕೂ, ಹೂಂ, ಅವಳನ್ನು ವಿಕೇತಿಯನ್ನಾಗಿ ವಾಡು.” ಸರಿ ನಾಪಿತನು ತನ್ನ ಕ್ಷೋರಕತ್ತಿ, ಕತ್ತಂಗಳನ್ನು ಸಜ್ಜಗೊಳಿಸತ್ತೊಡಗಿದನು. ಮಹೇಶ ತಾರೆ ಶಾರದೆಯರು ಬಿಕ್ಕೆ ಅಳತ್ತೊಡಗಿದರು. ಯೋಗಂಧನು ಕಟುಕನಂತೆ ನಿಂತಿದ್ದನು. ಆಗ ವಾಲತಿಯು? — ಅವಳು ಕ್ಷೋತ್ರವೀರ ರಮಣೆಯಂತೆ ನಗುತ್ತ ನಿಂತಿದ್ದಳು.

ನಾಪಿತನ ಸಿದ್ಧತೆಯಾಗಲು ಅವನೂ ಕಣ್ಣೀರನ್ನು ಕರೆದು—“ಬಸ್ಸಿ ತಾಯಿ!” ಎಂದನು. ಯೋಗಂಧನು “ಹೋಗು ಕುಳಿತುಕೊ—” ಎಂದು ಫೆಚ್ಚಿಸಿದನು.

ಮಹೇಶನಿಗೆ ಇನ್ನು ಮುಂದಿನದನ್ನು ಕಾಣುವುದಾಗಲಿಲ್ಲ. ಅವನು ತಾರೆಯನ್ನೇಳಿದುಕೊಂಡು ಹೊರಗೋಡಿದನು. ಶಾರದೆಯು ಗಂಡನ ಕಾಲಿಗೆರಿದಳು. ‘ಮಗಳ ಮೇಲೆ ನಿಷ್ಪರಂಗಬೇಡಿ’— ಎಂದಳು. ಆದರೆ ಕೇಳುವವರಾರು? ಲೋಕಾಚಾರ, ಶಾಸ್ತ್ರ, ಸಮಾಜ— ಇವನ್ನು ವಿಾರಿ ಯೋಗಂಥಸಂತಹ ಯೋಗ್ಯಮನುಷ್ಯನು ವತ್ತಿಸಬಲ್ಲನೇ? ಅವನ ಪುರೋತ್ತರೇನೇನೆಂದರು? ಮನೆಯಲ್ಲಿ ಸಕೇತಿ ವಿಧವೆಯನ್ನಿಂಸಿ ಕೊಂಡುದರಿಂದ ಉರವರೇನೆನ್ನುತ್ತಿರುವರು? ವಿಧವೆಯಾದವಳು ಯಾರೇ ಇರಲಿ, ಎಷ್ಟು ವರ್ಯಸ್ವಿನವಳೇ ಇರಲಿ— ಏಕೇತಿಯಾಗಿ, ವಿರೂಪತಾಳಿ, ಆಮರಣ ಪರಿಮಂತ ಬ್ರಹ್ಮಚಾರಿಣಿಯಾಗಿರಬೇಡವೇ? ಶಾಸ್ತ್ರವಚನವನ್ನು. ಈರಿಯರಿಂದ ಪರಂಪಾರಾಗತವಾಗಿ ಬಂದುದು. ಅದನ್ನು ಮುರಿಯಲು ಈ ಮಾಲತಿಯು ಮುಂದಾಗುವಳೇ? ಅವಳು ಮುಂದಾದರೂ ಅವಳ ತಂದಯು, ಸಮಾಜಕ್ಕೆ ಆದಶರ್ತನಾದ ತಂದೆಯು ಒಡಂಬಡುವನೇ? ಅವನು ತಿರುಗಿ ಮಗಳನ್ನು ಕಂಡು ಘಜಿಸುತ್ತಿರುವನು— “ಹೂಂ, ನದಿ— ಸನ್ನ ತಲೆ ಬೋಳಿಸಿದ ಹೂರತು ನಿನ್ನ ಸೊಕ್ಕಡಗುವುದಿಲ್ಲ”. ಆಹಾ, ಎಂಥ ಇಂಪಾದ ಮಾತುಗಳು. ತಂದೆಯು ಮಗಳ ಗುಣಿಸುವ ಜೀನಿನಷ್ಟು ಮಧುರ. “ಎನು, ಕುಳಿತುಕೊಳ್ಳುವುದಿಲ್ಲವೇ? ನಿನ್ನ ಕೈಕಟ್ಟಿ ಕುಳಿರಿಸುವೆನು.” ಒಡಿಶಾರದೆಯು ಈಗ ಸ್ತುಲಿತಿಶಾನ್ಯಾಳು!

“ಮಾಲತಿ, ತಿರುಗಿ ಪೆಟ್ಟು ತಿಂದು ಸಾರುಬೇಡ್.”

ಮಾಲತಿಯ ಆಪೇಷವು ತಡೆಯದಾಯಿತು.

“ಯಾರು ನನ್ನನ್ನು ವಿರೂಪಗೊಳಿಸುವವರು? ಯಾರು ನನ್ನನ್ನು ವಿಧವೆಯೆನ್ನುವವರು? ಕ್ಷೋಽಕಾ, ನಿನಗೆ ಜೀವದಾಸೆಯಿದ್ದರೆ ಹೊರಗೆ ನಡಿ. ಆಪ್ಪೆ ಮಗಳ ಕೈಯಲ್ಲಿ ನೀನು ಸಾರುಬಾರದೆಂದಿದ್ದರೆ ಯಿಂದೆ ಸರಿ.”

ಮಾಲತಿಯು ಕೈಯನ್ನಲ್ಲಿ ರುಳಿಸಿಸುವ ದೊಡ್ಡ ಚೂಡಿಯು ಆಷ್ಟು ಕೆಲಸವನ್ನು ಆವರಿಂದ ವಾಡಿಸಿತ್ತಾ. ಆವಳಿಂದು ಸಣ್ಣ ಇಲಿಯಲ್ಲ; ಹೆಣ್ಣು ಡಾಲಿ!

೪. ಹುಲಿಯು ಪಂಜರದೇಹಳಿಲ್ಲ.

ಇಂದು ಮಾಲತಿಯೆಂದರೆ ಸಿಜವಾಗಿಯೂ ಒಂದು ಹುಲಿ. ಅವಳನ್ನು ಮಾತನಾಡಿಸುವ ಸಾರಾಸವು ಯಾರಿಗೂ ಇಲ್ಲ; ದಂಡಿಸುವವರು ಹೊದಲೇ ಇಲ್ಲ; ಸಲಿಗೆಯಿಂದ ಪ್ರೀತಿಸುವವರೂ ಇಲ್ಲ. ಪ್ರತಿಯೊಬ್ಬಿಗೂ ಅವಳು ಅಸಾನಾನ್ಯ ವ್ಯಕ್ತಿಯೆಂದುತ್ತಿದುಬಂದಿದೆ. ಆಷ್ಟೇ ಅಲ್ಲ—ಅವಳ ಮನಸ್ಸಿನ ಸಿಫಾರಶವನ್ನು ಮುರಿಯುವುದು ಆಸಾಧ್ಯವೆಂದೂ ತಿಳಿದಿದೆ. ಅವಳಿಂದು, ಹಸಿವೆಯಾದರೆ ಅಡುಗೆ ನುಸೆಗೋಡುವಳು; ಅವಳನ್ನು ಕಂಡೊಡನೆಯೇ ಅವಳೇಕೆ ಬಂದಿರುವಳಿಂಬ ತಿಳವು ಅವರಿಗುಂಟಾಗಿ ಇಷ್ಟು ಅನ್ನವನ್ನು ಬಡಿಸುವರು; ಸರಿ, ಉಂಟವನ್ನು ಮುಗಿಸಿಕೊಂಡು ತರುಗಿ ತನ್ನ ಕೊಟಡಿಗೋಡೆ

ದುವಳು. ಅವಳೊಡನೆಲ್ಲಾದರೂ ಸಲಿಗೆಯಿಂದ ಮಾತನಾಡುವವರಿದ್ದರೆ ಆದು ತಾರೆಯೊಬ್ಬಳೇ. ಅವ ಳೊಡನೆ ಮಾಲತಿಯು—“ವಿಧವೆಯರೆಂದರೆ ಪುರು ಷರ ಗುಲಾಮರೇ? ಪಶುಗಳೇ. ಅವರ ಆಶೆ ಅನು ರಾಗಗಳು ಅವರ ಪತಿಯ ಮರಣದೊಡನೆ ಒಮ್ಮೆಗೇ ಸುಟ್ಟು ಧ್ವಿಂಸವಾಗುವುದೇ? ಅವರಲ್ಲಿ ಕಾಮಾತು ರತೆಯು ಇಧ್ರಿ ಆದನ್ನು ಬಲವಂತದಿಂದ ಮುರಿಯಲು ಬರುವುದೇ?” ಎಂದು ಕೇಳುವಳು. ತಾರೆಯು ಏನು ಉತ್ತರ ಕೊಡಬಲ್ಲಳು?

ಆಗ ಮಾಲತಿಯು ಮಹಡಿಯ ಮೇಲೆ ಕುಳಿತು ಒಬ್ಬಳೇ ಏನೇನೋ ಓದುತ್ತಿರುವಳು. ಒಂದು ಪುಸ್ತಕ ವನ್ನು ಬಿಡುವುದು, ಇನ್ನೊಂದನ್ನು ಹಿಡಿಯುವುದು. ಅವಳ ಮನವು ಪ್ರಪುಳಿನ ಬರವನ್ನು ಹಾರ್ಡ್‌ಸ್ಟಿದೆ; ಅವನು ತನ್ನಂತರೆಯೇ ಧೀರನು, ತನ್ನನ್ನು ಕಾಣಲು ಬಾರದಿರನು, ಎಂಬುದವಳ ತಿಳಿವು. ಆದರೆ ಪ್ರಪುಳಿ ನಿಗೆ ಆ ದಿನದ ಏಟಿನ ನೆನಪು, ಮರಣದ ತನಕ ಮರೆಯುವಂತಿಲ್ಲ. ಪಾಪನ ಹುಡುಗ! ನಾಲ್ಕು ದಿನಗಳ ವರೆಗೆ ಅವನ ತಲೆ ತಿರುಗುವಂತತ್ತು. ನೋವಿಸಿಂದಲೂ, ಹಿಂದಿನ ಎಲ್ಲಾ ಘಟನೆಗಳ ದೇಸೆಯಿಂದಲೂ, ಅವನ್ನೇ ದರೂ ಒಂಟಿಯಾಗಿದ್ದೂ ಗಲೆಲ್ಲಾ ಅಳುತ್ತಿದ್ದನು. ಮಾಲತಿಯ ಬಳಿಗೆ ಹೋಗಿ ಅವಳನ್ನು ಸಮಾಧಾನಪಡಿಸಬೇಕೆಂದೂ ಯೋಚಿಸುತ್ತಿದ್ದನು. ಆದರೆ ಅವನ ಒಡಲಿನಲ್ಲಿ ಅನ್ನೊಂದು ಧೈರ್ಯದ ಗಳಿಯು ಬೀಸಲೇ ಇಲ್ಲ.

ಸರಿ, ಓದುತ್ತಿರುವ ಮಾಲತಿಯಲ್ಲಿಗೆ ಹೋಗೋಣ.
 ಸೀತಾವನವಾಸವನ್ನು ಅವಳು ಓದುತ್ತಿರುವಳು.
 ಅರ್ಥವನ್ನು ಸಹ ಅವಳಿಗೆ ಓದುವುದಕ್ಕಾಗಲಿಲ್ಲ. ‘ಶ್ರೀ
 ರಾಮಚಂದ್ರನು ಇಂಥ ಮೂರ್ಖನಾದರೆ ಅವನ ಹೆಸ
 ರನ್ನು ಸಹ ನಾನು ಎತ್ತುವಂತಿಲ್ಲ.’— ಎಂದು ಪುಸ್ತಕ
 ವನ್ನೆಸೆದುಬಿಟ್ಟಳು. ಸೀತೆಗಾಗಿ, ದೀಪ್ರಕಾಲ ದಣಿ
 ದು, ಯುದ್ಧಮಾಡಿ, ಅವಳು ಪವಿತ್ರಳೆಂದು ತಿಳಿದ
 ಬಳಿಕವೂ ಆಗಸನೊಬ್ಬನ ಮಾತಿಗಾಗಿ ಅವಳನ್ನು ಪಂ
 ತ್ಯಾಗ ಮಾಡುವುದೆಂದರೆ—? ಸೀತೆಯು ಅವನ ಪಾ
 ಲಿಗೆ ದಾಸಿಗಿಂತಲೂ ಕಡಿಮೆಯಾಯಿತು. ಕಳ್ಳನಿಗೂ
 ನ್ಯಾಯಸಿಕ್ಕುವ ಆ ಕಾಲದಲ್ಲಿ ಮದುವೆಯಾದ ಹೆಂಡತಿ
 ಸೀತಾದೇವಿಯನ್ನು ನ್ಯಾಯ ಪಕ್ಷಪಾತಿ ರಾಮಚಂದ್ರ
 ನು ಕಾಡಿಗೆ ಕಳುಹಿಸುವುದೆಂದರೆ....? ಹೀಗೆ
 ಲ್ಲಾ ಯೋಚನೆಗಳು ಅವಳಿಗೆ ಬಂದುವು. ಆಷ್ಟಕ್ಕೆ
 ತಾರೆಯು ಅಲ್ಲಿಗೆ ಬಂದಳು. ಬಂದವಳಿಗಾಡನೆ—
 “ತಾರಾ, ಈ ರಾಮನೆಂಥಾ ಮೂರ್ಖನೇ: ಆಗಸನ
 ಮಾತನ್ನು ಕೇಳಿ ಹೆಂಡತಿಯನ್ನು ನುನೆಯಿಂದ ಹೊರ
 ಕ್ಕೆ ಅಟ್ಟಲು. ರಾಮಚಂದ್ರನೇ ವನವಾಸಕಾಲದಲ್ಲಿ ಶಾ
 ಪರನವಿಯೋಡನೆ ಅನ್ಯಧಾ ವರ್ತಿಸಿದನೆಂದು ಇನ್ನೊಬ್ಬ
 ಆಗಸನು ದೂರು ಕೊಟ್ಟಿದ್ದರೆ ಸೀತೆಯೇನು ಮಾಡ
 ಬೇಕಿತ್ತು?”— ಎಂದಳು. ತಾರೆಯು ಉತ್ತರವನ್ನು
 ಕೊಡುವ ಬದಲಿಗೆ “ಮಾಲತಿ, ಆದು ಹಾಳಾಗಲಿ.
 ಆತ್ಮೆಯನರು ಉಧ್ವರ್ಶಾತ್ಮಾಸಬಿಡುತ್ತಿರುವರು. ಬಂ,

ಬಾ, ಅವರಿನ್ನ ಬಹಳಹೊತ್ತು ಬದುಕುವಂತಿಲ್ಲ.” ಎಂದಳು. ಮಾಲತಿಯು ಓಡೋದಿ ಹೋದಳು. ಆ ದಿನ ಶಾರದೇಯ ಬೇನೆಯು ತೀರ ಕರಿಣ ರಾಪ ವನ್ನು ಹೊಂದಿತ್ತು. ಅವಳ ಕಾಹಿಲೇಗೆ ಮಾಲತಿಯೇ ಕಾರಣ. ಅವಳೇ ಎಂದರೆ ಅವಳೇ ಅಲ್ಲ. ಆ ದಿನ ಮಧುಕರನ ಮುಂದೆ ಅವಳಿಂದಾದ ನಾಟಕ. ಮಗಳ ಪಾಲನ ಶೋಕವೆಲ್ಲಾ ಅವಳನ್ನು ಆವರಿಸಿತು. ಅಂದಿನಿಂದ ಅವಳು ಒಂದು ತುತ್ತು ಅನ್ನವನ್ನೂ ಮುಟ್ಟಲಿಲ್ಲ. ‘ತಾನೆಲ್ಲಾ ದರ್ಶ ವಿಧವೆಯಾದರೆ’ - ಎಂಬ ಕಲ್ಪನೆಯು ಅವಳಿಗೆ ಬಂದಿತು. ಆ ಪ್ರಸಂಗವನ್ನು ತಪ್ಪಿಸಿಕೊಳ್ಳಲು ಅವಳು ಯತ್ನಿಸುತ್ತಿರುವಂತೆ ತೋರುವುದು. ಈಗ ಅವಳು ಹಾಸುಗೆಯ ಮೇಲೆ ಮಲಗಿಕೊಂಡು ದೊಡ್ಡ ದೊಡ್ಡ ಉಸಿರುಗಳನ್ನು ಬಿಡುತ್ತಿರುವಳು. ಏನೋ ಸಣ್ಣ ಪುಟ್ಟ ಕಾಹಿಲೆಯೆಂದು ಯಾರೂ ಗಮನತೆಗೆದು ಕೊಳ್ಳಲಿಲ್ಲ. ಈಗನ್ನು ತಾನು ಒಹಳ ಸಮಯ ಬದುಕು ವುದಿಲ್ಲವೆಂದು ಹೋಳಿದುದರಿಂದ, ಮಾಲತಿಯನ್ನು ಕಾಣುವ ಆಸೆಯಾಗಿ ಅವಳನ್ನು ಬಳಿ ಕುಳ್ಳಿರಿಸಿಕೊಂಡಿರುವಳು. ಅವಳ ಕಾಲಬುಡದಲ್ಲಿ ಸೋಸೆ ಇರುವಳು. ಕಾಹಿಲೆಯ ಭೀಕರತೆಯ ಅರಿವು ಇಲ್ಲದ ಮಧುಕರ ಮಹೇಶರರು, ಮನೆಯಲ್ಲಿ ಸಹ ಇಡ್ಡಿರಲಿಲ್ಲ.

ತಾರೆಯು ಮಾಲತಿಯನ್ನು ಕರೆದುತ್ತಂಡೊಡನೆ ಯೇ ಅವಳ ಬಾಡಿದ್ದ ಮುಖವು ಅರಳಿತು. “ಮಗೂ, ಬಾ ಕುಳಿತುಕೊಂ” ಎಂದು ಕರೆದುಕುಳ್ಳಿರಿಸಿಕೊಂ

డళు. మాలతియు మాతృకృదయవన్న ఆరియ బల్లవళాదుదరింద, ఆవళీదుఖమయ పరిస్థితి యల్లి, ఆవళీరడు కైగళన్న తన్న కైగల్లిరిసి కొండళు. తానవళిగే హేళిద “నాను ముండే యాదరే నీను . . .” ఎంబ నుడిగళ నేనపాయితు. “అమ్మా, నన్నన్నక్కమిసు” ఎందవళు ఆత్తాళు. శార దేగే మదువేయ దినదింద ఖిడిదు ఎల్లా విషయ గళు నేనపాదువు. సిరపరాధి బాలిచేయా ఉండు డువ ఆసేగళిగే తాను ఆడ్డాద ఒగ్గే ఆవళిగూ దుఖమాయివాయితు. ఆవళూ తన్న మగళల్లి క్షుమా యాజనేయన్న మాడిదళు. ఆందు తారే మాల తయరు ఒందాదంతే ఈగ భాయిమక్కలు ఒందా గిరువరు. ఇన్న హాగెయే తాను బలుహోత్తు ఇరలారళీంబ తిళివు ఆవళిగిద్దు దరింద ఆవళు మన స్ఫునల్లిద్దు దన్న తన్న మగళిగే హేళలు యత్తమాడి దళు.

“తారా, ఆవరిల్లవష్టే”

“ఇల్ల.”

“మాలతి, నిన్న వ్యోధే ఎంధదిరబహుదేంబ ఆనుభవవు నాల్మారు దినగళింద ననగాగుత్తిదే. మగు, నీను ప్రఫుల్లనన్న ప్రీతిసుత్తరువుదు నిజవే?”

“అహుదు.”

“ನೀನು ಜಾರೆಯೇನ್ನವುದು ನಿಜವೇ?”

ಬೇರೆ ಸಮಯವಾಗಿದ್ದರೆ ವೊಲತಿವ್ಯಾಧಿರಣೆಯು ಏನು ಉತ್ತರವೀಯುತ್ತದ್ದಳೆಂದು ನೀವೇ ಎಣಿಸಬಲ್ಲಿರಿ.

“ಅಮ್ಮಾ ನನ್ನಲ್ಲಿ . . . ನಂಬುಗೆಯಿದ್ದರೆ ನಂಬು. ನಾನು ಆ ಹಾಡಿಗೆ ಇಳಿದವಳಳು. ಪ್ರಪುಳುನನ್ನ ಪ್ರೀತಿಸು ತ್ತಿರುವದು ನಿಜ. ಅವನು ನನ್ನ ಪ್ರಾಣವನ್ನ ಇಸಿದವನು.”

“ಅದು ಹೇಗೆ?”

ವೊಲತಿಯು ಎಲ್ಲಾ ವಿಚಾರವನ್ನು ತಿಳಿಸಿದಳು.

“ಹಾಗಾದರೆ, ಪ್ರಪುಳನು ನಿನ್ನನ್ನ ಪ್ರೀತಿಸುವುದು ನಿಜವೇ?”

“ಹಾಗೆಂದು ನನ್ನ ವಿಶ್ವಾಸ.”

“ಮಗೂ, ಯಜಮಾನರೇನೆನ್ನವರೋ — ಅಂತು ನನ್ನ ಪಾಲಿಗೆ — ನೀನು ಪ್ರಪುಳನ ಪತ್ನಿಯಾಗಿರುವುದು ಲೇಸೆಂದು ತೋರುವುದು.”

“ಅಮ್ಮಾ, ಪರಿಹಾಸ್ಯ ವಾಡುವೆಯಾ?”

“ಮಗೂ ಸಾವಿನ ಗಳಿಗೆಯು ಪರಿಹಾಸ್ಯದ ಗಳಿಗೆಯೇ? ನೀನು ಅವನನ್ನ ವಿವಾಹವಾಗು.”

“ಆಪ್ನನು ಒಡಂಬಡುವನೇ? ಸಮಾಜವು ಒಡಂಬಡುವುದೇ? ಅದು ಸಾಧ್ಯವೇ?”

“ವಿಧವೆಯರ ಗೋಳನ್ನು ಕಣ್ಟುಚೆಕ್ಕಿ ಕಾಣುವ ನಿರ್ದಯ ಸಮಾಜವು ಒಡಂಬಟ್ಟರೇನು? ಒಡಂಬಡಿದ್ದರೇನು? ನಿನಗೂ ಪ್ರಪುಳನಿಗೂ ನನ್ನ ಆಶೀರ್ವಾದಪಿರಲಿ.”

అల్లిగే ఆవళ నయనగళంద గంగాయమునే
యరే హొరటరు. తారే, మాలతి ఎల్లరూ తీలూ
మాత్రికాగళంతే కుళేతిద్దరు.

హత్తు క్షుణగళు సందువు. శారదేయ శరీ
రవు తణ్ణగాగుత్తు బంతు. ఆవళ కృగళు మాల
తియ కృగళల్లియే ఇన్నా విత్రమిసుత్తినే. ఆదరే
ఈగ ఒమ్మెగే మాలతిగే కృయల్లి హావు కుళితంతే
కాణిసితు. అష్టు తణ్ణగే! చెకితలాగి తన్న కృగ
ఇన్న దూర సేళేదళు. శారదేయ కృగళిరథు కట్టి
గేయ తుండుగళంతే మంజగళ మేలే బిద్దు
వు. ఆవళ కేలసవు ఈ ప్రసంజదల్లి ఇన్న
ఉళేదిల్ల. మగళన్నా భావి జావాతనన్నా
ఆవళు హరసి ఆవరలోకశ్చే హొరటిహోఇ
దళు.

బందు తాసాయితు, ఎరడు తాసుగళు
సందువు, మారూ కళేదువు. . . యారూ కదలు
వుదిల్ల. సంజియాయితు. కత్తులేయ కిరుమనేయల్లి
దీప ఉరిసబేచేంబ తిళేవు యారిగూ ఇరువుదిల్ల.
ప్రాయశః తిరుగి శారదేయ మనెయల్లి దీప
ఉరియదెంబుదరిందలోఇ ఎనోఇ.

ఆ నాల్సు తాసుగళ నిత్యబ్బవు ఒమ్మెగే
మధుకర మహేశర కాలుసప్పళదింద మురియల్ప
ఛ్యతు కిరుమనేయాలశ్చే ఆవరు గాబరియింద

బందరు. నోఇదువరేనన్న...? ఎల్లపూ నిత్యబ్ది; మరణదష్టే నిత్యబ్ది.

సూతికద మనెయల్లి నాల్చ్చరు దినగళు కళేదువు. ఎల్లర వోరేయ మేలూ మరణవు నలియుత్తిద్దంత కాణిసుత్తిదే. వోదలు ఈ పాతదింద తప్పిసికొండవనెందరే మధుకరను. అవనింథ వ్యధిగళన్న కట్టికొండు తన్న ప్రపంచ వన్న సాగిసలారను. మనేగే దినసిత్య జనరు మేలింద మేలే బరుత్తిరువరు; హోగుత్తిరు వరు. అవరొడనే అవను సువ్వనే కుళితిరబల్లనే? ఎంటనే దినవు సల్లువష్టరల్లి మధుకరను ముంచిన మధుకరనే ఆదను. శారదేయ మరణవు కేవల అవన స్వప్నరాజ్యద ఒందు వస్తువాయితు.

మహేశను ఆష్ట ప్రవిషణనల్ల అవనన్నిన్నా శోకవు బాధిసుత్తిదే. ఒందు దిన— అదే అవను మరణద బళిక తారేయోడనే ప్రథమ బారిగే మాతనాడిద దినవేందు తోరువుదు.— “తారే, ఆమ్మను సాయువాగ నిఱిబ్బరూ బళియల్లిద్దిరష్టే”

“అహుదు. పాప! తీర సంకటదింద నరళి సత్తరు”

“అదు ననగే తల్లిదే ఇదే. అవళు మాల తియ వ్యధియన్న కండు సత్తలు. ఇరలి, సాయువ

ಗಳಿಗೆಯಲ್ಲಿ ಏನನ್ನೂ ಹೇಳಲಿಲ್ಲವೇ?» ತಾರೆಯು ತನ್ನ ಗಂಡನಿಗೆ ಎಲ್ಲ ಏಷಯಗಳನ್ನು ಕಣ್ಣಿಗೆ ಹೇಳಿದಳು.

“ನಾದಿನಿಯು ತಿರುಗಿ ಮದುವೆಯಾಗಲು ಬಾರದೇ?”

“ಆಗಲು . . . ಬಾರದೆಂದರೇನು? ಬರುವುದೆಂದ ರೇನು? ಮದುವೆಯಾದರೆ ಸಮಾಜವಿಲ್ಲ; ಸಮಾಜ ವಿದ್ದ ರೆ ಮದುವೆಯಿಲ್ಲ—”

“ಹಾಗಿದ್ದ ಮದುವೆಯೇನು? ಆದರೆ ಅತ್ತೆಯ ವರು—ವಿಧವೆಯರ ದುಃಖವನ್ನು ಎಣಿಸದ ಸಮಾಜಕ್ಕೆ ಸ್ಥಿತಿ ಅಂಜುವಿಯೇಕೆ? ಎಂದಿದ್ದರು.”

“ಸಿಜ. ಒಮ್ಮೆ ಪ್ರೇಮವು ಬೆಳೆಂಿತೆಂದರೆ ಈ ಕಟ್ಟಲೆಯ ತೆರೆಯು ಪ್ರೇಮಹೃದಯಗಳನ್ನು ಬೇರೆಯಿರಿಸಲಾರದು. . . .” ಓಹೋ, ಮಾಲತಿಯು ಬಂದಳು.

ಆವಳು ಬಂದು, ಮಾತಿನಲ್ಲಿ ಮಗ್ನಾಗಿದ್ದ ತನ್ನ ಅಂಣನನ್ನು,

“ಎನು ಮಾತನಾಡುತ್ತಿದ್ದಿರ . . .” ಎಂದು ಈಳಿ ಮೆಲ್ಲಿಗೆ ನಕ್ಕಳು.

“ಎನಿಲ್ಲ”

“ಎನಿಲ್ಲ—” ಎಂಬ ವಿಷಯದಲ್ಲಿ ಮಾತನಾಡಲು ಬರುವುದೇ?” ಹೂಂ, ಆಯಿತು ಮಾತನಾಡಿ. ನಾನೇಕೆ? ಎಂದು ಹೊರಡಲುದ್ದೃಕ್ತಾದಳು.

“ತಂಗೀ, ನಿಲ್ಲು ನಿಲ್ಲು. ತಾಯಿಯು ನಿಮ್ಮುಮುಂದೆ ಅಡಿಹೊಡ ಕೊನೆಯ ಮಾತುಗಳನ್ನು ಕುರಿತು ಆಡಿ ಕೊಳ್ಳುತ್ತಿದ್ದೇವು.”

ಮಾಲತಿಯು ವ್ಯಾನ. ತಾಯಿಯ ಸೂತಿಕವು ನಿಜವಾಗಿಯೂ ಅವಳನ್ನು ಆವರಿಸಿತ್ತು. ಈಗವಳಿಗೆ ಆ ಎಂಟು ದಿನಗಳ ಬಳಿಕ ಪ್ರಥಮ ಬಾರಿಗೆ ಪ್ರಪೂಳಿನ ನೆನಪಾಯಿತು. “ಪಾಪ, ಎಂಥ ನಟದು!” ಎಂದಳು.

“ಮಾಲತಿ, ತಾಯಿಯ ಮಾತಿನಂತೆ ನೀನು ನಡೆಯಲೇ ಬೇಕು. . . .”

“ಮಾವನವರು. . . .”

“ಅವರನ್ನು ಕೇಳಿಯೇಉಪಯೋಗವಿಲ್ಲ ಅವರೆಲ್ಲ ಪರರ ಮೇಲೆ ಶಾಸ್ತ್ರವನ್ನು ಹೊರಿಸಬಲ್ಲವರು. ತಮ್ಮ ಮೇಲೆ ಹೊರಿಸಿಕೊಳ್ಳಲು ಸಿದ್ಧರಿಲ್ಲದವರು. ಇಂದು ಶಾಸ್ತ್ರರಚನೆಯ ಅಧಿಕಾರವು ಪುರುಷನಿಗೆ ದೊರೆತೆನ್ನು.”

“ಅಂದರೆ. . . .?”

“ತಂದೆಗಿಂದು ಇದರಲ್ಲಿ ಬಾಯಿಹಾಕುವ ಅಧಿಕಾರವಿಲ್ಲ. ಕಳ್ಳನಾದವನು ಪರಿಗೆ ಕಳಬೇಡ ಎಂದು ಹೇಳಿದರೆ ಎಷ್ಟು ನ್ಯಾಯ. . . .?”

“ಅಂದರೆ. . . .?”

“ಈಗಾಗಲೇ ಅವನು ಪುನರ್ವಿವಾಹದ ಯೋಚನೆ ನಡೆಯಿಸುತ್ತಿರುವನು. ಈ ಜಂನೆಯ ವರುಸ್ವಿನಲ್ಲಿ ಯೋಚನೆಯೇನು? ನಾಳೆ ಗಣಸೇ ದಿನವೇ ಕಿಶೋರರಾಯರ ಮಗಳಿಂದನೆ, ಆ ಎಂಟು ವರುಷದ ಬಾಲಕ

ಯೋದನೆ, ಅವನಿಗೆ ಲಗ್ಗುದ ನಿಶ್ಚಯ. ಸೂತಕದ ಕೊಳೆ ಹೋಗಲು, ಮದುವೆಯ ಅರಿಸಿನವನ್ನು ಅವನು ಅಂಟಿಸಿಕೊಳ್ಳಲು ಸಿದ್ಧನು. ಇದಕ್ಕೆ ಶಾಸ್ತ್ರಕಾರರ ಬಾಯಿಯು ಅಡ್ಡಿಯನ್ನು ತರುವುದಿಲ್ಲ. . . .”

ಆ ಹದಿನೊಂದನೆಯ ದಿನವೂ ಬಂದಿತು. ಅವರೆಲ್ಲಿರ ಕಣ್ಣಂದೆ ಎರಡನೆಯ ಪ್ರವಾಹದ ನಿಶ್ಚಯಫೂ ಆಯಿತು. ಕೆಲವು ದಿನಗಳಲ್ಲೇ ಮಾಲತಿಮಹೇಶರಿಗೆ ಆಟದ ಗೊಂಬೆಯಂತಿದ್ದ ಚಿಕ್ಕ ತಾಯಿಯೂ, ತಾರೆಗೆ, ಒಬ್ಬ ಚಿಕ್ಕತ್ತೆಯೂ ದೊರೆತಳು. ಬ್ರಹ್ಮಣಿರು ಹರಸಿ ಹರಸಿ ಹೊರಟುಹೋದರು.

ಮದುವೆಯ ನೆಪದಿಂದ ಮಹೇಶನು ಪ್ರಪುಳಿ ನನ್ನು ಎಳೆದು ತಂದಿದ್ದನು. ತನ್ನ ಕಿರಿಪತ್ತಿಯ ಬಳಿಯಲ್ಲಿ ಮಧುಕರನು ಕುಳಿತಾಗಲೇ, ಪ್ರಪುಳಿನವನಿಗೆ ಗೋಚರಿಸಿಕೊಂಡನು. ಆ ಗಳಿಗೆಯಲ್ಲಿದ್ದರೆ ಪ್ರಪುಳಿನಿಗೆ ಎರಡನೆಯ ಏಟು ತಲೆಯ ಮೇಲೆ ಬೀಳುತ್ತು ಲಿತ್ತು. ಅದು ಮಹೇಶನಿಗೂ ತಳಿಯಿತು. ಅವನು ತಂದೆಯನ್ನು ಲಕ್ಷ್ಮಿಸದವನಂತೆ ಗೆಳೆಯನನ್ನೆಳಿದು ಕೊಂಡು ತನ್ನ ಕೊರಡಿಗೆ ಕರೆದುಕೊಂಡು ಹೋದನು. ಅದೇ ಕೊರಡಿ, ಯಾವ ಕೊರಡಿಯ ನೆನಪು ಹೋಗ ದೋ ಅದೇ ಕೊರಡಿ. ಮಾಲತಿಯೂ ಬಂದಳು. ಕೆಳಗೆ ವಿಧುರವಿವಾಹವು ನಡೆಯುತ್ತಿದೆ. ಮೇಲೆ ವಿಧವಾ ವಿವಾಹದ ಯತ್ನ.

మహేశను ఎనోఏ నేపదింద ఆల్చింద కాలు
కిత్తును. ఆవన రీందే ప్రష్టుల్లనూ హొరడువవ
నిద్దను. మాలతియు నగుమోగదల్లిరువళు,
ప్రష్టుల్లన ముఖదల్లి ఉత్సాహద సదిల్ల.

“ప్రష్టుల్లా, తందేయ అంజికేయే . . ?”

“అంజికేయిల్ల. . . .”. మాతినల్లి మాత్ర.

సరి. మాలతియు ఆవసిగే తన్న తాయియ
ఆశీవాఁదవన్న తిలిసిదళు. ప్రష్టుల్లను బెదరి
తబ్బిబ్బాదను.

“ఎకె భీతనాగువే? సీను నన్నన్న వివా
రీతనాగలారేయా”

“ఎల్లవూ నన్న స్వతంత్రవాదరే—మాలతి—
నిన్నన్న బిట్టు అన్యరన్న ఈ జన్మదల్లి వరస
లార్”

“అందరే”

“అందరే నాను అస్వతంత్రసు. తందే
తాయిగళ మాతన్న ఏమారలారే.”

“హోం. . . .”

“అష్టే అల్ల. అంధ వివాహవు శాస్త్రవిరుద్ధ
వాదుదు. నావు ఏవాహితరాదరే ఇడిఁ సమా
జవే నమ్మ వోరేయ మేలే ఉగుళువుదు. తరుగ
స్వజాతయవరల్లి నమగే సంపర్కవు సిగదు.

“హోం. . . .”

“ಆದುದರಿಂದ ಮಾಲತಿ, ನನ್ನನ್ನ ಕ್ಷಮೆಸು.
ನೀನು ವಿಧವೆಯಲ್ಲದಿದ್ದರೆ . . .”

“ಮುಚ್ಚು ಬಾಯಿ. ನೀನು ವಿಧುರನಾದರ
ನಾನು ವಿಧವೇ.”

“ಮಾಲತಿ ನಿನ್ನನ್ನ ನಾನು ಅಂತಹಕರಣಪೂರ್ವಕ
ವಾಗಿ ಪ್ರೀತಿಸುವೆನು. ನಿನ್ನನ್ನ ಆರೆಕ್ಕುಣ ಅಗಲಿ
ನಿಂದಿರಲಾರೆ. ಆದರೆ ಸಮಾಜವನ್ನು ಏರೋಧಿಸುವ
ಕ್ಷೇತನ್ಯವು ನನಗಿಲ್ಲ.”

ಮಾಲತಿಯು ನಕ್ಕಳು, ಹೊಟ್ಟೆ ಹರಿಯುವಷ್ಟು
ನಕ್ಕಳು. ನಗುವನ್ನು ಕೇಳಿ ಆಸೆಯಿಂದ ಮಹೇಶನು
ಬಂದನು. ಆಗ ಮಾಲತಿಯೆಂದಳು—“ಹಾಲನ್ನಾ
ದರೂ ನಾನು ಕಳ್ಳತನದಿಂದ ಕುಡಿಯಲಾರೆ. . .”
ತಿರುಗಿ ನಕ್ಕಳು, “ಅಣ್ಣಾ ನಾನಿನ್ನ ಹೇಡಿಗಳಿಲ್ಲದ
ರಾಜ್ಯದಲ್ಲಿ ತಿರುಗುವೆ. ಸ್ವತಂತ್ರಳಾಗುವೆ” — ಎಂದು
ಹೇಳಿ ಹೊರಗೆಹೊರಿದಳು.

A. ಸ್ವತಂತ್ರ್ಯದ ಮುಂಜಾನೆಯಲ್ಲಿ.

ಮಾಲತಿಯು ಇಂದು ಮನೆಯನ್ನು ತ್ಯಜಿಸಿ
ಭಿಕಾರಿಯಾಗಿ ಅಲೆಯತೊಡಗಿರುವಳು. ಸಂಸಾರ
ದಲ್ಲಿ ವಂಚಕರು, ಸ್ವಾರ್ಥಿಗಳು, ಭೀರುಗಳು — ಇವರ
ಲ್ಲಿದೆ ಇನ್ನಾರೂ ಇಲ್ಲವೆಂದು ಅವಳ ದೃಢವಾದ ನಂ
ಬುಗೆ. ಮಸಣಯಾತ್ರೆಗೆ ಸಿದ್ಧನಾದ ಮುಖಿನ
ತಂದೆಗೆ ಪುನರ್ವಿವಾಹ ಬೇಕು; ತಾನು ಸಾಯುವಾಗ
ತನ್ನ ಹಿಂದೆ ಅವನು ಮಾಲತಿಯ ವಯಸ್ಸಿನ ಬಾಲಿಕೆ

ಯೊಬ್ಬಳನ್ನು ವಿಧವೆಯನ್ನಾಗಿ ಮಾಡಬೇಕು. ಅವಳು ಸಿತ್ಯವೂ ಕಣ್ಣೀರಿನೂಟವನ್ನು ಮಾಡಬೇಕು. ಆದರೆ ಅಂಥ ಬಾಲಿಕೆಯ ಆರಿವು, ಸಮ್ಮತಿಗಳಿಲ್ಲದೆ ನೋದ ಲನೆಯ ಲಗ್ನವಾಗಿದ್ದರೂ ಬೇರೊಂದು ಲಗ್ನವಾಗ ಬಾರದು. ಇನ್ನೊಂದು ಕಡೆ ಪ್ರಪುಲ್ಲನಂಥ ಭೀರು ಗಳು. ಪ್ರೇಮವಿದೆ, ಒಡನಾಡಬೇಕೆಂಬ ಈಸೆಯಿದೆ— ಆದರೆ ಸಮಾಜದ ಮುಂದೆ ಬಹಿರಂಗವಾಗಿ ವತ್ತಿ ಸುವಜೀವನವಿಲ್ಲ. ಸತ್ಯವೆಂದು ತೋಚಿದಂತೆ ವತ್ತಿ ಸುವ ಎದೆಯಿಲ್ಲ. ಇಂಥವರಿಗಾಗಿ ಬಾಳ್ಳೀಪುಡಿಯುವುದು ತನ್ನ ಕರ್ತವ್ಯವೆಂದು ಅವಳು ತಿಳಿಯಳು. ಮಾಲತಿಯು ಪ್ರಪುಲ್ಲನನ್ನು ಆಪಾರವಾಗಿ ಪ್ರೇತಿಸುವಳು, ಆವನು ಮೂರ್ಖನೆಂದು ತಿಳಿದೂ ಪ್ರೇತಿಸುವಳು. ಒಮ್ಮೆ ಈವನಿಗೆ ಕೊಟ್ಟ ಪ್ರೇಮದಾನವನ್ನು ವಂಚಿಸುವ ಇಷ್ಟ ಅವಳಿಗೆಷ್ಟೆಷ್ಟೊಷ್ಟು ಇಲ್ಲ. ಆದರೆ ಆದಕ್ಕಾಗಿ ಕಳ್ಳ ತನದಿಂದ ಅವನೊಡನೆ ಬಾಳ್ಳೀಮಾಡುವ ಇಷ್ಟವೂ ಇಲ್ಲ. ಅವಳಿಂದು ಜಗಕ್ಕೆ ಅಂಜುವನವಳಲ್ಲ — ಸತ್ಯಕ್ಕೆ ಅಂಡುವನವಳು.

ಇಂಥ ಬಾಲೆಯು ವಂಚಕ ಬಂಧುಗಳ ಎಡೆಯಲ್ಲಿ ಬಾಳಿರುವಳೇ! ಅವಳಿಗೆ ತಾನಿಂದು ತಾನೇ ಆಗಬೇ ಕೆಂದು ತೋರಿತು. ತನ್ನ ಆತ್ಮಕ್ಕೆ ತೋರಿದಂತೆ ತಾನು ವತ್ತಿ ಸಬೇಕೆಂದು ತೋರಿತು; ಎಂದಿನವರಿಗೆ ಅವಳು ಪರರಮನೆಯ ನೆರಳಿಲ್ಲಿರುವಳೋ, ಆಲ್ಲಿಯತನಕ ಅವಳು ತನ್ನಿಷ್ಟದಂತೆ ನಡೆಯಲಾರಳು. ಮಹೇಶನು ಅವಳ

ಸಲುವಾಗಿ ಬೇಕೆನ್ನವಪ್ಪು ಕಣ್ಣೀರನ್ನು ಸುರಿಯ ಬಲ್ಲನು, ಆದರೆ ಅವಳೊಡನೆ ಎದೆಗೊಟ್ಟು ನಿಲ್ಲುವ ಸಾಹಸವಿಲ್ಲ, ಒಮ್ಮೆ ಅವನು ನಿಂತರೂ—ಮದುವಣಿಗನು ನಿಲ್ಲಬೇಕಳ್ಳ! ಆದುದರಿಂದಲೇ ಮಾಲತಿಯು ತಾನು ಸ್ವತಂತ್ರ ಬಾಳ್ಳೀಯನ್ನು ತೊಡಗುವ ನಿರ್ಧಾರ ಮಾಡಿ ರುವಳು. ಏಕಾಕೆಯಾಗಿ, ಕಾಸಿಲ್ಲದೆ, ಓರೆನೋಇಟ್ಟದ ನಾಡಜನರಲ್ಲಿ ತನ್ನ ಸಂಸಾರ ಶಕಟವನ್ನು ಸಾಗಿಸುವುದು ಎಷ್ಟು ಕವ್ವವೆಂಬ ಅರಿವು ಅವಳಿಗೆಲ್ಲಿಂದ ಬರಬೇಕು? ಶೃಂಖಲೆಯನ್ನು ಹರಿಯುವ ಮನಸ್ಸಾಯಿತು—ಹರಿದಳು. ಮುಂದೆ ಹೋಗುವುದೆಲ್ಲಿಗೆ? ಕಾಲುಗಳು ಒಯ್ದಲ್ಲಿಗೆ. ಅಂತೆಯೇ ಅವಳು ಸಂಚೆ ಮನೆಯನ್ನು ಬಿಟ್ಟುಹೊರಟವಳು, ಬೆಳಗಾಗುವ ತನಕ ನಡೆದಳು. ರಾತ್ರಿ ಕಳೆದುದಾಗಲಿ, ಹಾದಿ ಸಾಗಿದು ದಾಗಲಿ—ಎರಡರ ಅರಿವೂ ಇಲ್ಲ. ಬೆಳಗಿನ ಸೂರ್ಯೋರ್ವಾಯಿ ದಯವು ಅವಳನ್ನು ಒಂದು ಕಾಡಿನಲ್ಲಿ ತಂದು ಬಿಟ್ಟತು. ಆಗಾಗ ಆ ಹಾದಿಯಾಗಿ ಒಬ್ಬಿಬ್ಬರು ಅಲೆದಾಡುತ್ತಿದ್ದರು. ಮಾಲತಿಯು ತೀರ ಹಾದಿ ಬಳಿಯಲ್ಲಿ ನಿಲ್ಲದೆ ಸ್ವಲ್ಪಮಾರ ಹೋಗಿ ಒಂದು ಮರದ ಭಾಯೆಯಲ್ಲಿ ಮಲಗಿಕೊಂಡಳು. ಗಾಥ ನಿದ್ರೆಬಂದಿತು. ರಾತ್ರಿ ಹೊರಟ ಗಳಿಗೆಯಿಂದ, ನಿದ್ರೆ ಮುಗಿಯುವ ತನಕ ಅವಳೇನು ಯೋಚಿಸುತ್ತಿರುವಳೋ ಅವಳಿಗೇ ತಿಳಿಯದು. ಒಂದೇ ಸವನೆ ಅವಳ ಉಸಿರು ಉದ್ದೇಶ ದಿಂದ ಹೊರಡುತ್ತಿದೆ. ಇಡೀ ಹಿಂದುಸರೂಜದ

೧೯ಲೆ ಅವಳು ತನ್ನ ಸಿಟ್ಟನ್ನು ಕಾರುತ್ತಿರುವಳು. ನಡುದುವೆ, ತನ್ನ ಪ್ರಪುಲ್ಲನಿಗಾಗಿ, ಅಂದರೆ ಅವನ ಭೀ ತನಕ್ಕಾಗಿ ಅಳುವಳು. ತರುಗಿ ಅವಳು ಅವನ ಇಗೆ ಹೋಗುವುದು ಸಾಧ್ಯವಲ್ಲ; ಹೋಗುವುದರಿಂದ ಅಪಯೋಗವಿಲ್ಲ. ನಿದ್ರೆ ಜಾಗರಣಿಗಳಿರಡೂ ಅವಳ ಎಲಿಗೆ ಸಮನಾದುವು.

ಸಂಜೀ, ಹೊತ್ತುಮುಣಿಗುವ ಸಮಯಕ್ಕೆ ಅವಳು ಛ್ಣಿರೆದಳು. ಇನ್ನೇನು, ತುಸು ಹೊತ್ತಿನಲ್ಲಿ ಕತ್ತಲೆ ಮು ಆವರಿಸುವುದು. ತರುಗಿ ಅವಳು ಅಂಥಕಾರಂದ ಆವರಿಸಲ್ಪಡುವಳು. ಆ ಆಗಾಧವಾದ ದಿಕ್ಕೆದ ರಾಜ್ಯದಲ್ಲಿ ಅವಳ ಹಾದಿಯನ್ನು ಅವಳೇ ನೋಡೇಕಾಗಿದೆ. ಸರಿ, ಮುಂದೆಲ್ಲಿಗೆ ಹೊರಡಲಿ — ಎನ್ನು ಷೈಕ್ಕೆ ಕತ್ತಲೆಯಾಯಿತು. ಕತ್ತಲೆಯೊಂದಿಗೆ ನೂತಿಯ ಹೊಟ್ಟೆಯು ಹಸಿವಿನಿಂದ ಕಡಿಯ ಹತ್ತಿತು. ನ್ನನೀರಿಲ್ಲದೆ ಏ ತಾಸುಗಳ ನೇ೯ಲೆ ಕಳೆದಿದ್ದುವು. ದಿಗೆಯ ಆಯಾಸವು ಇನ್ನೂ ಶಾಂತವಾಗಿರಲಿಲ್ಲ; ಎಲುನೋಽವಿನ ಅನುಭವವು ಈಗಷ್ಟೆ ಆಗತೊಡಗಿದೆ.. ಅದರ ಮೇಲೆ ಅವಳ ಗಮನವು ಹೋದೊಡನೆಯೇ ನೋವು ಒಂದಕ್ಕೆ ಹತ್ತಾಯಿತು, ಹಸಿವು ಒಂದಕ್ಕೆ ನಾರಾಯಿತು ಆದರೆ ಅವಳಿಗಿಲ್ಲಾರು ಎನನ್ನು ಕೊಂಡರು? ಆದರೆ ಹೊಟ್ಟೆಯು ಕೇಳುವುದೇ? ಆದಕ್ಕಿರ ಕವ್ವವು ಸಲ್ಲಲೇ ಬೇಕು. ಪ್ರೌದೆಯೊಂದರಿಂದ ಇಗೆ ಎಟುಕಿದ ಸೋಪ್ಪನ್ನು ಕತ್ತು ಆಗಿಯ ತೊಡಗಿ

ದಳು. ಎಂಥ್ ಕಹಿ... ಅವಳಿಪ್ಪು ಬಲವಂತದಿಂದ ಆದನ್ನು ತಿನ್ನಲೆತ್ತಿಸಿದರೂ, ಆದು ಒಳಗೆ ಹೊಗಲಾರ ದಾಯಿತು. ಉಗಿದಳು... ಆತ್ತಳು ಹಸಿವೆಗಾಗಿ ಆತ್ತಳು. ಇದುವರೆಗೆ ಮನೋವ್ಯಧಿಯಿಂದ ಅಳು ತ್ವಿದ್ದಳು. ಈಗ ಶರೀರವ್ಯಧಿಯು, ಸೇರಿತು. ಅವಳ ಮೇಲೆ ನಿಂದ್ರೆಗೆ ತಿರುಗಿ ಕನಿಕರ ಬಂದಿರಬೇಕು. ಈ ಸ್ವಲ್ಪ ಹೊತ್ತಿನಲ್ಲಿ ಅವಳು ನಿದ್ರಾವಶಳಾದಳು....

ಹೋ, ತರುಗಿ ಬೆಳಗಾಯಿತು. ವೊಲತಿಗೆ ಎಚ್ಚರವು ಆಯಿತು. ಎಷ್ಟು ನಿಲ್ಲಲು ಮುಂದಾದಳು. ಕಾಲುಗಳು ಅವಳ ಅಧಿಕಾರವನ್ನು ವಿಾರಣಾಡಿಗೆ ದುವು. ಬಳಿಯಲ್ಲಿ ಚಿಕ್ಕ ಮರವೊಂದಕ್ಕೆ ಕ್ಕೆಕೊಟ್ಟು ಸಿಂತಳು. ತಲೆಯು ತಿರುಗತ್ತೊಡಿತು. ಅಲ್ಲಿ ಸಿಂತರೆ ತನಗೆ ಸಾವು ಸಿಜವೆಂದು ತೋರಿತು. ತಮ್ಮ ಸ್ವಾತಂತ್ರ್ಯದ ಉದಯದಲ್ಲೇ ಹಸಿವೆಯಿಂದ ಸಾಯಂ ಯಾರಿಗೆ ಇಷ್ಟವಾದಿತು. ಹೇಗೋ ಹೇಗೋ ಜೆಜ್ಜೆಯನ್ನಿಡುತ್ತ ಹಾದಿಯ ಬಳಿಗೆ ಬಂದಳು. ಹಾಗೆ ಮುಂದೆ ಸರಿದಳು. ಹೊತ್ತುಮೂಡಿ ಒಂದು ರುಬಾವ ವಾಯಿತು; ಸಾಗಿದ ದೂರ ಒಂದೆರಡು ಮೃಲಿಗಳಾಗ ಬಹುದು. ಕಾಡು ಮುಗಿಯಿತು. ಸೂರ್ಯನ ಪ್ರಖರ ಸಂಭಾವನೆಯು ತೊಡಿತು. ಆದರಲ್ಲಾ ಸಾಗಬೇಕು. ಜೀವನ ಯಾತ್ರೆಯಾಲ್ಲವೇ? ಸಾಗಿಸಾಗಿ ಒಂದು ಮೃದಾ ಸಿನ ಬಳಿ ಹೋಗಿ ಸಿಂತಳು.... ದೂರದಲ್ಲಿ ಒಂದೆ ರಡು ದನಕರುಗಳು ಕಾಣಿಸಿಕೊಂಡುವು. ಮೇಲ್ಲಿಗೆ

ಅಲ್ಲಿಗೆ ಹೋದಳು. ಮುಂದೆ ಸಾಗಲಾರದೆ ಅಲ್ಲೇ ಉರು ಇ ಬಿದ್ದಳು. ಈ ಸದ್ಗುಣ್ಯ ಕೇಳಿ ಒಬ್ಬ ದನಕಾಯುವ ಹುಡುಗನು ಬಂದನು. ಆಗ ಅವಳಿಗೆ ತಿಳಿವಿದಿ ರಲಿಲ್ಲ. ಬಾಲಕನು ಸ್ವಲ್ಪ ನೀರನ್ನು ತಂದು ಅವಳ ಕಣ್ಣಿಗೆ ಸವರಿ, ಸ್ವಲ್ಪವನ್ನು ಬಾಯಿಗೆ ಬಿಟ್ಟುನು. ಆಮೃತದಂತಿತ್ತು. ವೂಲತಿಗೆ ಚೇತನವಾಗಲು ಆ ಶೂದ್ರ ಬಾಲಕನನ್ನು ಕಂಡು— ನನಗಿನ್ನಷ್ಟು ನೀರು. . . ಎಂದಳು. ‘ಕೊಡು’ ಎನ್ನಲು ಅವಳ ಬಾಯಿಗೆ ಬರಲಿಲ್ಲ. ಅವಳಿದು ವರೆಗೆ ಭಿಕ್ಷೆಬೇಸಿದವಳಿಲ್ಲ. ಬಾಲಕನಿಗೆ ಅವಳ ಮೇಲೆ ಕರುಣೆಯುಂಟಾಗಿ ತನ್ನ ಬಿದಿರಿನ ಪಾತ್ರೆಯಲ್ಲಿ ತಿರುಗಿ ಇಷ್ಟು ನೀರನ್ನು ತಂದನು. ನೀರನ್ನು ಕೊಡುವಾಗ ತಾನು ಶೂದ್ರನೆಂಬ ಕಲ್ಪನೆಯು ಅವನಿಗೂ ಬರಲಿಲ್ಲ, ತಾನು ಬ್ರಹ್ಮಾಣಿ ಎಂಬ ತಿಳಿವು ಇವಳಿಗೂ ಆಗಲಿಲ್ಲ. ನೀರನ್ನು ಕುಡಿದು ತೃಪ್ತಿಽಂದಳು. ಆದರೆ ಹಸಿವು ತನ್ನ ಕಾಣಿಕೆಯನ್ನು ಬೇಡುತ್ತಲೇ ಇತ್ತು. ಬಾಲಕನು ಮೇಲ್ಲಿಗೆ ‘ತಾಯಿ, ನೀವಾರು, ಎಲ್ಲಿಗೆ ಹೋಗು ವವರು. ಎನಾಗಿದೆ’ ನಿಮಗೆ ಎಂದು ಕೇಳಿದನು. ವೂಲತಿಯು ಶಿಶುವಿನಂತೆ ಅತ್ಯಂಚಿಟ್ಟಳು. ಬಾಲಕನಿಗೆ ತಾನೇಕೆ ಘೂತನಾಡಿಸಿದೆ ಎಂದು ತೋರಿತು. ಹತ್ತೆಂಟು ನಿಮಿಷಗಳು ಕಳೆಯಲು ವೂಲತಿಯು— “ಹಸಿವಾಗುವುದು” ಎಂದಳು. ಬಾಲಕನು— ಒಂದಿಷ್ಟು ನೇರಳೆ ಹಣ್ಣಿಗಳನ್ನು ತಂದು ಅವಳ ಮುಂದಿರಿಸಿದನು. ವೂಲತಿಗೆ ಎಂಥ ಹೈತನ!

మధ్యాహ్నవాగలే ఆయితు బాలకెను దన
శరుగళన్న తరుగి జళ్లిగే ఒయ్యబేకు. . అద
క్షూగి—‘అవ్యామి నమ్మార్థిగే ఒరువిరే. నాసీగ
హోగబేకు’ ఎందను. మాలతియు హేచిన
భిక్షేయన్న బేడలారదే ఒణహేమ్మ్యాయింద—
“ఇల్ల” ఎందళు. బదలు, “మగూ, నగరవావు
దాదరూ ఒళిముల్లిదేయే?” ఎందు కేళిదళు.

అల్లింద ఇష్టత్తు మ్మేలిగే ఒందు దొడ్డ పట్టణ
విదేయేందు తెళియితు. ఇష్టత్తు మ్మేలు దూర!
మోదలిన రాత్రి ఒందు దినపే ఆవళు అజ మ్మేలు
మేలే సాగిద్దాళు ఆగ దూరద ఆరివ్వ ఆవళిగిద్ది
రలిల్ల. ఈగ ఎం మ్మేలు ఎందరే ఎష్టు దూరవాగి
కండితు! రామనిగే లంచేయు కండష్టు దూర.
ఆ ఎం మ్మేలు దూరద మంగళారిగే ఆవళు ఒమ్మే
హోగిద్దాళు. మోఇటారిన మేలే వైభవదింద
చిన్నాభరణగళన్న తొట్టుకోండు హోగిద్దాళు.
అదు ఆవళ మృతపత్తియ వాసద ఉరాగిత్తు.
ఆ ఉంన ఒబ్బన దేసెయిందలే ఆవళు జనర
కణ్ణిగే విధవేయేసిసిదుదు. ఆదే ఉంగి ఆవళు
కాలు నడేయింద హోగబేకే? మాలతియు
అంజిదళు. తరుగి ఎల్లాదరూ తన్న మావను
భేషియాదరే— బ్యేదరే—‘మనసే బా’ ఎందు ఆ
గ్రహపడిసిదరే? ‘ఇల్ల, హోగువుదిల్ల’ వెంబ నిధాన

ರ ಮಾಡಿದೆಳು. ಕೊನೆಗೆ ಅದು ಭೀರುತನವೆಂದು ತೋರಿತು. ತಾನು ವಿಧವೆಯೆನಿಸಿಕೊಂಡಲ್ಲೇ ಸಧವೆಯಾಗಬೇಕೆಂದೂ, ಅಮಂಗಳೆಯಾದಲ್ಲಿ ಸುಮಂಗಳೆಯಾಗಬೇಕೆಂದೂ ತೋರಿತು. ಅಷ್ಟೇ ಅಲ್ಲ — ಅದು ಅವಳ ಪರಾಕ್ರಮವನ್ನು ತೋರಲು ತಕ್ಕು ರಂಗಭೂಮಿ. ಪ್ರಪುಲ್ಲನ ಅಂಚುಬುರಕತನಕ್ಕು ಆವಮಾನಮಾಡಲು ತೀರ ಯೋಗ್ಗು ಸ್ಥಳ. ಅವನು ಅಲ್ಲ ಕಾಲೇಜಿನಲ್ಲಿ ಕಲಿಸುತ್ತಿರುವನೆಂದು ಅವಳಿಗೆ ತಿಳಿದಿತ್ತು. ಈನಿಧಿಒರವನ್ನು ಮಾಡಿ ಅವಳು ಅಲ್ಲಿಂದ ಹೊರಟಳು. ನಡುಬಿಸಿಲಿನಲ್ಲಿ ನಡೆಯತೋಡಗಿದ್ದು, ನಡೆದು ನಡೆದು ಸಂಜಿಯಾಯಿತು. ಮಧ್ಯರಾತ್ರಿಯ ಸಮಯಕ್ಕೆ ಮಂಗಳೂರಿನ ಬೀದಿಯ ಲಾಂದ್ರವ್ಹಂದರ ಮುಂದೆ ಬಂದು ನಿಂತಳು! ಕಾಡಿನಲ್ಲಿ ಅವಳಿಗೆ ದಾರಿ ತಿಳಿದಪ್ಪು, ಈಗ ನಗರದಲ್ಲಿ ತೋರಿದಾಯಿತು. ನಗರವೆಂತೂ ದೊರೆಯಿತು. ಆದರೆ ಮಲಗಬೇಕೆಲ್ಲಿ? ಹಾದಿಯಲ್ಲೇ? ಅಂತು ಅಲೆದಲೆದು, ಬಂದು ಮನೆಯ ಜಗುಲಿಯ ಮೇಲೆ ಮಲಗಿಕೊಂಡಳು. ಹಾ, ಎಂಥ ಸುಖನಿದ್ರೆಯದು. ಆದರೆ ಬೆಳಗಿನ ಐದು ಘಂಟೆಗೆ ಮನೆಯೊಡೆಯನು ಹೊರಕ್ಕೆ ಬಂದು, ಅವಳನ್ನು ಅಲ್ಲಿಂದ ಓಡಿಸಿ ಬಿಟ್ಟನು. ಪಾಪ! ಸುಖನಿದ್ರೆಯನ್ನು ಇಂದ ಯೋಗವು ಸಹ ಅವಳಿಗಿಲ್ಲದಾಯಿತು. ತಿರುಗಿ ಅಲ್ಲಿಂದ ಆಲೆದು ಇನ್ನೊಂದು ಮನೆ ಜಗುಲಿಯನ್ನಾರಿಸುವನ್ನು ರಲ್ಲಿ ಬೆಳಗಾಯಿತು. ಇನ್ನು ನಗರದಲ್ಲಿ ಬೀದಿಯಲ್ಲಿ ಮಲಗು

ವುದೆಂದರೆ. . . ಅದೂ ತನ್ನ ಮಂಗಳಾರಿನಲ್ಲಿ! ಈಗ ವಳು ಆದಷ್ಟು ಜನಸಂದಣಿ ಕಡಿಮೆಯಿರುವ ಭಾಗಕ್ಕೆ ಹೋಗುವ ನಿಶ್ಚಯ ಮಾಡಿದಳು. ಅದಕ್ಕಾಗಿ— ಬೋಳಾರದ ಮಂಗಳಾದೇವಿ ಗುಡಿಯನ್ನು ಸೇರಿದಳು. ಅವಳು ತನಗೆ ಮಾಂಗಲ್ಯವನ್ನು ಕೊಡುವಳಿಗೋ ಎಂದು ಕೇಳಲಿಕ್ಕೇನು?

ಹೊರ ಜಗುಲಿಯೊಂದರ ಮೇಲೆ ಮಲಗಿದ್ದ ಇವಳು ಒಬ್ಬ ಭಿಕಾರಣಿಯೋ ಹುಟ್ಟಿಯೋ ಇರಬೇ ಕೆಂದು ಬಂದು ಹೋಗುವನರು ನಿಣಿಯಿಸಿದರು. ಇವಳ ಅಂಗಾಂಗಗಳ ಮೇಲೆ ಧೂಳು ಮುಸುಕಿತ್ತು. ಕಣ್ಣಗಳು ಆಯಾಸದಿಂದ ಕಂತಿದ್ದವು. ಕಣ್ಣಲಿಗಳು ಕೆಂಪಡಿದ್ದವು. ಈ ಪರಿಸ್ಥಿತಿಯಲ್ಲಿ ಮಲಗಿದವಳನ್ನು ಯಾರೂ ಮಾತನಾಡಿಸಲಿಲ್ಲ. ಒಬ್ಬಬ್ಬರು ನುಂದುಕರು ಅವಳ ಬಳಿ ಒಂದೆರಡು ಕಾಸುಗಳನ್ನು ತಾವಾಗಿಯೇ ಎಸೆದು ಹೋದರು. ಅವಳಿಗೆ ನಿದ್ರೆಬಂದುದನ್ನು ಕಂಡ ಒಬ್ಬಬ್ಬರು ಬಾಲಕರು ಅದನ್ನು ಮೆಲ್ಲಿಗೆ ತೆಗೆದು ಕೊಂಡು, ತಮ್ಮ ಆ ದಿನದ “ಬೀಡಿ”ಯ ಖಚಿತಗೆ ಉಪ ಯೋಗಿಸಿಕೊಂಡರು. ಅವಳಿಗಿಂತ ತಾವೇ ಆ ದಾನಕ್ಕೆ ತಕ್ಕವರೆಂದು ಅವರಿಗೆ ತೋರಿರಬೇಕು.

ಮಧ್ಯಾಹ್ನ ಲಜ್ಜಾರವಾಗಲು, ಅವಳಿಗೆ ತಿರುಗಿ ಹಸಿ ವಿನ ನೆನಪಾಯಿತು. ಆದರೆ ನಗರದಲ್ಲಿ ಯಾರನ್ನೂ ಬೇಡುವ ಸಾಹಸವಾಗಲಿಲ್ಲ. ಮೂರು ವರುವಗಳ ರೂಪದೇ ಆವಳು ತನ್ನ ಕೈಯಿಂದಲೇ ಆಲ್ಲಿ ನೆರದಿದ್ದ ಭಿಕ್ಷು

కంగె నీడుద్దుళు. అదే స్థలచల్లి అవళిందు బేడ బేకే? ఆ కల్పనేయు అవళిగే ఆసహనియవాయితు. అవళు అల్లిందేద్దు స్ఫోర్టు దూర సాగి ఒందు గద్దెయన్నిళిదు అల్లిన కలకు నీరన్న కుడి దళు. తరుగి గుడిగే ఒందు, యారోఇ జగులియ మేలే ఎసేదు హోద బాళియ హణ్ణిన సిప్పేయన్న, ముల్లతొడగిదళు. తానిఁగ హసివేయింద మృగపోఇ మనుష్ణనోఇ ఎందు అవళిగే తిళియదు. ఆదరణ ఈ ఉపకారదిందలే ఆవళ మనవుత్యప్తవాయితు. సరి, సంజీ ఐదు తాసాగలు నూరారు మంది గుడియ సందర్భనక్క ఒందు హోగతొడగిదరు. అవళ సరివయస్సిన బాలెయరు, యోవనదుల్లా స దింద మురుయుత్త, ఆవళ ముందేయే యాదు హోఇ దరు. ఒబ్బాళంతు అవళన్న కండు—‘ఆక్క, హుచ్చి యన్న కాణు’ ఎందళు. మాలతిగే—ఎంధ సోగ సిన నామకరణ! గుడియ బళి ఆలెయువ నారి యర మనవు అవళ కడేగే హోగలే ఇల్ల. ఆదరే— ఆత్మత్త తిరుగువ కేలవు ఉండాడి తరుణరు ఆవళన్న నోడతొడగిదరు. దేవాలయద హోరసు త్రినల్లి అవర ప్రదక్షిణేయు తొడగితు. ఒబ్బొబ్బరే బరువరు, ఆవళ ముందే నిల్లువరు, ఓరెగణ్ణేనింద నోడువరు, సిల్పన్న హోడేయువరు - తరుగి ముందే సరియువరు. ఇదన్న కాణువుదు మాల

ತಿಗೆ ಅಸಹನೀಯವಾಯಿತು. ಒಮ್ಮೆ ತಡೆಯಲಾರದ ಕೊಪದಿಂದ—“ನಿಮ್ಮ ಮನೆಯಲ್ಲಿ ಆಕ್ಷ ತಂಗಿಯರಿಲ್ಲವೇ”—ಎಂದಳು. ಒಬ್ಬ ಲಜ್ಜೆಗೇಡಿಯು “ನಿನ್ನಷ್ಟುಚೆಲು ವಿನವರಿಲ್ಲ” ಎಂದು ಉತ್ತರವಿತ್ತನು. ಇನ್ನು ಮಾತನಾಡುವುದು ವ್ಯಧರವೆಂದವಳಿಗೆ ಅನಿಸಿತು. ಇನ್ನು ಧರ್ಮ ತಾಸಿನಲ್ಲಿ ಒಬ್ಬ ಚಿಕ್ಕ ಹುಡುಗನು. ಬಂದು ಬಂದು ಪತ್ರನನ್ನೂ ಎರಡು ರೂಪಾಯಿಗಳನ್ನೂ ಅವಳ ಕೈಮೇಲಿಟ್ಟನು. ಮಾಲತಿಗೆ ಅದರಧರವು ಹೊಳೆಯಿತು. ಅವಳದನ್ನು ಎಸೆದುಬಿಟ್ಟಳು

ಸಂಜೆಯಾಯಿತು. ತಿರುಗ ಕತ್ತಲೆಯಾಗುವುದು. ತಾಸಿಲ್ಲಿ ನಿಶ್ಚಿಂತೆಯಿಂದ ಮಲಗಲು ಸಾಧ್ಯವಿಲ್ಲ; ರಾತ್ರಿಯನ್ನು ಕಳೆಯುವುದು ತೀರ ಕಷ್ಟ ಎಂದವಳಿಗನಿಸಿತು. ಕತ್ತಲೆ ಕವಿಯಲು ಅವಳು ಅಲ್ಲಿಂದೆದ್ದು ಸ್ವಲ್ಪ ದೂರ ನಡೆದು—ಬಂದು ಮರದ ಕೆಳಗೆ ಮುದುರಿಕೊಂಡು ಮಲಗಿದಳು. ನಿಶ್ಚಿಂತೆಯಿಂದ ಬೆಳಗಾಯಿತು. ಹೀಗೆ ನಾಲ್ಕುರು ದಿನಗಳು ಕಳೆದುವು. ಹಗಲೆಲ್ಲ ಗುಡಿಯಲ್ಲಿ; ರಾತ್ರಿ ನಾಗರಿಕರ ಅಂಚಿಕೆಗೆ ಎಲ್ಲಾದರೂ ಮರಗಳ ಸಂದಿನಲ್ಲಿ; ಆದರೆ ಹಸಿವನ್ನು ದಿನಗಳ ವರೆಗೆ ಸಹಿಸಬಲ್ಲಳು! ಏನಿಲ್ಲದೆ ಬದುಕುವುದು ಹೀಗೆ?

ಮಾಲತಿಗೇಗ ಹಸಿವೆಯ ದೇಸೆಯಿಂದ ತನ್ನಿಂದಿಲ್ಲದ ಕೆಲಸಗಳಾಗ ಬಹುದೆಂದು ಭೀತಿಯಾಯಿತು. ಅವಳೀಗ ಗಳಿಸುವುದಾಗಿದ್ದರೆ ತನ್ನ ಮುಂದೆ ನಿತ್ಯವೂ ಬಂದು ಬೀಳಿತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸ ಬಹು

ದಿತ್ತು ಅದಕ್ಕೆ ಹಾಳು ಅಭಿಮಾನವು ಅವಳನ್ನು ಬಿಡಲಿಲ್ಲ. ಆದರೆ ಈ ಸರಶನ ವೃತವನ್ನು ಮುಂದರಿಸಿ ದರೆ ಅಲ್ಲೇ ಸಾರುವುದು ಖಂಡಿತ.

ತಿರುಗಿ ರಾತ್ರಿಯಾಗಲು ಅವಳು ಅಲ್ಲಿಂದೆದ್ದು ಸ್ವಷ್ಟಿ ದೂರ ಹೋಗಿ ಒಂದು ಆಲದ ಮರದ ಬುಡದಲ್ಲಿ ರಾತ್ರಿಯನ್ನು ಕಳೆಯಲು ಮಲಗಿದ್ದು. ಹಸಿವೆಯು ತನ್ನ ವರಿಷ್ಠಾವಧಿಗೆ ಮುಟ್ಟಿತು ಎದ್ದು ಸಿಂತು, ತೂ ಗಾಡುವ ಆಲದ ಮರದ ಬೇರಿನ ಚಿಗುರನ್ನು ತಿಂದಳು. ಚಿಗುರು ಮುಗಿಯಲು, ಒಣ ಕ್ಷದ್ರಿಯನ್ನು ತಿಂದಳು. ಇದರಿಂದೆಲ್ಲ ಹೊಟ್ಟೆ ತುಂಬುವುದೇ? ಈಗ ಚಂದೋ ದಯವಾಯಿತು. ಸಪ್ತಮೀಯ ಚಂದ್ರನು ಹೋಡಗಳ ಮರೆಯಿಂದ ಅವಳನ್ನಿಣಿಕೆ ನೋಡತೂಡಿದನು. ಬೇಳ ಕೆನ್ನು ಕಾಣಲು ಅವಳಿಗಷ್ಟೆವಿದ್ದಿಲ್ಲ. ಆದು ಅವಳ ದು ದೇಸೆಯನ್ನು ಬಯಲಿಗೆಳೆಯುವ ನೆವದಿಂದಲೇ ಒಂದಿದೆಯೆಂದು ಅವಳಿಗೆ ಕಾಣಿಸಿತು. ಅದಕ್ಕಾಗಿ ಮರದಡ್ಡ ನಿಂತಳು; ನಿಲ್ಲಲು ತೂಣ ಸಾಲದೆ ಕುಳಿತಳು. ಅವಳ ಕಣ್ಣಿಂದ ಯಾರೋ ಒಂದು ಸಿಂತಂತೆ ಕಾಣಿಸಿತು. ‘ಇದೇನು ಭೂತವೇ’ ಎಂದವಳು ಚಕ್ಕಿತಳಾದಳು. ಮರು ಕ್ಷಣದಲ್ಲಿ ಅವಳ ಮುಂದೆ ಅವನು ಕುಳಿತನು. ಥೀತಿಯಿಂದೋಡಲು ಸಹ ಅವಳಿಗೆ ಕಾಲು ಬರಲಿಲ್ಲ. ಅಂ ಜಕೆಯಿಂದ ಮುಷ್ಟಿಗಾತ್ರದ ಕಣ್ಣಗಳನ್ನು ತರೆದು ಆ ಅಸ್ವಷ್ಟ ವ್ಯಕ್ತಿಯ ಮೋರೆಯನ್ನು ನೋಡತೂಡಿಗಿದ್ದು. ಅವನು ಅವಳ ಮುಂದೆ ಒಂದಿಷು ಬಾಳೆಹಣ್ಣು

ಗಳನ್ನು ಇರಿಸಿದನು. ‘ಯಾರಿಗೆ, ಏನು?’ ಎಂದು ವಿಚಾರವಾಡದೆ ಮಾಲತಿಯು ಬಕಬಕನೆ ತಿಂದಳು. ಇರಿಸಿದ್ದೀಲ್ಲವನ್ನೂ ಒಮ್ಮೆಗೇ ತಿಂದಳು. ನಾಳಿನ ಯೋಜನೆಯಿಲ್ಲದೆ ತಿಂದಳು. ಇದರಿಂದ ಉತ್ಸಾಹಿತನಾದ ಆತನು ಅವಳ ಹೆಗಲಮೇಲೊಂದು ಕೈಯ್ಯಾಸ್ಟಿಕ್ ರಿಸಿದನು. ಮಾಲತಿಯು ಚಿಕಿತ್ಸಾದಾರಣೆಯನ್ನು ಬಂದ ಕಾರಣವು ಹೊಳೆಯಿತು. ನಾಲ್ಕು ದಿನಗಳಿಂದವನು ಇವಳಿನ್ನು ಬೇದಿ ಬೇದಿ ನಿರಾಶನಾಗಿ, ಶಾತ್ರು ಹುಡುಕಿ ಹುಡುಕಿ ಸಾಕಾಗಿ, ಈಗ ಅಲ್ಲಿಗೆ ಬಂದಿರುವನು ಆದರೂ ಮಾತನಾಡಲಿಲ್ಲ.

ಮಾಲತಿಯು ಭಯಂಕರ ಯೋಜನೆಗೆ ಗುರಿಯಾದಳು. ‘ತಾನವನ ಅನ್ನವನ್ನು ತಿಂದಿರುವೆ. ಆವನ ಆಸೆಯನ್ನು ಪೂರ್ವೇಸಬೇಡವೇ’ — ಎಂದು. ಆಸಯನ್ನು ಪೂರ್ವೇಸುವುದೆಂದೇನೆಂದು ಅವಳಿಗೆ ತಿಳಿದಿದೆ. ತನ್ನ ಗೌರವಕ್ಕೆ ಆದು ಹೇಗೆ ಒಪ್ಪುವುದೆಂದೂ ಹೊಳೆಯಿತು. ತಾಯಿ, ತಂದೆ, ಅಂಣ, ಪ್ರಪುಲ್ಲ— ಎಲ್ಲರ ನೆನಪೂ ಆಯಿತು. ಆದರೆ ಮುಡುವುದೇನು? ಮಾಂಸವು ಮಂಟಿನಿಂದ ಬದುಕಿಲಾರದು. ಆದಕ್ಕೆ ಉಣಿವುದಕ್ಕೆ ಆನ್ನಬೇಕು. ಆದು ಉಪವಾಸವಿರಲಾರದು. ಆ ಆನ್ನಕ್ಕಾಗಿ ಅವಳು ಆ ದಿನ ಸೂಳಿಯಾದಳು..

೬. ಪ್ರಪುಲ್ಲನ ದಶನ.

ಮಾಲತಿಯೀಗ ನಿತ್ಯ ಸುಮಂಗಳಿಯು. ಇನ್ನುವೆಳ್ಳನ್ನು ವೈಧವ್ಯವು ಕಾಡುವಂತೆಯೇ ಇಲ್ಲ. ಆವ

ಳೀನುವೊಡಲು ಹೊರಟಳೋ, ಪ್ರಸಂಗವು ಅವಳಿಂದೇ ನು ಮಾಡಿಸಿತ್ತೋ— ಅದು ಅವಳಿಗೇ ತಿಳಿಯದಾಗಿದೆ. ಆ ದಿನ ರಾತ್ರಿ ಅವಳು ಗುರುತು ಪರಿಚಿತಿಯಿಲ್ಲದ ಒಂದು ವ್ಯಕ್ತಿಯ ಅಲಿಂಗನದಲ್ಲಿ ಕೇವಲ ಹತ್ತೆಂಟು ಹಣ್ಣುಗಳಿಗಾಗಿ ಬಿದ್ದಳು. ಅಂದೇ ಅವಳ ಜೀವನದ ನದಿಯು ಒಂದು ವಿಚಿತ್ರ ಗತಿಯನ್ನು ಹೊಂದಿತು. ಅಂದೇ ಅವಳು ಲೋಕಲಜ್ಞಯನ್ನು ಕಾಲಿಂದ ಒಗೆದಳು. ಲಜ್ಜೆಯೆಂಬುದು ಮಾನವನ ಕಲ್ಪನೆಯ ಕೊಳೆಯೆಂದು ತಿಳಿದಳು. ಆದರಲ್ಲಿ ಲಜ್ಜೆಯೇನು? ವ್ಯಾಧಿಚಾರವು. ಲಜ್ಜಾ ಸ್ವದ ವೃತ್ತಿಯೋ? ಪರರ ಭೋಗಕ್ಕಾಗಿ ತನ್ನಂದಾದ ಸುಖವನ್ನು ಪರಿಗೆ ನೀಡುವ ಕೆಲಸವದು. ಆದನ್ನು ತನ್ನಂಥ ದರಿದ್ರಾವಸ್ಥೆಯಲ್ಲಿರುವ ಪ್ರಾಣಿಯು, ಸಮಾಜ ಪರಿತ್ಯಕ್ತ ಜೀವಿಯು, ಮಾಡಲೇ ಬೇಕು. ಮಾಡದಿದ್ದರೆ ಉಪವಾಸ ಸಾಯಲೇ ಬೇಕು. ಉಪವಾಸ ಸಾಯುವುದೆಂದರೆ ದೀಪ್ರಾತ್ಮಹತ್ಯೆ!

ಅವಳಿಂದು ಒಂದು ಚಿಕ್ಕನುಸೆಯಲ್ಲಿ, ಬೋಳಾರದ ಮಾರಿಗುಡಿಗೆ ಸ್ವಲ್ಪ ದೂರ ಒಂದು ಓಣಿಯಲ್ಲಿ, ನೆಲಸಿರುವಳು. ತನ್ನದೆಂಬ ಮನಸೆಯೋಂದು ಅವಳಿಗಿದೆ. ಅಲ್ಲಿ ತಂದೆತಾಯಿಗಳ ಆತಂಕವಿಲ್ಲ. ಶಾಸ್ತ್ರಬೋಧಕರ ಕಾಟವಿಲ್ಲ. ಅಮಂಗಳವೆಂಬುವವರ ಮಾತ್ರಿಗಳು; ಅವಳಿಗ ನರೆಮನಸೆಯ ಶಾಂಭವಿಯಿಂದ ನರ್ತನ ಕಲಿಯುತ್ತಿರುವಳು. ಅದು ಅವಳಿಗೆ ಬಂದಿತೆಂದರೆ ಅಮಂಗಳ ವಿಧವೆಯನಿಸುವುದರ ಬದಲು, ಮದುವೆ

ಮುಂಜಿಗಳಲ್ಲಿ ಸುಮಂಗಳೆ, ನಿತ್ಯಸುಮಂಗಳಿಯಾಗಿ ನಲಿಯಬಹುದು. ಅವಳೇಗ ತಾನು ಚಿಕ್ಕಂದಿನಲ್ಲಿ ಕಲಿತ ಹಾಡುಗಳನ್ನು ಹಾಡುವಳು. ನಿತ್ಯ ಸಂಚೆ ಹಾಡುವಳು. ಶರೀರವನ್ನು ಹೊಸಬಟ್ಟಿಗಳಿಂದ ಶೃಂಗ ರಿಸುವಳು. ತಾಯಿಯು ಆಕ್ಸೇಪಿಸಿದ ಕುಂಕುಮದ ತಿಲಕವನ್ನಿಡುವಳು. ಸಂಚೆ ಅವಳು ಮನೆಜಗುಲಿಯ ಮುಂದೆ ಕುಳಿತಳೆಂದರೆ, ದೇವಾಲಯಕ್ಕೆ ಹೋಗುವ ಪುರುಷರ ಕಣ್ಣಲ್ಲಾ ಅವಳ ಕಡೆಗೆ. ದೇವರನ್ನು ಭಕ್ತರು ಪಾರ್ಥಿವಸುವಂತೆ ಅವಳಲ್ಲಿ ಪ್ರಣಯಭಿಕ್ಷೆಯನ್ನು ಬೇಡುವವರೆಷ್ಟು ಮಂದಿಬೇಕು? ಆದರೆ, ಅವಳಿಗೆ ಆ ಆಸೆಯಿಲ್ಲ; ಅವಳಿಗೆ ಬೇಕಾದುದನ್ನು ತಂದುಹಾಕುವ ಸ್ವಾನೀಯಿರುವನು. ಅವಳಿಂದು ತೀರ ಸುಖಿಯು. ಆ ದಿನ ಹಣ್ಣುಹಂಪಲಗಳನ್ನು ಅವಳ ಮುಂದಿರಿಸಿದ ಆ ವ್ಯಕ್ತಿಯ ದೇಸೆಯಿಂದ ತೀರ ಸುಖಿಯು.

ಇದು ನೂಲತ್ತಿಯ ಹೊರಗಿನ ಚಿತ್ರ ಅವಳು ಒಳಗೇನಾಗಿರುವಳೆಂದು ಅವಳಿಗೆ ತಿಳಿದಿದೆ. ಅವಳು ಪ್ರಪುಳನಿಗಾಗಿ ಅಳುಪುದನ್ನು ಇನ್ನಾಣಿ ಬಿಟ್ಟಿಲ್ಲ. ತನ್ನ ನೂತನ ಸ್ವಾಮಿ ರಾಮರಾಯನನ್ನು ಅವಳು ಮುಂದಿಡುವ ಳು, ಅವನ ಸಂತೋಷಕ್ಕಾಗಿ ಹಾಡುವಳು, ಕುಣಿಯುವಳು. ಆದರೆ ಅಂತರಂಗವು ಅವಳದ್ದೇ. ಅದು ಪ್ರಪುಳನಿಗಾಗಿ ಕಾದಿರಿಸಲ್ಪಟ್ಟಿದೆ. ಅವನ ವಿನಹ ಇನ್ನಾಣಿಗೂ ಅದು ದೂರೆಯದು. ಅವಳ ಜೀವನದಲ್ಲಿ ಕಾಮಲಾಲಸೆಯು ಇದ್ದಿರಲಿಲ್ಲ. ಕಾಮವ್ಯಾಪಾರದಲ್ಲಿ ಅವಳು ರಾನು

ರಾಯನ ಪಾಲುಗತಿಯು ನಿಜ—ಆದರೆ ಆ ವ್ಯವಹಾರಗಳು ಕೇವಲ ಅವಳ ಶಾರೀರಕ ನಡೆಗಳು. ತನ್ನ ಶರೀರವನ್ನು, ಅನ್ನಕೊಟ್ಟು ಉಳಿಸಿದ ಉಪಕಾರಿಗಾಗಿ, ಅವಳು ದಾನವೂಡಿದ್ದಳು. ಮನವು ಅವಳದೇ. ಅವಳ ನೆರೆಕರೆಯಲ್ಲಿ ಇದೇ ರೀತಿ ಶರೀರ ದಾನವೂಡಿದವರನ್ನು ಅವಳು ಕಾಣತ್ತಿರುವಳು. ಅವರಿಗಾಗಿ ಅಳುತ್ತಿರುವಳು. ಕಾರಣ—ಜನರೆಣಿಸುವಂತೆ ಅದು ಅವರ ಪಾಲಿಗೆ ಸುಲಭ ಕೆಲಸವಾಗಿದ್ದರಲ್ಲ. ಅವ ಒಂದು ಭಯಂಕರ ಮೇಹ, ಘರಂಗ ಮೋದಲಾದ ರೋಗ ಗಳಿಗೆ ಬಲಿಯಾಗಿರುವಳು. ಅದರ ವೇದನೆಗಳನ್ನು ಉಂಡುಂಡು ನರಳುತ್ತಿರುವಳು. ಅವಳೆನ್ನು ಅನಾಸೆಯಿಂದ ಭೋಗಭಾಗಿಯಾದರೂ, ಅವಳನ್ನೀರೀಡಿಗಳು ಬಿಡುವಂತಿಲ್ಲ. ಕೆಲವೇ ದಿನಗಳಲ್ಲಿ ಅವಳ ಮುಖ ಚಹರೆಯು ಬದಲಿಸಿತು. ಅರಳಿದ ಹೂವನ್ನು ಹುಳುಗಳು ಕಡಿದಂತೆ ಅದು ಕೆಟ್ಟಿದೆ. ಆ ಕನ್ಯಾತೇಜವಿಲ್ಲ; ಕಣ್ಣಗಳಲ್ಲಿ ಮೋದಲಿನ ಕಾಂತಿಯಿಲ್ಲ; ಮೈಯಲ್ಲಿ ಮೋದಲಿನ ಓಜಸ್ವಿಲ್ಲ. ಅವಳ ಮನಕ್ಕೂಪೂರ್ವ ಮೈಯು ಅವಳಿಗಿರುವ ಬಗಲು, ಅವಳ ಸ್ವಾಮಿಯ ಮನಕ್ಕೆ ಸರಿಯಾದಮೈ ಉಳಿದಿದೆ. ಅದನ್ನಾದರೂ ಅವಳು ಇಷ್ಟಿಸಿದ ವ್ಯಧೆಯಿಲ್ಲದೆ ಅನುಭವಿಸುತ್ತಿರುವಳು. ತನ್ನನ್ನುಳಿಸಿದ ಸ್ವಾಮಿಗಾಗಿ ಅವಳು ಕಷ್ಟಕ್ಕೆ ಸಿದ್ಧಿಂಧಬೇಡವೇ?

ಆದರೆ ಒಂದು ದಿನ ಅವಳ ಸ್ವಾಮಿಯು ಅವಳಿಂದ ದೂರವಾದನು. ಅವನೊಂದು ಕಳ್ಳತನ ಆಪಾದನೆಗೆ

గురియాగి, సరేమనెగే హోగువంతాయితు. ఇదవళ జీవనదల్లి ఇన్నొందు ఫొత! ఒండేరడు తింగళుసహ రామరాయసూడనే బాళ్వీ నడేయిస లిల్ల. నూరారు వరుష బాళ్వీ నడేయిసిదవరిగే బరువ సంపత్తేల్లా ఒంతు. శరీరబేసేగళిగాగి నరళిదష్టు ముగియువంతిల్లవాయితు. పాపద హుడుగి, ఇన్నవళిగే కణ్ణీరు తప్పదు. తిరుగి లూటక్కాగి ఆవళు పరాత్మయ సేరలే బే కు. తాను “సావ్జనిక భోగాలయ”వాగ బేకెంబ కల్పనేయు ఆవళ ఎదేయన్నొడేయువ ష్టు పేదనేయన్నుంటుమాడితు. ఆదరే ఆద రేను? . . . తిరుగి మారు నాల్చు దిన ఉప వాసబిద్ధిళు. తిరుగి హొట్టీయ సలువాగి పరద సహాయవనన్న ఇదిరుకాణతొడగిదళు. ఈగ ఆవళాగి బేడువవళాదళు. నిత్య మనేయ హోర జగులియల్లి కుళితుకోళ్వుదు. ఎవేయిక్కదే హాదిహోకరన్న నోడువుదు. ఆవళ కచేగే సోదిదవర కచేగెల్లా కణ్ణుసన్న మాడువుదు. నాల్చే నాల్చు దినగళల్లి ఆవళ కణ్ణులిగళు ఈ ఉచ్ఛోగదింద బాతదువు. ఒందోందు బోగసే యష్టు గాత్రవాదువు. ఆదరే అంధ కణ్ణుగళీల్లదే ఆవళ ఉద్ఘోగ సాగలారదు.

నిత్య యారాదరూ ప్రణయిగళు ఆవళరు

ವಲ್ಲಿಗೆ ಬರುವರು. ಶಾಸ್ತ್ರಕಾರರು, ವ್ಯಾಪಾರಿಗಳು, ಕೂಲಿಕಾರರು, ಎಲ್ಲರೂ ಜಾತಿ, ನೀತಿಗಳು ಈ ರಾಜ್ಯದಲ್ಲಿ ಸಂಚರಿಸವು. ಅವಳಿಗೆ ಪಾಪಪುಣ್ಯಗಳ ಕಡೆಗೆ ಕಣ್ಣಿಟ್ಟುಕೊಳ್ಳಲ್ದೆ ತನ್ನ ವ್ಯವಸಾಯವನ್ನು ನಡೆಯಿಸಬೇಕಾಗಿದೆ. ತನ್ನಲ್ಲಿಗೆ ಬಂದವರನ್ನು ಆವಳು ಇಷ್ಟು ಷ್ಟು ನೋಯಿಸಬಾರದು. ಎಷ್ಟೋ ಬಾರಿ, ಇಬ್ಬರು ವೇರಿಗಳು ಆವಳಲ್ಲಿಗೆ ಬರುವರು. ಒಬ್ಬರನ್ನು ಸ್ವೀಕರಿಸಿದರೆ ಇನ್ನೊಬ್ಬರಿಗೆ ಕೋಪ. “ಇಂದನಗೆ ಆರೋಗ್ಯವಿಲ್ಲವೆಂದು”—ನೆಪಹೇಳಿ ಆವರನ್ನು ಕಳುಹಿಸುವಳು. ಜಗವು ಮಾಲತಿಯು ಲಜ್ಜೆಗೇಡಿಯನ್ನು ಬಹುದಾದರೂ ದುಃಖಿಯಲ್ಲವೆಂದು ತಿಳಿದಿದೆ. ಮಾಲತಿಗೆ ತಾನು ಲಜ್ಜೆಗೇಡಿ ಆಹುದು, ಸುಖಿಯಲ್ಲವೆಂದು ತಿಳಿದಿದೆ. ಇನ್ನಾನ್ನದರೂ ಪ್ರಪುಳಿನ ನಿಷ್ಠಾವಂತ ಪತ್ತಿಯವಳು. ಆವಳ ಮೈಯ ಪಾವಿತ್ರ್ಯವು ಧ್ವಿಂಸವಾಗಿದೆ; ಮನದ ಪಾವಿತ್ರ್ಯವು ಉಳಿದಿದೆ. ಆಚ್ಚಳಿಯದೆ ಉಳಿದಿದೆ.

ಅವಳಿಗೇಗೆ ಇನೆವು ನಯಸ್ಸು ಪೂರ್ತಿಯಾಗಲಿಲ್ಲ. ಆದರೂ ದಿನ ಹೋಗುತ್ತ ಆವಳಲ್ಲಿ ಬರುವ ಜನರ ಸಂಖ್ಯೆಯು ಒಮ್ಮೆಗೇ ತಗ್ಗತೊಡಗಿತು. ಒಮ್ಮೆ ಬಂದ ವರು ತಿರುಗಿ ಬರಲಂಜತೊಡಗಿದರು. ತಂತಮ್ಮವರೋಳಗೆ—ಅದೊಂದು ವಿನಕೂಪ'ವೆಂದು ಸಾರತೊಡಗಿದರು. ಅದನ್ನು ಕೇಳಿ ಸಾಮಾನ್ಯ ಉತ್ಸಾಹಿಗಳು ಹಿಂಜರಿದರು. ತೀರ ಉದ್ದಢಣರುಮಾತ್ರ ಆವಳಲ್ಲಿಗೆ ಬರುವರು. ಆದರೆ ಆವರಲ್ಲಿ ಕಾಸೆಲ್ಲಿ? ಆವರನ್ನು ಪಚರಿಸಿದುದರಿಂದ

ఒందుహొత్తు లూటవ్వూ సక దొరెయువం
తిద్దిల్ల.

ఇందు బోఇంచారద వారిగుడి జాత్రెయ దిన.
కుంచేంగభన్న కడియువ భారం హబ్బ. అదన్న
సోఁడలు ఆష్టే చెతురరాద నూరారు జనరు
ఓడోఁడి హోగుత్తిరువరు. సాఖుసాలాగి శా
లేయ హుడుగరు కేవల తమాణసోఁడలు హో
గుత్తిద్దరు. వాలతియు తీర బెడగిన ఉడుగే
యున్న ధరిసికోండు నిక్కదంతే హోరజగులిల్లా
మేలే కుళతు గాళవన్నె సెయ్యుత్తిద్దళు. ఒమ్మేగే
అవళ దృష్టియు ఓవ్ తరుణన మేలే బిద్దితు.
ముఖవు వివటవాయితు. కూడలే అవళు ము
నేయోళకెళ్లేదిహోఁదళు. అందవళ ఉపవాస
వృత్తద ఆరనేయదిన. ఈగేగ ఆవళిగే ఉపవాస
వేందరే నిక్కద ఆచార. ఆదరల్లి ఆత్మయఫే
నిల్ల. ఆదరా, హబ్బద నేపదింద ఒందు తుత్తు
అన్నవన్న నిరీశ్చసద అవళు అదన్న మరెతు ఒళ
గోఁడిహోఁదళు ఇదు ఆ తరుణన కణ్ణగూ
గోఁజరిసితు. ఆవసు హాగెయే జంత్రేగే ముం
దరిదను బరువాగ సంజీయాగి కత్తలే ఆయితు.
గేళేయరోందిగే మరళువాగ అల్లే నింతను. జన
సందణీయల్లి, వాతినల్లి మగ్గరాద గేళేయరు
ముందినుబిట్టరు. తరుణను — నింతల్లియే

ಯೋಚಿಸತ್ತೊಡಗಿದನು. ಹಾದಿಹೊಕರು ಆವನನ್ನು ನೂರಾರು ಬಾರಿ ಎಡವಿ ಮುಂದೆ ಸರಿದರು. ಆವನಿಗದರ ಪರವೆಯಿಂದಿಲ್ಲ. ಆವನೀಗ ಮಾಲತಿ ದೇವಿಯು ದರುಶನಕ್ಕೆ ಮುಂದರಿಯಬೇಕೆಂದಿರುವನು. ಆವನ ಮನದಲ್ಲಿ ಸಂಶಯ, ಸಂತಾಪ, ಭೀತಿಗಳು ಉಕ್ಕೇರುತ್ತಿವೆ. ಕೊನೆಗೆ ಹಿಂದುಮುಂದೆ ಸೋಡದೆ ಮನೆಯೊಳಕ್ಕೆ ನುಗ್ಗಿದನು.

ಮಾಲತಿಯು ಒಂದು ಮುರುಕು ಮಂಚದ ಮೇಲೆ ನಸುಗತ್ತಲಲ್ಲಿ ಕುಳಿತಿದ್ದಳು. ಎಣ್ಣೆಯಿಲ್ಲದ ದೀಪ ವೊಂದು ಸ್ವಲ್ಪ ದೂರದಲ್ಲಿ ತೂಕದಿಸುತ್ತತ್ತು. ತರುಣನು ಏನೂ ಸಂಶಯವಿಲ್ಲದವನಂತೆ ಮುಂದರಿದು ಮಾಲತಿಯ ಬಳಿ ಹೋಗಿ ಕುಳಿತನು. ಮಾಲತಿಯು ಎದ್ದೋಡಲೆತ್ತಿಸಿದಳು. ತರುಣನು ಆವಳ ಕೈಯನ್ನು ಬಲವಾಗಿ ಹಿಡಿದನು. ಆವನ ಎದೆಯು ಆವೇಗ ದಿಂದ ಬಡಿಯುತ್ತಿತ್ತು. ಕಂಠವು ಗದ್ದಗಿತವಾಯಿತು. ಮಾಲತಿಯ ಪಾಡಾದರೂ ಆದೇ. ತರುಣನು ತಡೆಯಲಾರದ ದುಃಖದಿಂದ ‘ಮಾಲತೀ’ ಎಂದು ಆವಳನ್ನು ತಬ್ಬಿಕೊಂಡನು. ಮಾಲತಿಯು ಮಾತನಾಡಲಾರಳು. ತರುಣನು ಮಿತಿನೊಂದ ದುಃಖದಿಂದ ಆವಳ ಕಾಲಿಗೆರಗಿದನು. ಮಾಲತಿಯು ಆವನನ್ನೆತ್ತಿಹಿಡಿದಳು.

ಪಾಪದ ಪ್ರಪುಳಿ! ಮಾಲತಿಯನ್ನು ಆವನ ತಿರುಗಿ ಹೀಗೆ ಕಾಣಬೇಕೆ? ಆ ದಿನ ಆವಳು ಓದಿ

ಹೋದಮೇಲೆ ತನ್ನ ಮೂರ್ಖತೆಗಾಗಿ ಅವನು ತುಂಬಾ ಅತ್ತನು. ಆ ಕೈತಪ್ಪಿದ ಹಕ್ಕಿಗಾಗಿ ಅವಳಣ್ಣ ನೊಡನೆ ಉಂಟಿಲ್ಲ ತೊಳಲಿದನು. ಆದರೆ ಎಲ್ಲಿಯೂ ನೂಲ ತಿಯು ಕಾಣಿಸಿಗಲಿಲ್ಲ. ಅವಳು ಸಿಕ್ಕಿದರೆ— ಸಮಾಜ ವಲ್ಲ, ಪ್ರಪಂಚವೇ ತನ್ನೆದುರು ಬಂದರೂ, ಲಕ್ಷ್ಮಿಸದೆ ಅವಳನ್ನು ವಿವಾಹಿತನಾಗುವೆನೆಂದು ಪ್ರತಿಷ್ಠಿತವಾಡಿದನು. ಹೀಗೆ ದಿನಗಳು ಸರಿದುವು, ತಿಂಗಳುಗಳೂ ಸರಿದುವು. ಅವಸೀಗ ತನ್ನ ಕಾಲೇಜಿಗೆ ಬಂದಿರುವನು. ವ್ಯಾಸಂಗವಾಡುತ್ತಿರುವನು. ಮನಸ್ಸು ನೂತ್ರ ಸದಾ ನೂಲತಿಯ ವ್ಯಾಸಂಗದಲ್ಲಿತ್ತು. ತಾನೆಂಥ ಹೇಡಿ ಎಂದು ಅವನಿಗೆ ಕ್ಷುಣ್ಣಕ್ಷುಣಕ್ಕೂ ಆನಿಸುತ್ತಿತ್ತು.

ಈಗವಳನ್ನು ಕಂಡಬಳಿಕ ತಿರುಗಿ ಅವಳ ಮನೆಗೆ ಬರುವ ಕನಕ ಅವಸೇನಾಗಿದ್ದ ನೋ ಅವನಿಗೆ ತಿಳಿಯದು, ಅವಳು ಆಲ್ಲೇನು ವಾಡುತ್ತಿರುವಳು— ಅವಳ ಜೀವನವು ಹೇಗೆ ಸಾಗುತ್ತಿದೆ, ಅವಳ ಅವಸ್ಥೆಯೇನು— ಇವನ್ನು ಯೋಚಿಸಿ ಯೋಚಿಸಿ ಬೇಸತ್ತನು. ಆಗಲೇ ಅವಳಿರುವಲ್ಲಿ ಓಡಿಬರುತ್ತಿದ್ದನು. ಆದರೆ ಅದೇ ಭೀರುತನ. ಬಳಿಯಲ್ಲಿರುವ ಗೆಳೆಯರೇನೆನ್ನು ವರೇಂ ಎಂಬ ಅಂಜಕೆ! ಕೊನೆಗೆ ಆದನ್ನು ಮಾರಿ ಅಲ್ಲಿಗೆ ಧುಮುಕಲು ಶಕ್ತಿನಾಡನು. ಪುಣ್ಯಕ್ಕೆ ಗೆಳೆಯರಾರೂ ಅವನ ಈ ಕೃತಿಯನ್ನು ಕಾಣಲಿಲ್ಲ. ಈಗವನು ತನ್ನ ನೂಲತಿಯ ಪಾದಗಳನ್ನು ಹಿಡಿದು ತನ್ನ ಹೇಡಿತನ ಕ್ಷೂಗಿ ಕ್ಷೂಮೆಕೇಳುತ್ತಿರುವನು. ಅವನಿಗೆ ಅವಸ್ಥೆಯನ್ನು

ಕಂಡು ವೊಲತ್ತಿಗೆ ಕನಿಕರವುಂಟೋಗಿ ಅವನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡಳು.

“ಪ್ರಫುಲ್ಲ, ತರುಗಿ ಈ ದುದ್ದೇ ವಿಯನ್ನು ಕಾಣಲು ಬಂದೆಯೇಕೆ?”

“ಮಾಲತಿ, ಸುಮೃನೆ ನನ್ನನ್ನು ವ್ಯಧಿಗೆ ಗುಂ ಮಾಡಬೇಡ. ನಾನು ಆಪರಾಧಿಯು ನಿಜ. ನನ್ನ ಭೀರುಸ್ಯಭಾವದಿಂದ ನಿನಗೇ ಸಂಕಷಣೆ ಪಾಪಿಸಿತು. ಆದರೆ, ಮಾಲತಿ ಇಂದು—ನಾನು ಸಮಾಜವನ್ನು ವಿಾರಲು ಸಿದ್ಧಿಸಿರುವೆ. ನಿನ್ನನ್ನು ಬಹಿರಂಗವಾಗಿ ವಿವಾಹಿತನಾಗಲು ಸಿದ್ಧಿಸಿರುವೆ. ಈ ವಿಷಯದಲ್ಲಿ ನನ್ನ ಮಾತಾಪಿತೃಗಳ ಮಾತನ್ನು ಕೇಳದೆ ಇರಲೂ ಸಿದ್ಧಿಸಿರುವೆ.”

ಮಾಲತಿಯ ಮೌನ.

“ಮಾಲತಿ ನನಗೆ ಕ್ವಮೇಯಿಲ್ಲವೇ. ನನ್ನನ್ನು ಸ್ವೀಕರಿಸಲಾರೆಯಾ?”

ಮಾಲತಿ: ನಿರುತ್ತರ.

“ಮಾಲತಿ. ನೀನು ನನ್ನನ್ನು ಪ್ರೀತಿಸುವುದಿಲ್ಲವೇ?”

ಈಗಲೂ ಅವಳು ಸುಮೃನಿರಬಲ್ಲಿಳೇ. ಆವನ ಪ್ರೀತಿಗಾಗ ಕಣ್ಣೀರನ್ನು ಕೆಡೆಯದ ದಿನವಿಲ್ಲ.

“ಪ್ರಫುಲ್ಲ, ನಿನ್ನ ಮೇಲಿನ ನನ್ನ ಪ್ರೇಮವು ನಾನು ಸಾಯಂವ ತನಕವೂ ಅಳಿಯದು. . .”

“ಹಾಗಾದರೆ ಗೆಳತಿ—ನಾವು ವಿವಾಹವಾಗೋ ಇವೇ?”

“ಪ್ರಷ್ಟುಲ್ಲಾ ಕ್ಷಮಿಸು. ಅದು ವಿಂದಿದ ಮಾತ್ರ.”

“ಎನು, ನೀನಿನ್ನ ಯಾರನ್ನೂ ವಿವಾಹಿತೆಯಾಗುವುದಿಲ್ಲಿಂದು ವಚನ ಹೊತ್ತಿರುವೆಯಾ.”

“ಇಲ್ಲ”

“ಆಂದ ಮೇಲೆ—”

“ಗೆಳೆಯ—ನಿನ್ನ ಎದೆಯನ್ನೂಡೆಯುವ ನುಡಿಯನ್ನು ಕೇಳಲು ಸಿದ್ಧನಾಗು. ನಾನಿಂದು ಗರತಿಯಲ್ಲ—ಸೂಕ್ತಿಯು.”

ಪ್ರಷ್ಟುಲ್ಲನ ತಲೆಯ ಮೇಲೆ ಸಿಡಿಲೇ ಬಡೆಯಿತು.

“ನಾನಿಂದು ನೂರಾರು ವಿಷ ಜೀವಿಗಳ ಭೋಗಾಲಯವು; ರೌರವ ನರಕವು. ನನ್ನಿಂದ ವಿಷವಲ್ಲದೆ ನಿನಗೆ ಜೀವನದಲ್ಲಿ ಅವೃತವು ಸಿಗುವಂತಿಲ್ಲ. ಇನ್ನು ನೀನು ನನ್ನನ್ನು ವಿವಾಹವಾಗಲು ಸಾಧ್ಯವಿಲ್ಲ.”

ನಿಜ ಸೂಕ್ತಿಯನ್ನು ಪ್ರಷ್ಟುಲ್ಲನು ಮದುವೆಯಾಗುವುದೇ? ವಿಧವಾವಿವಾಹಕ್ಕೊಂತ ಒಂದು ಹೆಚ್ಚಿ ಮುಂದೆ.

ಪ್ರಷ್ಟುಲ್ಲನು ಎನೆಂದು ಉತ್ತರಿಸಬೇಕು. ವಿಧವಾವಿವಾಹಕ್ಕೆ ಮೊದಲಿಗೇ ಅಂಜಿದವನು ಈಗ ವೇಶಾಘಾವಿವಾಹಕ್ಕೆ ಮುಂದರಿಯ ಬಲ್ಲನೇನು?

ಆದರೆ ಪಾಪದ ಹುಡುಗನ ಯೋಜನೆಯ ಗತಿಯು ಭಿನ್ನವಾಗಿದೆ. ‘ಅವಳನ್ನು ತಾನು ಇ ಅವಸ್ಥೆಗೆ ತಂದಿಕ್ಕಿದವನು. ಅವಳನ್ನಾದಿನ ಉಳಿಸಿದುದರಿಂದ ಅವಳಿಂದು ಸೂಕ್ತಿಯಾಗಿ ಬದುಕಿರುವಳು. ಅವಳಿಗೆ ಸುಖವನ್ನುಂಟುವಾಡುವ ಆಸೆಯಿಂದ ಅವಳನ್ನು ಬದು

ಕಿಸಿ, ವಿವಾಹವಾಗಲು ಅಂಡ, ದೇಶಭ್ರಷ್ಟ ಇನ್ನಾಗಿ ಮಾಡಿದ ಪಾಪವು ಯಾರಿಗೆ? ಅಂಥವಳನ್ನು ವರಿಸಲು ಬಾಧ್ಯರಾರು? ನಾನೇ'—ಹೀಗೆಂದು ಆವನ ನಿಧಾರ.

“ಮಾಲತಿ, ನೀನೆಂಥವಳಿದ್ದರೂ ನಿನ್ನನ್ನು ನಾನು ವರಿಸುವೆ. ನೀನು ಇಂದು ಪಾಪಮಾರ್ಗದಲ್ಲಿದ್ದರೆ ಅದಕ್ಕೆ ಕಾರಣನು ನಾನು. ಆದುದರಿಂದ ಅದರ ಆಪ ಮಾನಕ್ಕೆ ನಾನೇ ಭಾಗಿಯು. ಜಗವು ಇಂದು ನನ್ನ ತಪ್ಪಿಗಾಗಿ ನನ್ನನ್ನು ಆಪಮಾನದ ಬೆಂಕಿಯಲ್ಲಿ ಖರಿಸಿದರೂ ನಾನಿಂದು ನಿನ್ನನ್ನು ಬಹಿರಂಗವಾಗಿ ವರಿಸಲು ಸಿದ್ಧಿಸಿರುವೆ”

ಇದಕ್ಕೇನು ಉತ್ತರವನ್ನು ಮಾಲತಿಯು ಕೊಡಬಲ್ಲಿಳು? ಈಗ ಪ್ರಪುಳಿನು ಕಾಲನ್ನು ಹಿಡಿಯುವುದು ಆವಳ ಸರದಿ. ಅದಕ್ಕಾಗಿ ಆವಳು ಆವನನ್ನು ಕುರಿತು—“ಗೆಳೆಯಾ, ಇನ್ನು ಮುಂದೆ ನನ್ನ ಯೋಚನೆಯನ್ನು ಬಿಡು. ತಿರುಗಿ ಆವಳು ಗರತಿಯಾಗಲಾರಳು. ನನ್ನನ್ನು ಸಂಪೂರ್ಣ ಮರೆಯುವುದರಲ್ಲಿಯೇ ನಿನ್ನ ಸುಖವಿದೆ. ನೀನು ಕೊನೆಗಾದರೂ ನಿನ್ನ ಹೇಡಿತನವನ್ನು ಬಿಟ್ಟೆಯೆಂಬ ಆನಂದವು ತಿರುಗಿ ನನ್ನಲ್ಲಿ ಉಳಿಯುವುದು. ಆದರೆ, ನನ್ನ ಜೀವನವು ಕೆಟ್ಟಂತೆ ನಿನ್ನ ಬಾಳ್ಳೆಯನ್ನು, ನಿನ್ನ ಮೇಲಿನ ಮಮತೆಯಿಂದ ಕೆಡಿಸಲಾರೆ” — ಹೀಗೆಂದಳು. ತಿರುಗಿ ಮಾತನಾಡುವುದರಿಂದ ಏನೂ ಉಪಯೋಗವಾಗಲಿಲ್ಲ. ಪ್ರಪುಳಿನು

ఆల్మింద తన్న కాలుగళన్న ఎళేదుకొండు హోరగే బందను బాగిలల్లి నింతాగ మాలతియు మ్యోమరే తు అవన కపోఏలవన్న చుంబిసిదళు. కేవనేగ వన సుఖశ్వాగి అవనన్న హోరక్కే తల్లి కదవస్తిక్కే దళు.

ఆదే మరుదిన, ప్రపుల్లన గేళియరు అవనన్న కాస్ట్టెలిన భావియల్లి కండరంత.

2. అణ్ణతంగియర భేతి.

మహేశనోబ్బసిగల్లదే ఇన్నారిగూ ప్రపుల్లన మరణద విచార తిళియదు. ప్రపుల్లను సాయువ మోదలు తన్న గేళియనిగ మాలతియ విచారవన్నూ ఆవళిరువ స్థళవన్నూ, హేగాదరూ ఆవళన్న ఉళి సబేకెంబ అవన కాంక్షీయన్న తిళిసిదను. మ హేతసిగే పత్రవన్న ఓది ఎష్టు దుఃఖవాగిరలిల్ల. ఆదూ తమ్ముల్లర నిద్రయేయింద ఆవళిందు తన్న మాన విక్రయక్కేకుళితిరబేకాయితేందు తిళియలు పత్రద తుదియల్లి—“మహేశ, నాను నన్న ఆపరాధశ్వాగి సాయుత్తేనే. నినగే సిన్న తంగియన్న శండు దుఃఖవాగదేను? నానవళన్న కండాగ ఆవళు కనిష్ట నాల్పురు దినగళ తనక ఉపవాసమాదిదవళంతే కాణుత్తిత్తు. ఆవళ మాతుగళ మేలిందంతు కేవల దారిద్ర్యదల్లి

వళు ఇరువళిందూ, దారిద్ర్యవే ఆవళన్న ఈ
పీన ఆవస్తగే ముట్టిసిదుదెందూ తిలిదుబందితు.
ఆవళ రీతియన్న కండు సినగే దుఃఖవాగబహు
దు. ఆదరే ఆవళ మేలే సిట్టొగబేడ. ఆవళ
బడతనదల్లి ఆవళిగొందు తుత్తన్న కోడువుదు
నిన్న కత్తఫ్యవెందు మరేయబేడ.”— ఎందు బరే
దిత్తు. అల్లినవరంగే తంగియన్న కళిదుకోండ
చెంతయు ఆవన తలేయల్లిత్తాదరూ ఆవసిగే ఉ
ణ్ణ వుదక్కే తిన్న వుదక్కే బరగాలవిద్దిల్ల. మాలతి
యు ఉపవాసవిరువళింబుదు తిలిదొడనేయే
తాపు నుంచిరేందు ఆవసిగే నుత్తష్ట స్ఫ్షష్టవా
యితు.

మధుకరన తలేయు మాలతియ సిగ్గువున
దింద స్ఫ్టల్లు తిరుగిదే. మాలతియు హోరటుహోఇ
ద దివసవే ఆవన మదువే. మదువణిగన వోరే
గే మహేశను మాతనాడిదను. ‘ముప్పిన
కాలద నిన్ను మదువేయు నినగే తప్పేనిసువుదిల్ల,
అనాధ బాలేయ పునవివాయవు ధనువిరుద్ధ
వాగి కాణువుదు, ఆవర జుట్టున్న కత్తరిసిదరే
సంతోష కాణిసువుదు’ ఎందను. ఆవసిగీగ
తన్న ఆపోరాధవు తిలిదిదే. ఆదరే తిలియువుద
రల్లి బెళగాగి హోగిదే. మాలతియు కృతప్పిహోఇ
గిద్దలు. మగన బాయియింద తన్న మృతపత్మియ

ಮರಣವಾಕ್ಷಗಳನ್ನು ಕೇಳಿದ ಬಳಿಕಂತೂ ಆವನ ದುಃಖವು ಇಮ್ಮುದಿಯಾಯಿತು. ಆದರೆ ದಿನಗಳು ಸಂಯಲು ಚಿಂತೆಯು ತನ್ನಂತೆಯೇ ಮಾಯವಾಯಿತು. ತಿರುಗಿ ಮನೋವಿಚಾರಗಳು ಪೂರ್ವದ ಸಂಕುಚಿತ ಮೇರೆಯನ್ನೇ ತಾಳಿದುವು. ಆದುದರಿಂದ ಮಾಲತಿಯು ವೇಶ್ಯೆಯಾಗಿರುವಳು ಎಂಬ ವಿಚಾರವನ್ನು ಅವನಿಗೆ ತಿಳಿಸಿದರೆ ಆವನು ಕನಿಕರ ಪಡುವ ಬದಲು ಕುಪಿತನಾಗುವನು ಎಂಬುದು ಮಹೇಶನಿಗೆ ತಿಳಿದಿತ್ತು. ಆದುದರಿಂದವನು ಸದ್ವಿಳಿಲ್ಲದೆ, ಏನೋ ಒಂದು ನೆವ ದಿಂದ ಮಂಗಳೂರಿಗೆ ಬಂದನು. ಬಂದ ದಿನವೇ, ತನ್ನ ಗೆಳೆಯನು ತಿಳಿಸಿಹೊಡ ವಿಳಾಸದ ಮೇಲಿಂದ ಮಾಲತಿಯ ಮನೆಯನ್ನು ಹುಡುಕಾಡ ತೊಡಗಿದನು. ರಾತ್ರಿ ಗಳ ಘಂಟೆಯ ಸಮಯಕ್ಕೆ ಆತ ಕಷ್ಟದಿಂದ ಸರಿಯಾದ ಮನೆಯು ಸಿಕ್ಕಿತ್ತು. ಮನೆಯ ಕದವು ಇಕ್ಕು ಲ್ಪಣ್ಟಿತ್ತು. ಮಹೇಶನಿಗೆ ಅದನ್ನು ತಟ್ಟುವ ಧೈಯರ ವಾಗಲಿಲ್ಲ. ಮೇಲ್ಲಿನೆ «ಮಾಲತಿ» ಎಂದು ಒಂದೆರಡು ಬಾರಿ ಕರೆದನು. ಮಾಲತಿಯು ನಿರಶನ ವೃತದ ಸುಖ ವನ್ನುಂಡು ಮಲಗಿದ್ದಳು. ಶರೀರಾಯಾಸದಿಂದ ಬೇಗನೆ ಎಚ್ಚರವಾಗುವಂತಿದ್ದಿಲ್ಲ. ಆರೆ ಮಿಣಕು ದೀಪ ಪೂಂದು ಬಳಿಯಲ್ಲಿ ಉರಿಯುತ್ತಿತ್ತು. ಆವಳು ಮೈ ಮೇಲೆ ಧರಿಸಿದ ನಕಲಿ ಜರತಾರಿಯ ಶೀರೆಯೇ ಮೇಲೆ ಆದರ ಬೆಳಕು ಬಿದ್ದು ಮಿರುಗುತ್ತಿತ್ತು. ಮಹೇಶನು ಹೊರ ಜಗುಲಿಯ ಮೇಲೆ ನಿಂತು ಆಧ್ಯ ತಾಸಾಯಿತು.

ಇದೇ ಮನೆ ಅಹುದೇ ಅಲ್ಲವೇ ಎಂಬ ಸಂಶಯವು ಬಂದಿತು. ಸ್ವಲ್ಪ ಗಟ್ಟಿಯಾಗಿ ಕರೆದನು. ಆದರೂ ಮರುತ್ತರವಿಲ್ಲದುದನ್ನು ಕಂಡು ಮರಳುವ ನಿಶ್ಚಯ ಮಾಡಿದನು. ಆದರೆ, ಹೊರಡುವ ಮುಂಚೆ ಬಾಗಿಲ ನ್ನೊಮ್ಮೆ ಗಟ್ಟಿಯಾಗಿ ತಟ್ಟುವ ಸಾಹಸಮಾಡಿದನು.

ಬಾಗಿಲ ಬಡಿತದ ಸದ್ಗು ಮಾಲತಿಯನ್ನು ಎಚ್ಚರ ಮಾಡಿತು. ಅವಳು ಕೂಡಲೆ ಎದ್ದು ಕುಳಿತಳು. ಮೈಲಿನ ಸೆರಗನ್ನು ಸರಿಪಡಿಸಿಕೊಂಡು, ಒಮ್ಮೆಗೇ ಕದದ ಕಡೆಗೆ ಹೋದಳು. ಅಂಥ ಸದ್ಗು ಕೇಳಿದೆ ಆರೆಂಟು ದಿನಗಳ ಮೇಲಾಗಿತ್ತು. ಈಗಾದರೂ ಒಂದು ತುತ್ತು ಅನ್ನ ದೊರೆಯುವುದೆಂಬ ಆಸೆಯಿಂದ ಓಡೋಡಿ ಕದವನ್ನು ತೆರೆಯಹೋದಳು. ಬಾಗಿಲಿನಿಂದ ಅವಳು ಮಲಗಿದ್ದ ಕೊಟಡಿಯ ತನಕ ಚಿಕ್ಕದೊಂದು ಪಡಸಾಲೆಯಿತ್ತು. ಅಲ್ಲಿ ಬೆಳಕಿಲ್ಲದ ಕಾರಣ, ಬಾಗಿಲು ತೆರೆದೊಡನೆಯೇ ಬಂದ ವ್ಯಕ್ತಿಯಾರೆಂದು ಅವಳಿಗೆ ತಿಳಿಯಲಿಲ್ಲ. ಅವನಿಗಾದರೂ ಆದು ಮಾಲತಿಯೆಂಬುದು ಹೋಳಿಯಲ್ಲ. ಮಾಲತಿಯು ತನ್ನ ಆ ದಿನದ ಅನ್ನ ದಾತನಾರೆಂದು ಮಾತನಾಡಿಸುವ ಗೋಚಿಗೆ ಹೋಗದ ಆವನನ್ನು ಆದರದಿಂದ ಬರಮಾಡಿದಳು ಅವನ ಕ್ಷಯ್ಯನ್ನು ಹಿಡಿದುಕೊಂಡು ಒಳ ಕೊಟಡಿಗೆ ಒಯ್ಯಲು ಹೊರಟಳು. ಹಾದಿಯಲ್ಲಿ ತನ್ನ ಅತಿಶಯ ಪ್ರೇಮ ವನ್ನು ತೋರಿಸುವವಳೆನ್ನುವಂತೆ ನವೀನ ವ್ಯಕ್ತಿಯ ಕವೋಲವನ್ನು ಜುಂಬಿಸಿದಳು. ಮಹೇಶಗೆ ದಿಗ್ಭ್ರಮೆ

ಯಾಯಿತು. ತಾನೆಲ್ಲಿಗೆ ಬಂದಿರುವೆ ಎಂಬುದು ತಿಳಿಯಿದಾಯಿತು. ಕುರುಡನಂತೆ ಆವಳನ್ನು ಹಿಂಬಾಲಿಸಿದನು. ಉಸಿರೆತ್ತುವ ಸಾರ್ಥಕವು ಅವನಿಗಿಲ್ಲ. ದುರ್ದೈನಕ್ಕೆ ಸರಿಯಾಗಿ, ಇವರು ಮರಳುವಪ್ಪರಲ್ಲಿ ಎಂತೆಯಿಲ್ಲದ ಆ ದೀಪದ ಆಯಸ್ಸು ಪೂರ್ತಿಯಾಗಿತ್ತು. ಮಾಲತಿಯು ಆವನನ್ನು ನಿಲ್ಲಿಸಿ ಒಳಗೆ ಬಂದು ಬೆಂಕಿಪೆಟ್ಟಿಗೆಯನ್ನು ತರಲು ಹೋದಳು. ಆದರಲ್ಲಿ ಕಡ್ಡಿಯೂ ಸಹ ಇದ್ದಿಲ್ಲ. “ಆಯ್ಲ್ಯೇ, ಬೆಳಕಿಲ್ಲದ ಮನೆಯಲ್ಲಿ ಆವರನ್ನು ಉಪಚರಿಸಿಂತೆ” ಎಂದು ಕಂಡಿತು. ತಾನು ನೊಡಲೇ ದರಿದ್ರೆಯೆಂದು ಕಂಡರೆ ಆವರ ಕೈಯು ಮತ್ತಪ್ಪು ಬಿಗಿಯಾಗುವದೇ ಎಂದು ಭೀತಿಯಾಯಿತು. ಆದರೆ ಉಪಾಯವಿಲ್ಲ. ಆವಳು ಮರಳಿ ಬಂದು ಆವನನ್ನು ತನ್ನ ಕೊಟಡಿಗೊಯ್ದ ತನ್ನ ವರ್ಯಂಕದ ಮೇಲೆ ಕುಳ್ಳಿರಿಸಿದಳು. “ದಯವಿಟ್ಟು ಕ್ಷಮಿಸಿರಿ. ನಾನು ಬಡವೆ; ದೀಪ ಉರಿಸಲು ಎಣ್ಣ ಸಹ ಇಲ್ಲ. ಪುಣ್ಯತ್ವರಾದ ನಿಮ್ಮ ಮುಖವನ್ನು ಕಾಣಲು ಬೆಳಕು ಇಲ್ಲ”— ಎಂದಳು. ಇದುವರೆಗೆ ವೇಶ್ಯೇಯರ ಜೀವನದಲ್ಲಿ ಈ ಮಾತನಾಡುವ ಪ್ರಸಂಗವು ಬಂದಿರಲಿಕ್ಕಿಲ್ಲ; ಬಂದರೂ ಆವರು ತೋರಿಸಿಕೊಳ್ಳಲಿಕ್ಕಿಲ್ಲ. ಆದರೆ ನಾಲತಿಯು. ತೋರಿಸಿಕೊಳ್ಳಲೇ ಬೇಕಾಯಿತು “ಕ್ಷಮಿಸಿರಿ” ಎಂದಳು. ಯಾರನ್ನು? ಎನ್ನನ್ನು?

ಮಹೇಶನಿಗೆ, ಆವಳ ಸ್ವರದ ಮೇಲಿಂದ ಅದು. ಮಾಲತಿಯೇ ಇರಬೇಕೆಂದು ತೋರಿತು. ಆದರೆ.

ಹಸಿವೆ, ನವೀನ ಬಾಳ್ಜೆ ಇವುಗಳ ದೇಸೆಯಿಂದ ಆದು. ತೀರ ಕರ್ಕರ್ಕರ್ಕ ವಾಯಿತು. ಒಮ್ಮೆಗೆ, ತಾನು ಕಿಸೆಯಲ್ಲಿ ಒಂದು ಪಿಮ್ಮೆತ್ತೊ ಲಾಂದ್ರವನ್ನು ತಂದಿರುವೆನೆಂಬ ನೆನ. ವಾಯಿತು. «ಬೆಳಕು ನನ್ನಲ್ಲಿದೆಯೆಂದು» ಅದರ ಜೊತೆಯನ್ನು ಅವಳ ಮುಖದ ಮೇಲೆ ಹಾಯಿಸಿದನು. ವಾವ, ಸ್ವತಃ ಅಂಣನಿಗೆ ತನ್ನ ಮಾಲತಿಯ ಗುರುತು ಹತ್ತಲ್ಲಿ. ಹುಗಿದುಹೋದ ದೊಡ್ಡ ದೊಡ್ಡ ಕಣ್ಣ. ಗಳು, ಬಾಡಿದ ಕಪ್ಪೋಲ ಇವೆಲ್ಲವುಗಳನ್ನು ಕಂಡು, ಇದೇ ಸರಿಯಾದ ಮನೆ ಅಹುದೇ ಅಲ್ಲವೇ ಎಂಬ ಸಂಶಯವು ಬಂದಿತು. ಅಷ್ಟರಲ್ಲಿ ಮಾಲತಿಯು — «ಸಿನ್ನು ಮುಖವನ್ನು ನಾನು ಕಾಣಬಾರದೇ» ಎಂದಳು. ಆದರೆ ಮಹೇಶನಿಗೆ ಆ ಧೈರ್ಯವಿಲ್ಲ. ಮಾಲತಿಯು ಗರತಿಗೂಪ್ತದ ಬಗೆಯಿಂದ ಅವನ ಕೈಯನ್ನು ತಿರುವಿ. ಅವನ ಮೋರೆಯ ಮೇಲೆ ಬೆಳಕು ಬೀಳುವಂತೆ ಮಾಡಿದಳು. ಯಾರನ್ನು ನೋಡುತ್ತಾಳೆ? . . .

“ಮಹೇಶಾ” ಎಂದು ಚೀರಿದಳು; ಮರುಕ್ಕಣಿದಲ್ಲಿ ನಿಶ್ಚೇಷ್ಟತೆಯಾಗಿ ಬಿದ್ದಳು. ಅವಳನ್ನು ಮಹೇಶನು ತೊಡೆಯ ಮೇಲೆ ಎತ್ತಿಕೊಂಡು ಉಪಚರಿಸತೊಡಗಿ. ದನು. ಬೆಳಕಿನ ಸಹಾಯದಿಂದ ಬಳಿಯಲ್ಲಿದ್ದ ಒಂದು ಬಿಂದಿಗೆಯಿಂದ ನೀರಿಷ್ಟನ್ನು ತಂದು ಅವಳ ಕಣ್ಣಗಳಿಗೆ ಸವರಿದನು; ಬಾಯಿಗೂ ಬಿಟ್ಟನು. ಸ್ವಲ್ಪ ಸಮಯ ದಲ್ಲಿ ಚೇತನವಾಯಿತು. ತಾನು ತನ್ನಂಣನ ತೊಡೆಯ ಮೇಲೆ ಮಲಗಿರುವೆನೆಂಬ ಕಲ್ಪನೆಯಾಯಿತು. ಒಮ್ಮೆಗೇ

ఆవళు, “అణ్ణా — నన్ను ఇకిసలు ఇల్లియి తనకె బందేయా. నడురాత్రియల్లి నన్ను దేయ మేలే వజ్రఫొతమాడలు బందేయా” ఎందభు.

మహేశను ఎనెందు ఉత్తరింపబేకు? “కంగి, నిన్న దుధేసేయన్న కేళి బందే”— ఎందను.

“నన్న దుధేసే సుదేసేగళ చిరంతే నిమగేఁకే? అదన్న నానే కండుకోళ్ళవే. యావ పాపియు నన్న నెలెయన్న నిమగే తిళిసిదను? ఆ మాటల ప్రపుల్లనే? పాయిశః నానవనన్న తిరస్కరిసిదే నెందు ఆవనీరితియ సేడన్న హోత్తిరబేకు.”

“అహుదు, ఆవనే తిళిసిదను. తన్న సేడి గాగి ఆత్మహత్యేయన్న మాడికోండను”— ఎందళ తొడగిదను.

“ఎను, ప్రపుల్లను ఆత్మహత్యే మాడికోండనే?”

“అహుదు”

మాలతియు ఆళువుదరల్లి తీశువిగింత చిక్కవ ఖాదభు. క్షూణకాల ఆవళ ర్యాదయవన్నాకషీ సిద నిష్టారోక్తియు ఆవళన్న బిట్టు, కరుణీయు ఆ స్వానదల్లి బందు సింతితు. ప్రపుల్లను తన గాగి సత్తనెందు తిళిదు తానూ బదుకిరబేకేఁ ఎందు తోరితు. నిజవాగి ఆ దిన మహేశనల్లి ఇల్లదిరుత్తిద్దరే మాలతియు సూయోర్ధదయవన్న కాణువలేన్నవ ధైయమ ఇద్దిల్ల. ఈగవళు

ఆణ్ణనన్న హుచ్చియంతే ఎళీయువళు, ముద్దిసువళు—అళువళు. ఆగాగ “ప్రశ్నల్లా నీను బదుకిదరూ సత్తరూ నన్నవనే. నానీగ బేకాదరే విధవేయు. నిత్య సుమంగలేయాదరూ విధవేయు”—పీగెందు తన్న కుంకుమవన్న ఒరసికొండళు.

ఆ బడ జేవిగే ఆత్మ ఆత్మ ఆయాసదింద నిద్రబందితు మహేశనూ తంగియన్న తూడెయు మేలే మలగిసికొండు నిద్రిసిదను. ఒళగిన సూయిచిరణవు అవరిఎఫర ముచ్చిద కుణ్ణగళన్న తేరేయితు.

బెళగాదొడనేయే మహేశను తంగియన్న కురితు—“మాలతి, ఉంణదే ఎష్టు దినగళాదువు?” ఎందు కేళిదను.

ఈగవళిగే నిష్టరోఈక్తియన్నాడువ సాకసిల్ల; మహేశను తన్నవనెంచుదు తిళిదిదే. ఆదక్కుగి అవళు, సమాధానవన్న తేగెదుకోండు, ఒందొందాగి హేళతొడగిదళు. “ఉంణదే ఆరేళు దినగళాదువు” ఎందళు

మహేశను తాను తందిద్ద ఘలాహారదొడవే గళన్న అవళ ముందిరిసి “మాలతి, తేగెదుకో. నావు మనెయల్లి ఉండుతిందు మరేయబేకు, నీను క్షూమపీడితలాగిరబేకే?” అందను. నుండే మాతనాడువష్టరల్లి ఆళుబందితు.

మాలతిగే హణ్ణిగళన్న ముట్టువ మనవాగు లిల్ల. అన్నక్కాగి ఆవళిదువరేగే మానవిక్రయ. మాడిదళు. ఈగ మాన విక్రయవిల్లదే దొరేత అన్నవు తన్నదల్లవేందు ఆవళిగనిసితు ఆదరే— అణ్ణన కణ్ణీరన్న కండు ఆవళు తన్న మనోభావగళన్న ఆడగిసట్టు, స్వల్ప ఫలాహారనూడి దళు. ఆదరల్లియే స్వల్పవన్న తేగెదు ఆవనబాయియల్లిరిసిదళు. వేత్యాజయ్యేయంతల్ల; అణ్ణన మేలిన ఆతితయ ప్రేమదింద. మహేశను అదన్న హేగే తిందనోఇ తిళియదు. ఆదిందవన దుఃఖవు ఇన్నా హేళ్ళుతు. ఆవనహృదయవనన్నారోఇ కూర పురుషరు ఎరడు భారవాద కల్లుగళిడియల్లిరిసి ఒత్తుత్తీద్దంతే కండితు. ఉసిరాడువుదూ ఆవనిగే కష్టవాయితు.

“తంగి,— సాకు బా మనేగే.”

“అణ్ణా, బేరే ఎనన్న హేళువుదిదేయే? తారే హేగిరువళు? ఆవళిగే నన్న ఆ దినదినధటపృత్తియన్న . . . చుంకుమవన్న . . .”— తిరుగి ఆళువిన సంతే.

“తంగి—ఎల్లరూ క్షేమదిందిరువరు. ఒందు దినఅప్పనిగూ సక తన్న మాఖ్యతేగాగి ఆళుబందితు.”

“ఆదిరలి, తారేయు తవరుమనేగే హోగిరువళే? నిన్నొడనేయే ఇరువళే.”

“నమ్మల్లియే ఇరువెళు. నిన్నన్న హేగాదరూ మాడి కరేదు తా ఎందిరువెళు.”

“నాను బరువ విచారవన్న బిడు.”

“అందరే . . . ?”

“బరువుదాగిద్దరే — హోరడుత్తలే ఇద్దిల్ల.”

“మాలతి, తండేయ మనెయల్లి నిసిరలారే యాదరే నినగే బేరేయొందు మనెమాడి కోడునే. నిన్నొడనే నానూ తారేయూ ఇరువేవు. ఆదాదరూ సమ్మతవష్టే మాలతి ననగే నిన్న మేలే కోపవిదేయే? బా, ఈ దుఃఖవు సాకు. దేవరు నిన్నన్న ఇదక్కాగి సృష్టిసలిల్ల. మాలతి — నన్న తంగియు వ్యభిచారిణీయ బాళ్యేయన్న హోట్టె పడిగాగి మాడబేసే?”

“అణ్ణా — మాడబేకాంచు. ఇన్నాచరూ మాడబేకేందు తోరువుదు. వ్యభిచారక్కాగి నాను సూళియాగలిల్ల. ఉటక్కాగి ఆదే; ఆదుదరింద ఉండే. నానాతరద బేనెగళన్నూ వేదనెగళన్నూ ఆనుభవిసిదే. ఇన్నా ఆదే నన్న భాగ్యవు. నన్న శంరవు ; తీర కలుషితవాగిదే. ఆదన్న మరణపోంసే పవిత్రగొళసబల్లుదు. ఆదరేనన్న మనస్సు నన్న ప్రపుల్లనిగపిఁతవాగిదే. .”

“తంగి, బా. నిను నన్నన్నవన్న ఉంణబార దెందిల్ల. ఉరెళ్ల నిన్నన్న కరెతందుదక్కే నన్నన్న

హీయాళిసిదరూ నాను నినగాగి సహనవాడువే.”

“ననగాగి నాను సహస్రత్తరువుదే సాకు.
ఇన్నితరరు దుఃఖపడువుదు బేడ.”

“మాలతి, అణ్ణ తంగియరాగి హట్ట, బెళ్లేదు—
ఒబ్బరిగాగి ఇన్నోబ్బరు దుఃఖిసబారదెందరే
ఆగువుదే? హేళు నిన్నింద ఆగువుదే?”

“ఆగదిద్దరే ఆగువంతే మాడబేకు. సాకు.
మహేశా, నాను ఆణేవాడి హేళుత్తేనే. నా
నిన్న నన్న దుడితదింద బదుకువే. ఆదు నిఁజమో
ఉజ్జుమో, ఆదర ఎణికే ననగిల్ల. శ్వానన బాళ్లే
యన్నాదరూ బాళువే; దానద బాళ్లే బేడ.
ఇదు నన్న నిధార. నిన్న కొరళాణేయాగి
ఇదు బదలాగదు.”

మహేశన వాణిగే మాలతయన్న సేళీయు
వష్ట శక్తియిల్లదాయితు. యుక్తిగళీల్లవన్నొ విని
యోగిసిదను. ఆదరే ఆవన కాయివు నేరవేరదే
హోయితు. ఈజు బారదిద్దవను ముణుగుత్త
రువ తన్న గెళీయనన్న దండెయ మేలిందలే నోఇ
డువంతే, నోడుత్త మాలతయన్న ఆగలిదను.
మాలతయ ఆవస్థాయాదరూ ఈ సమయదల్లి బేరే
రీతియాగిద్దిల్ల. తాను ఇన్న మహేశన జతేయ
ల్లిద్దరూ, ఆవసిగే ఇల్లద ఆపవాదగళు బరువు
వెందు ఆవలిగే తిలిదిత్త. ఆష్టే ఆల్ల—ముణు

ಗಿದ ತನಗೆ ಉದ್ದಾರದ ಮಾರ್ಗವೇ ಇಲ್ಲವೆಂದು ಅವಳ ಕಲ್ಪನೆಯಾಗಿತ್ತು. ಈಗವಳು ಬದುಕಿರುವುದಾದರೆ ಅದು ಒಂದೇ ಆಸೆಗೆ— ತನ್ನನ್ನು ಕಂಡಾದರೂ ಹಿಂ ಯರು ತಮ್ಮ ಬಾಲವಿಧವಾ ಕಸ್ಯೇಯರ ಮೇಲೆ ಕನಿ ಕರ ತೋರಲಿ, ಎಂಬುದರ ಸಲುವಾಗಿ. ಅದೂ ಹೇಗೆ ಆಗುವುದು— ಎಂಬುದರ ಎಣಿಕೆ ಅವಳಿಗಿಲ್ಲ. ಅವಳು ಯತ್ನಕ್ಕೂ ಹೊಗಲಿಲ್ಲ. ಅವಳಿಗಂದು ಉಂಟುವ ಯೋಚನೆಯೇ ಬಲವಾಗಿತ್ತು. ಸರಿ, ಆ ದಿನವೆಲ್ಲಾ ಹಾಗೆಯೇ ಸರಿಯಿತು. ಸಂಜೀಯಾಗುತ್ತಾ, ಹುಳುಹ ಪ್ರಟಿಗಳಿಗಾಗಿ ಕಾದಿರುವ ಗೌಳಿಯಂತೆ ಅವಳು ಜಗು ಲಿಯ ಮೇಲೆ ಕುಳಿತಳು. ಸಂಜೀ ಆರು ಫಂಟೆಯ ವೇ ಳಿಗೆ, ತಿರುಗಿ ಮಹೇಶನು ಕಾಣಿಸಿಕೊಂಡನು. ಮಾ ಲತಿಯು ಮನೆಯೊಳಕ್ಕೂಡಿಹೊಗಿ ಕದವನ್ನುಕ್ಕೂಕೊಂಡಳು. ಮಹೇಶನಿಗೆ ದೂರದಿಂದಲೇ ತಿಳಿಯಿತು— ತನ್ನ ಯತ್ನವು ನಿಷ್ಫಲವೆಂದು. ತಿರುಗಿ ಹೊಗಿ ಹೇ ಗಾದರೂ ಮಾಡಿ ಅವಳೊಡನೆ ಮಾತನಾಡಿ ಬರೊಡಿ ಓವೇ ಎಂದು ಮುಂದರಿದನು. ಅವಳು ಜಗುಲಿಯ ಮೇಲೆ ಕುಳಿತುದೇಕೆಂಬುದು ನೆನಪಿಗೆ ಬರಲು, ತನ್ನಿಂದ ಅವಳ ಆ ಹೊತ್ತಿನ ಅನ್ನ ಹೊಗಬಾರದೆಂದು ಕನಿಕರ ಗೊಂಡು ಮರಳಿದನು. ತಿರುಗಿ ಅನನು ಅಲ್ಲಿ ತಲೆ ಯನ್ನು ತೋರಲಿಲ್ಲ. ಆದರೆ ಮಾಲತಿಯು ಕದವನ್ನು ತೆರೆಯುವಷ್ಟು ಸಾಹಸವ್ಯಾಪಕಾಗಿಲ್ಲ. ತಿರುಗಿ ಅಂಣನು ಒಂದರೆ, ಅವಳ ದುರ್ಭಲ ಮನವು ಅನನ್

ಹೇಳಿಕೆಗೆಬಡಂಬಟ್ಟರೆ.... ಎಂದೆಲ್ಲ ಅವಳ ಯೋಚನೆ. ರಾತ್ರಿಗಂ ತಾಸಿನ ವರೆಗೆ ಒಳಗೇ ಕುಳಿತು ನೇಮೀಡಿದಳು. ಬಳಿಕ, ಸಾಹಸವಾಡಿ ಬಾಗಿಲನ್ನು ತೆರೆದಳು. ಬಾಯಾ ರಿಕೆಯಾಗದಿದ್ದರೆ ಅದನ್ನೂ ವಾಡುತ್ತಿದ್ದಿಲ್ಲ. ಸುದ್ದೇ ನಕ್ಕೆ ಯಾರೂ ಇದ್ದಿರಲಿಲ್ಲ. ಅತ್ಯಿತ್ತ ಇಣಿಕೆನೋಡಿ ಒಂದಿಷ್ಟು ನೀರನ್ನು ಪಕ್ಕದ ಬಾವಿಯಿಂದ ಸೇದಿಕೊಂಡು ಬಂದಳು.

ಬರಗಾಲ ಪೀಡಿತರಂತೆ ಗುಟುಗುಟನೆ ಕುಡಿದಳು. ಕಣ್ಣಿಗಷ್ಟನ್ನು ಸವರಿಕೊಂಡಳು. ತಿರುಗಿ ಅಂಟನು ನಿನ್ನೆ ಬಂದಂತೆ ಬಂದರೆ ಎಂಬ ಸಂಶಯವಾಯಿತು. ತನ್ನ ಇರವು ಅವರಿಗೆ ತಿಳಿದ ಬಳಿಕ ತಾನಲ್ಲಿ ಇರುವುದು ಉಭಯತರ ಕ್ಷೇಮಕ್ಕೂ ಒಳಿತಲ್ಲವೆಂದುಕೊಂಡು ಆಕೆಯು ಅಂದೇ ಮಂಗಳಾರಣಿಂದ ಪರಾರಿಯಾಗುವ ಯೋಚನೆ ವಾಡಿದಳು. ಇದ್ದೊಂದೆರಡು ಬಟ್ಟಿಗಳನ್ನೂ ಒಂದೆರಡು ಪಾತ್ರಗಳನ್ನೂ ಗಂಟುಕಟ್ಟಿದಳು. ಮನೆಯ ಯಜಮಾನನಿಗೆ ಬಾಡಿಗೆ ಸಂದಿಲ್ಲವೆಂಬುದು ತಿಳಿಯಿತು. ವಂಚಕಳೆಂಬ ಆಪವಾದಕ್ಕೆ ಗುರಿಯಾಗಬಾರದೆಂದು, ಪಾತ್ರಗಳನ್ನು ಅಲ್ಲಿ ಬಿಟ್ಟು ಕದವನ್ನಿಕ್ಕಿ, ಕೊಂಡು ಪರಾರಿಯಾದಳು.

೪. ಎರಡನೆಯ ಯಾತ್ರೆ.

ಮಹೇಶನಿಂದು ಹತಾಶನಾಗಿ ಮರ್ಖಿದನಷ್ಟೆ. ಆವನ ಒಡಲು ಮುದುರಿ ಮುದ್ದೆಯಾಗಿತ್ತು. ಬಂದರಡು ದಿನ

ಗಳ ದುಃಖಕುಂಡದ ಈಜಾಟದಿಂದ ಅವನು ಒಂದು ತಿಂಗಳ ಕಾರಿಲೆ ಬಿದ್ದುವರಂತೆ ಕಾಣಿಸ ತೊಡಗಿದನು. ತಿರುಗಿ ತಾನು ಮನೆಗೆ ಹೋಗಬಾರದೆಂದು ಅವನಿಗೆ ಕಂಡಿತು. ತಂಗಿಯು ನರಭುತ್ತಿರಲು ತಾನು ಸುಖಿ ಸುವುದು ಅನ್ಯಾಯವೆಂದು ಅನಿಸಿತು. ಎಲ್ಲಾ ದರೂ ಭಿಕಾರಿಯಾಗಿ ಅಂಡಲೆಯುವೆನೆಂಬ ನಿರ್ಧಾರವನ್ನು ಮಾಡಿದನು. ಮರುಕ್ಕೆಣದಲ್ಲಿ ತಾರೆಯ ನೆನಪಾಯಿತು. ತನ್ನ ಆಗಲುವಿಕೆಯಿಂದ ತಾರೆಯು ಮಾಲತಿಯ ಹಾದಿಯನ್ನು ಹಿಡಿದರೇ . . . ! ಎಂಬ ಯೋಚನೆಯಾಯಿತು. ಆದರ ಸ್ವರಣೆಯನ್ನು ಅವನು ಸಹಿಸದಾದನು. ತಿರುಗಿ ನಿರ್ಧಾರವನ್ನು ಬಡಲಿಸಿ ಮನೆಗೆ ಹೋಗುವ ನಿಶ್ಚಯವನ್ನು ಮಾಡಿದನು. ಆದರೆ ಹೋರ ದುವುದರೂಳಗೆ ಮಾರನೆ ಆವೃತ್ತಿಯ ಯಕ್ಕುಮಾಡುವ ಆಸೆಯಾಯಿತು. ಘಲ್ವ ಹೀಗಾಗುವುದೆಂದು ತಿಳಿದಿತ್ತಾದರೂ ತನ್ನ ಕರ್ತವ್ಯವನ್ನು ಮುಗಿಸುವೆನೆಂದು ಬೋಳಾರಕ್ಕೆ ಹೋರಟನು. ನಡು ಹಾದಿಯಲ್ಲಿ, ಮಾಲತಿಯು ಮುಂಚಿನ ದಿನ ಕದವನ್ನಿಕ್ಕೆಕೊಂಡ ವಿಚಾರವು ಹೊಳೆದು ಹತಾಶನಾಗಿ ಮರಳಿದನು. ಆದರೂ ಮನಸ್ಸು ಸಮಾಧಾನವಿಲ್ಲ. ಕೇವಲ ಆದಕ್ಕಾಗಿ ಒಂದು ಪತ್ರವನ್ನು ಅವಲಿಗೆ ಬರೆದು ಅಂಚೆಯಲ್ಲಿ ಹಾಕಿದನು. “ತಂಗೀ, ನಾನು ಎಂದೆಂದೂ ಸಿನ್ನವನು. ದಯವಿಟ್ಟು ಆಪತ್ತಿನಲ್ಲಿ ಸಹಾಯ ಪಡೆಯುವ ಆಸೆಯಾದರೆ ನನಗೊಂದು ಪಂಕ್ತಿಯನ್ನು ಬರೆ”— ಎಂದೆ

ರದು ಮಾತುಗಳನ್ನು ಬರೆದು ಅಂಚೆ ಡಬ್ಬಿಯಲ್ಲಿ ಕೆಡವಿ ಸ್ವಗ್ರಾಮಕ್ಕೆ ಮರಳಿದನು. ಉಂಗೆ ಮರಳುವಾಗ ತಂದೆಯು ಮನೆಯಲ್ಲಿದ್ದಿರಲಿಲ್ಲ. ನೆರೆಯೂರಿಗೆ ಹೊಸ ಮಾನನ ಮನೆಗೆ ಹೋಗಿದ್ದನು. ಅವನು ಬರುವ ತನಕ ಮಹೇಶನು ಕೊಟಡಿಯಲ್ಲಿ ಕುಳಿತಿರುವನು. ತಾನು ಬಂದವನೇ ತನ್ನ ದುಃಖದ ಕಾರಣವು ತಾರೆಗೆ ತಿಳಿಯಬಾರದೆಂದು ನೆವಮಾಡಿಕೊಂಡು ಅವಳನ್ನು ತವರುಮನೆಗೆ ಕಳುಹಿಸಿದನು. ಈಗ ಅವನಿಗೆ ಬೇರೆ ಕೆಲಸವಿಲ್ಲ. “ಮನೆಯಲ್ಲಿ ಅತ್ಯಂದಿತ್ತ, ಇತ್ಯಂದತ್ತ ಅಲೆ ಯುವುದು. ತನ್ನ ತಂಗಿಯ ಕೋಣೆಗೆ ಹೋಗುವುದು. ಮಾಲತಿ, ಮಾಲತಿ ಎಂದು ಅಳುವುದು. ಅವಳದೇನಾದರೂ ಒಡವೆಯು ಕಣ್ಣಿಗೆ ಬಿತ್ತೆಂದರೇ—“ಮಾಲತಿ, ನಿನ್ನ ಜತೆಯಲ್ಲಿ ಇದನ್ನೇಕೆ ಬಯ್ದಲಿಲ್ಲ?“ ಎಂದು ಉದ್ದರಿಸುವುದು. ಮಾಲತಿಯು ಮುಟ್ಟಿದ ವಸ್ತುವೆಲ್ಲಾ ಅವನಿಗೆ ಪಾರಿ. ಇನ್ನೊಬ್ಬರು ಇದೇ ಪ್ರಸಂಗದಲ್ಲಿ ಮಾಲತಿಯ ಹೆಸರನ್ನು ಕೇಳಲು ಕಿವಿ ಗೊಡುತ್ತಿದ್ದಿಲ್ಲ. ಆದರೆ ಮಹೇಶನ ಹೃದಯವು ಅಂಥ ದಲ್ಲಿ. ಆದು ತೀರ ಭಾರತೀರಸಭರಿತವಾದುದು.

ಮಧುಕರನ ಸವಾರಿಯು ಈಗ ಮಾನನ ಮನೆಯಿಂದ ಬಂದಿದೆ. ಬಂದವನ ಕರದಲ್ಲಿಯೇ ಬಂದು ಪತ್ರವನ್ನು ಅಂಚೆಯನನು ತಂದುಕೊಟ್ಟನು. ಆದರ ಮೇಲೆ ಹಲವು ಉರುಗಳ ಗುರುತು ಇತ್ತು. ಕೊನೆಗೆ ಅದನ್ನು D. L. O. ಆಫೀಸಿನವರು ಮರಳಿ ಕಳುಹಿಸಿ

ದ್ದರು. ಮಹೇಶನ ಕಡೆಗೆ ಕಳುಹಿಸಲ್ಪಟ್ಟ ಪತ್ರವನ್ನು. ಆದರೂ ಮಧುಕರನು ಕುತ್ತಾಹಲದಿಂದ ಒಡೆದು ನೋಡಿದನು. ಮಾಲತಿಗೆ ಮಹೇಶನು ಬರೆದ ಪತ್ರ. ಅಲ್ಲಿ ದಲೆದು ಅದು ಮರಳಿ ಬಂದಿತ್ತು. “ಈ ವಿಳಾಸದಾರರು ಸ್ಥಳವನ್ನು ಬದಲಾಯಿಸಿರುವರು” ಎಂದು ಒಂದು ಚಿಕ್ಕ ಟಪ್ಪಣಿಯೂ ಇದಿತ್ತು. ಒಮ್ಮೆಗೇ ಆತುರದಿಂದ ವನು ಮಹೇಶನನ್ನು ಕರೆದು ಮಹೇಶ, ಇದರ ಅಧ್ಯವೇನು? ಅವಳಿಲ್ಲಿರುವಳು ನಿನಗೆ ತಿಳಿದಿದೆಯೇ? ನನ್ನ ಮಗು—ನನ್ನ ಮಗು . . . ಎಂದನು . . . ಪತ್ರವು ಮರಳಿ ಬಂದುದನ್ನು ಕಂಡು ಮಹೇಶನಿಗೆ ಇದ್ದ ಆಸೆಯೂ ನಾಶವಾಯಿತು. ಅವನು ತಂದೆಂದು “ಮಗೂ ಮಗೂ . . .” ಎಂಬ ಮಾತನ್ನು ಕೇಳುತ್ತ ಅವನ ಒಡಲು ಪಲ್ಲಟವಾಗಿದೆಯೆಂದು ತಿಳಿದು, ಯಾವದ್ವಿಷಯಗಳನ್ನು ವಿವರಿಸಿ ಹೇಳಿದನು.

“ಪನು, ಅವಳಿಗ ಸೂಳೆಯೇ? ನನ್ನ ಮಗಳು ಸೂಳೆಯೇ? ಅಂಥವಳಿಗೆ ನೀನು ಸಹಾಯಮಾಡುವಿಯೆಂದು ಬರೆಯುವುದೇ? ನಿನ್ನ ತಲೆಯೆಲ್ಲಿದೆ” ಎಂದು ಪ್ರತ್ಯುತ್ತರವು ಹೊರಟಿತು.

ತನ್ನ ಪತ್ರ ಮರಳಿ ಬಂದ ವ್ಯಘೆಯಲ್ಲಿದ್ದರೆ, ಮಹೇಶನು ಯಾವ ರೀತಿಯ ಉತ್ತರವನ್ನೀಯುತ್ತದ್ದನೆಂದು ಹೇಳುವುದು ಸಾಧ್ಯವಿಲ್ಲ. ತಂದೆಯ ಸ್ವರವನ್ನು ನಿಲ್ಲಿಸಿ ಅವನು ಒಳಗೆ ಹೋಗುತ್ತಿದ್ದನು. ಈಗ ಹಾಗೆ ಮಾಡಲು, ಅವನ ದುಃಖಿಮನಕ್ಕೆ ತಾರಣವಿದ್ದಿಲ್ಲ.

“ನೀವೆಲ್ಲ ಕಟುಕರು” ಎಂಬೆರಡೇ ಶಬ್ದಗಳಿಂದ ಸಂಭಾಷಣೆಯನ್ನು ಸಮಾಪ್ತಿಗೊಳಿಸಿ ತನ್ನ ಕೊಟಡಿಗೆ ಹೋಗಿ ಕದವನ್ನಿಕ್ಕೆಗೊಂಡು ಕುಳಿತನು. ಈ ಶೋಕದಿಂದ ಆವನು ಚೇತರಿಸಲು ಕೆಲವು ತಿಂಗಳುಗಳೇ ಹಿಡಿದುವು. ಆದರೂ, ಆವನು ಮಾಲತಿಯನ್ನು ಮರೆಯಲಾರನಾದನು. ಅವಳ ನೆನಪಾದಾಗಲೆಲ್ಲ ತನ್ನ ತಾರೆಯೊಂದಿಗೆ ದುಃಖವನ್ನು ಹಂಚಿಕೊಳ್ಳುವನು.

ನಾವೀಗ ಮಾಲತಿಯನ್ನೆಲ್ಲಿ ಬಿಟ್ಟೇವು? ಮನೆಯಿಂದ ಹೊರಟವಳ ಒಂದನೇ ಯಾತ್ರೆಯು ಮಂಗಳೂರಿನಲ್ಲಿ ಮುಗಿಯಿತು. ಎರಡನೆ ಯಾತ್ರೆಯನ್ನು ತೊಡಗಿರುವಳು. ಆದಾವ ಪುಣ್ಯಕ್ಷೇತ್ರಕ್ಕೆ ಬಂದು ಸೇರುವಳೋ ನಿರೀಕ್ಷೆಸುವ. ಈ ಬಾರಿ ಆವಳು ಹೊರಡುವಾಗ ಕಳಿದಾವೃತ್ತಿಗಿಂತ ಶ್ರೀಮಂತಳು. ಕಾರಣ, ಕಳಿದಾವೃತ್ತಿ ಉಟ್ಟಿ ಬಿಟ್ಟೇಯೊಂದಲ್ಲದೆ; ಬೇರೇನೂ ಒಡವೆಗಳು ಆವಳ ಬಳಿಯಲ್ಲಿದ್ದಿಲ್ಲ. ಈ ಬಾರಿಒಂದರೆಡು ನಕಲಿಯಾದರೂ ಜರತಾರಿ ಶೀರೆಗಳಿವೆ. ಮೈಮೇಲೆ ೧೦—೧೦೦ ರೂಪಾಯಿಗಳ ಚಿನ್ನಾಭರಣಗಳಿವೆ. ನಗದಿಯಿಂದ ಕಾಸೊಂದೂ ಇದ್ದಿಲ್ಲ. ಬೆಳಗಾಗುವುದರಲ್ಲಿ ಆವಳು ಕಾಲು ನಡೆಯಿಂದ ಪಾಣಿಮಂಗಳೂರನ್ನು ಸೇರಿದಳು. ಬರೆ ಇತ್ತೆ ಮೈಲಿಯ ಹಾದಿ. ವೊದಲೇ ಉಪವಾಸದಿಂದ ಬಳಲಿ, ಬಗೆಬಗೆಯ ಬೇನೆಗಳಿಂದ ದಣೆದ ಆ ಕಾಲುಗಳು ಹೇಗೆ ಆವಳನ್ನು ಒಯ್ದು ವೇಳೆ ಆವಳಗೇ ತಿಳಿಯಿದು. ತಿರುಗಿ ಮಂಗಳೂರಲ್ಲಿದ್ದರೆ

ಸುಖವಿಲ್ಲವೆಂಬ ಚಿಂತೆಯೇ ಅವಳನ್ನು ಅಷ್ಟು ವೇಗ ವಾಗಿ ಓಡಿಸಿತು. ಅವಳೀಗ ಭೀತಿಯ ಕೇಂದ್ರದಿಂದ ಪಾರಾದಳು. ಆದರೆ ಆ ಉರು ಅವಳಂಥವಳಿಗೆ ನೆಲೆಸಲು ತಕ್ಕು ಸ್ಥಳವಲ್ಲ. ಮುತ್ತಾರೆನಿಸಿದ ಪುತ್ತಾರು ಸಹ ಅವಳ ಭಾವಿ ಕೇಂದ್ರಕ್ಕೆ ಯೋಗ್ಯ ಭೂಮಿಯಲ್ಲವೆಂದು ಕಂಡಿತು. ಆದು ದೊಡ್ಡ ವ್ಯವಸಾಯ ಕೇಂದ್ರವೆಂದು ಅವಳಿಗೆ ತಿಳಿದಿತ್ತು. ಆದರೆ 'ತನ್ನ ಅಣನು ಅಲ್ಲಿಗೂ ಬಂದರೇ?' — ಎಂಬ ಭೀತಿಯಿಂದ ಅವಳು ದಕ್ಕಿಟ್ಟಿ ಕನ್ನಡ ಜಿಲ್ಲೆಯನ್ನು ಬಿಡುವ ಯೋಜನೆ ಮಾಡಿದಳು. ಪಾಣೆಮಂಗಳೂರಿನಲ್ಲಿ ತನ್ನ ಕಿರಿಯ ಆಭರಣವೊಂದನ್ನು ಕಳಚಿ ವಿಕ್ರಯ ಮಾಡಲು ಮುಂದಾದಳು. ಗಿರಾಕಿಯು ಜತುರ ಅಂಗಡಿಕಾರ ನೊಬ್ಬಿ. ಒಗೆಬಗೆಯಿಂದ ಅವಳನ್ನು ಉಪಚರಿಸಿದನು. ಅವಳಿಗಾಗಿ ಕಾಫಿ ತಿಂಡಿ ತರಿಸಿಕೊಟ್ಟನು. ಎಂಥಿದಯೇ! ಕೊನೆಗೆ, ಇಂ ರೂಪಾಯಿಯ ಬೆಲೆಯ ಮಾಲಿಗೆ ಗಂ ರೂಪಾಯಿ ಬೆಲೆಯನ್ನು ಕಟ್ಟಿ. — “ಆಗುವುದಾದರೆ ಕೊಡುವುದು” ಎಂದನು. ಆಗುವುದೇನು? ಹೋಗುವುದೇನು? ವಿಕ್ರಯ ಮಾಡಿದ್ದಾಯಿತು. ಬಂದ ಕಾಸನ್ನು ಕಟ್ಟಿಕೊಂಡು—ಮೋಟಾರು ಗಾಡಿಯನ್ನು ನಿರೀಕ್ಷಿಸಿದ್ದಾಯಿತು. ವೇಳೆಗೆ ಸರಿಯಾಗಿ ಬಂಡಿಯು ಬಂದೇ ಬಂದಿತು. ಆದರೆ ಜಾಗವಿದ್ದಿಲ್ಲ. ನಮ್ಮು ಗಂ ರೂಪಾಯಿಯ ಗಿರಾಕಿಯು, “ಪಾಪದ ಹೆಣ್ಣುಹೆಂಗು ಸು” ಎಂದು ಶಿಫಾರಸು ಮಾಡಿದನು ಮೋಟಾರು

చొలకెను — “ఆయితు, బరలి. పుత్తూరిగల్లవే” అందను. “అల్ల, మైసూరిగే” ఎందు మాలతియు ఉత్తరచోడలు అవన ఉత్సాహవు నిమిష మాత్ర దల్లి మరేయాయితు. కారణ, అవను పుత్తూరింద ముందే సాగువవనల్ల. ఆదరూ ధైయి మాడి—“ఏకే, ఒండెరడు దినగళిద్దు హోగబారదే. ఎనూ తొందరేయిల్ల. ఎల్లా అనుకూల తేయన్న మాడికోడబహుదు”— ఎందను.

అష్టరల్లి ‘ఎజంట’ సాహేబరు, మైసూరిగే టికేటు బరేదాగిత్తు. ఆవరు ఆరాణే మునాఫే వ్యాపారవన్న బిట్టు కేవల ఒంబత్తు కాగిన లాభ దొరేయువ పుత్తూరిగే టికేటు కోడువరే? సరి బస్ హోరటితు. ఒండి సాగుత్త సాగుత్త, తన్న రక్తసంబంధిగళు దూరాదరేందు మాలతియు హరువగొండళు.

సరి, పుత్తూరు ఒందితు. ముత్తిన లూరంతే పుత్తూరు. ఆల్లి మహాలింగేశన గుడియ బళియల్లి తుంబా ముత్తుగళు సిగువువంతే! ఆదర మహిమే యన్న డృష్టివరను బణ్ణిసత్తొడగిదను. ఆదరే మాలతిగే కేళక్కెళియువ మనవిల్లదుదన్న కండు అవను హతాశనాదను. తన్న కేలసవన్న వహిసి కోళ్ళవ డృష్టివరసిగే, “ఈ అమ్మనవరన్న సురక్షిత వాగి మైసూరిగే ముట్టిసి, ఎల్లా వ్యవస్థేయన్న

ನೂಡು” ಎಂದನು. ಡ್ರಾಗ್ವರನ ಸುದ್ಯೇವವೆಂಬಂತೆ—“ಇಂದು ನೀನೇ ಮೈಸೂರಿಗೆ ಹೋಗು; ನನಗೆ ಮಂಗ ಭೂರಲ್ಲಿ ಸ್ವಲ್ಪ ಕೆಲಸಪಿದೆ” ಎಂದನು. ಪಾಪದ ಪ್ರಾಣಿ, ಉಂಟದ ಗೊಡವೆಯನ್ನು ಮರೆತು ಬಂಡಿಯನ್ನು ವಾಯುವೇಗದಿಂದ ಸಂಪಾಜಿಫ್ರಟ್ಟಿವನ್ನು ಹತ್ತಿಸಿದನು.

ಮುಧ್ಯಾಹ್ನ ಮಂಡಿಕೇರಿಯ ಶ್ರೀ ಆನಂದ ವಿಲಾಸ ಉಂಟದ ಹೋಟೇಲಿನಲ್ಲಿ ಎರಡು ಸ್ವೇಶಲ್ ಉಂಟಗಳ ಏಪಾರಡಾಯಿತು. ಈ ರೀತಿಯ ಆದರೋಪಚಾರಕ್ಕೆ ರೂಢಿಗೊಂಡ ನೂಲತಿಯು ತನ್ನ ಅದೃಷ್ಟವನ್ನು ಸ್ತುರಿಸಿ ಕೊಂಡು ಸ್ವೀಕರಿಸಿದಳು. ಸರಿ, ಎರಡು ಘಂಟೆಗೆ ಮಂಡಿಕೇರಿಯಿಂದ ಹೋರಟ ಬಂಡಿಯು ಅಂ ಮೈಲಿ ದೂರ ವನ್ನು ಸಾಗಿ ಸಂಜೀ ಇತಾಸಿಗೆ ಹೋಗಿ ಮುಟ್ಟಿತು. ನಿಲ್ಲಾಣವನ್ನು ಸೇರಲಾಗಿ ಡ್ರಾಗ್ವರನ ಗೆಳೆಯರು—“ಎನು ಬಂಡಿಯಷ್ಟು ಬೇಗ ಬಂಡಿತು? ವಿಶೇಷವೇನು” ಎಂದರು. ಕೇವಲ ನಗುವಿನಿಂದಲೇ ಮರುತ್ತರವನ್ನು ಅವರಿಗೆ ಸಲ್ಲಿಸಿ ಒಂದು ಬಂಡಿಯಲ್ಲಿ ನೂಲತಿಯನ್ನು ಕುಳ್ಳಿರಿಸಿ, ತಾನೂ ಏರಿ—“ಚಲೋ ಮುಂಬಯಿ ಹೋ ಟೇಲ್” ಎಂದನು.

ಹಾದಿಯಲ್ಲಿ ನೂಲತಿ ತಾನು ಆಲೂರಲ್ಲಿ ನೆಲೆಸುವ ಇಷ್ಟವುಳ್ಳವಳಾಗಿರುವಳಿಂದೂ, ತನಗೆ ಯೋಗ್ಯ ಮನೆ ಯೋಂದನ್ನು ಗಳಿಸಿಕೊಡಬೇಕೆಂದೂ ಹೇಳಿದಳು. ಹೇಳಿದೆ ಆಷ್ಟನ್ನು ಮಾಡಲು ಸಿದ್ಧನಿದ್ದ ಅವನು, ಹೇಳಿದ ಬಳಿಕ ನೂಡುವನೇನು? ಸರಿ, ಬಂಡಿಯು ಮುಂಬಯಿ ಹೋ

ಪೇಲಿನ ಮುಂದಿಳಿಯಿತು. ಇಬ್ಬರೂ ಉಪಾಹಾರಾ ಗ್ರಹವನ್ನು ಪ್ರವೇಶಿಸಿದರು. ಹೀಗೆ ಅವಳು ದೊರೆಸಾನಿ ಯಾದುದು ಪ್ರಥಮ ಬಾರಿ. ಆದರೆ—ಇಷ್ಟನ್ನು ಮಾಡದೆ ಅವಳ ಚಕ್ರತಿರುಗಬೇಕೆಲ್ಲ.

ಹೋಟೇಲಿನಲ್ಲಿ ಉತ್ತಮ ಉಪಹಾರದ ವ್ಯವಸ್ಥೆಯಾಗಿ ಅವರಿಬ್ಬರು ಮಹಡಿಯನ್ನೇರಿದರು. ಮಹಡಿಯ ಮೇಲಿರುವುದು ಅತಿಥಿ ನಿವಾಸಗೃಹ. ಕೂಡಲೆಂದು ಕೊಟಡಿಯು ಇವರಿಗಾಗಿ ಖಾಲಿಮಾಡಿ ಕೊಡಲ್ಪಟ್ಟಿತು.

ಮಾಲತಿಯು ಇಷ್ಟನ್ನೆಲ್ಲಾ ಕಂಡು—“ನನಗೆ ಈ ಹೋಟೇಲಿನಲ್ಲಿರಲು ಇಷ್ಟವಿಲ್ಲ. ನಷ್ಟಲ್ಲಿ ಅಷ್ಟ ಹಣವೂ ಇಲ್ಲ. ತಾವು ನನಗೊಂದು ಚಕ್ಕಿ ಬಿಡಾರ ಮಾಡಿಕೊಟ್ಟರೆ ”ಎಂದಳು.

“ಉಹುಂ. ನಿಮಗೆ ಆ ಚಿಂತೆಬೇಡ. ಬೇರೆ ಯೋಗ್ಯ ಮನ ಸಿಗುವ ವರೆಗಾದರೂ ನೀವಿಲ್ಲಿರಬಹುದು. ಇನ್ನು ಹಣದ ಚಿಂತೆಯು ನಿಮಗೆ ಬೇಡ. ನಾನಿರುವೆ. ಇದರ ಚಾಲಕರು ನನ್ನ ಪರಿಚಿತರು. ನೀನಿಲ್ಲಿಯೇ ಇರುವೆಯಾದರೆ ಅವರಿಗೂ ಲಾಭವುಂಟು. ನಿನಗೆ ಆಕ್ಷೇಪವಿಲ್ಲದಿದ್ದರೆ—ಇರುವಷ್ಟು ದಿನವೆಲ್ಲಾ ಇಲ್ಲಿರಬಹುದು” — ಎಂದು ನುಡಿದನು. ಅಷ್ಟರಲ್ಲಿಯೇ ಹೋಟೇಲು ಯಜಮಾನರು ಬಂದರು. ಅವರು ಮಾತನಲ್ಲಿ ನಮ್ಮ ದ್ರಾವ್ಯವರ ಮಹಾಶಯರಿಗಿಂತಲೂ ಮೃದುಭಾಷಿಗಳು. ಬಂದವರೇ—“ಸುಬ್ಬ, ಈ ಅಮೃನನಂಗೆ

ఏనేను బేశోఎ ఆదన్ను తందు కోడు. అవరు కేలవు దివస ఇల్లియే ఇరుత్తారే. కేలవు దివస ఎందరేను? వ్యైషారు బిష్టరే, ఇల్లి బిష్టకాగే. ఏను—నిగా ఇరలి”—ఎందరు. మాలతిగే తాను తీర విచిత్ర ప్రవంజదల్లి కాలిష్టంతే కండితు. వొదలనేయ యాత్రయల్లి ఆవళన్న మూసి నోఇ దవరిల్ల. ఇందాదరే బేడెందరూ ఉపజరిసు వవరే?

సం రాత్రేయంతు మాలతి ఈ మహానుభావ రల్లియే కళేదళు. బేళగ్గ బేగనే డ్వ్యూవర సాకే బరోడనే ఉపాధారవాయితు. ఆవరిగ పుత్తురిగే మరళ బేశాగిదే. కాలు హేగే బరువుదోఇ తిళయదు. «నీవేను యోఇజనేమాడబేది. నమ్మ రాయరు ఎల్లా ఆనుకూలతే మాడికోడువరు. నిమగే బేరే మనెయే బేకెంబుదు నిజవాదరే ఆవరిగే తిళసిదరే ఆదన్ను ఒడగిసికోడలు ఆడ్డియిల్ల. ఈగు నాను హోరడలే» ఎందు.

మాలతియు తన్నన్న ఎరడనేయ శ్వేత్తక్షేముష్టసిద పుణ్యాత్మనిగే నమస్కరిసి బీళేశ్వరిష్టలు. ఆగాగ బరుత్తిరబేశెందూ ఉపజరిసిదళు. అంతు ఆవళిగాదరూ ఆ తాణెయన్న తత్కాలక్షేచిడువ మనస్సు బరల్ల. ఒమ్మె తానే తన్నష్ట బందంతే వత్ససిదరే, ఏనపాటయ్య బరువుదో— ఎందు

ಅಂಜ ಅಲ್ಲೇ ನೆಲೆಯಾಗಿ ನಿಲ್ಲುವ ನಿಶ್ಚಯಮಾಡಿ
ದಳು. ಅಲ್ಲಿ ವಾಸವಾಗಿರುವ ಭಾರಿ ಭಾರಿ ಮನುಷ್ಯ
ರನ್ನೂ ಬಂದುಹೋಗುವ ಜನಸಂಹಣೆಯನ್ನೂ ಕಂಡು,
ತನ್ನಂಥರಳಿಗೆ ಅದಕ್ಕೂ ಮೇಲೆನಿಸಿದ ಸ್ಥಳವು ದೂರೆಯ
ಲಾರದೆಂದು ತಿಳಿದುಕೊಂಡಳು.

/

೯. ಮಾಲತಿಯ ನವನಾಯಕ.

ಮಾಲತಿಯು ಮೈಸೂರಿಗೆ ಬಂದು ಇಂದಿಗೆ
ಒಂದು ತಿಂಗಳಾಗುತ್ತು ಬಂದಿತು. ಮುಂಬಯಿ
ಹೋಟೇಲಿನವರ ಕೃಪೆಯಿಂದ ಯಾವ ಕೊರತೆಯಾ
ಆವಳಿಗಿದ್ದಿಲ್ಲ. ತನ್ನ ಪಾಲಿನ ಕ್ಷಮೆ ದಿನಗಳು
ನಿವಾರಣೆಯಾದುದಕ್ಕಾಗಿ ಅವಳು ಸಂತಸಗೊಂಡಳು.
ಆದರೆ ಲಜ್ಜೆಯ ದಿನಗಳು ಹೋಗುವುದಿಲ್ಲೆಂದು ಅವಳಿಗೆ
ತಿಳಿದಿತ್ತು. ಇದ್ದುದರಿಂದಲೇ ಅವಳು ತೃಪ್ತಿಳಾಗಿ
ಆ ಮಹಡಿಯ ಮೇಲೆಯೇ ದಿನವನ್ನು ಕಳೆಯತೋಡ
ಗುವಳು. ಬೇಸರವಾಯಿತೆಂದರೆ ಹಾಡುತ್ತ ಕುಳಿತು
ಕೊಳ್ಳುವಳು. ಹೋರಗೆ ಕಿಟಕಿಯಿಂದ ಕೇಳುತ್ತಲೂ
ಇರುವಳು. ಒಳಗೆ ಬರಲು ಎಲ್ಲರಿಗೂ ಸಾಹಸ
ವಾಗುತ್ತಿರಲಿಲ್ಲ. ಕೆಲವರ ತಿಳಿವಿನಲ್ಲಿ ಅವಳು ಹೋ
ಟೇಲು ಚೊಲಕರ ನಾಯಕಿಯೆಂಬ ಗ್ರಹಿಕೆಯಿತ್ತು.
ಆದುದರಿಂದ ಯಾರೊಬ್ಬರೂ ಅವಳನ್ನು ಪೀಡಿಸ
ಹೋಗಲಿಲ್ಲ. ಅವಳಾದರೂ ತನ್ನ ಉದಿಹೋದ
ಕಣ್ಣಗಳನ್ನು ತರುಗಿಸುವ ಗೋಜಿಗೆ ಹೋಗಲಿಲ್ಲ.

ಹಸಿದ ಹಲಿಯಾದರೆ ಮನುಷ್ಯನನ್ನಾದರೂ ಹರಿದು
ತಿನ್ನವುದು, ಹೊಟ್ಟಿತುಂಬಿತೆಂದರೆ ಅದರ ಕಣ್ಣಂ
ದೆಯೇ ಇತರ ಪ್ರಾಣಿಗಳು ಹಾರಿಹೋದರೂ ಅದಕ್ಕೆ
ಪರವೆ ಇರುವುದಿಲ್ಲ. ಅಂದು ಮಾಲತಿಯು ಹಸಿದ
ಹಲಿಯಾಗಿದ್ದಳು. ಆ ಕ್ಕುಚೆಯನ್ನು ನಿವಾರಿಸಲು
ಅವಳು ತನ್ನ ಮಾನವನ್ನು ತಿಂದಳು, ಬಳಿಕ ಬಂದ
ಬಂದವರ ಮಾನವನ್ನು ತಿಂದಳು. ಅವಳಾಗಿ ತಿಂದ
ಳೆನ್ನಲು ಬಾರದಿದ್ದರೂ, ಪರರ ದೇಸೆಯಿಂದಲಾದರೂ
ತಿಂದಳು. ಕೊನೆಕೊನೆಗೆ ಅವಳಾಗಿಯೇ ಹಾದಿ
ಹೋಕರನ್ನು ಕರೆಯಲು ಹಿಂಜರಿಯಲಿಲ್ಲ. ಆದರೆ,
ಆಗಂಧ ವೃತ್ತಿಗೆ ಅತಿ ಉತ್ಕೃಷ್ಟ ರಂಗಭೂಮಿಯು
ದೊರೆತಿದೆ. ಶ್ರೀಮಂತರು, ತರುಣರು, ವಿಲಾಸಿಗಳು
ಬಂದುಹೋಗುವ ಸ್ಥಳ. ಇವಳ ಕೊಟಡಿಯ ಮುಂದೆ
ಅಂಗಣದಲ್ಲಿ ನಿತ್ಯವೂ ಭಾರಿ ಮನುಷ್ಯರ ಇಸ್ತಿಟು
ಮಂಡಳವು ಕೂಡುತ್ತತ್ತತ್ತ. ಆ ಮಂಡಳದವರ ಕಿವಿಗೆ
ಮಾಲತಿಯ ಹಾಡು ಬಿತ್ತೆಂದರೆ “ನಹವ್ವೆ”—“ನಹ
ಹವ್ವೆ” ಎನ್ನವರು. ಹಾಗೆ ಅವರಲ್ಲಿಯೇ ಒಬ್ಬಿಬ್ಬರು
ಅವಳಿರುವಲ್ಲಿಗೆ ಹೋಗಿ, ದೇವಿಯನ್ನು ಭಕ್ತಿಪೂರಿತ
ನಯನಗಳಿಂದ ಕಾಣುವ ಮುಗ್ಧ ಭಕ್ತರಂತೆ, ಇವರಾದ
ರೂ ಅವಳ ಮುಂದೆ ಕಣ್ಣರೆದು, ಅವಳ ಸೌಂದರ್ಯವನ್ನು
ಆರಾಧಿಸುತ್ತು ಕುಳಿತುಕೊಳ್ಳುವರು. ಒಮ್ಮೆ ಅವಳಲ್ಲಿ
ಸೌಂದರ್ಯವು ಕಾಣಿಸದಿದ್ದರೆ—ಅವಳಲ್ಲಿ ಇಲ್ಲದ
ಸೌಂದರ್ಯವನ್ನು ಆ ವಿಚಕ್ಷಣರು ಉಹಿಸಬಲ್ಲರು.

“ఆల్లల్లి హేగిరువిరి. ఎల్ల క్షేమ తానే” ఎందొండరచు మాతుగళన్న ఆడువరు. మాలతియు ముగుళ్ళగేయిందలే ఆవరన్న తృప్తిగొళిసి కళు. కిసువళు. ఆవళిగిందు వేదలిన హసివేయిల్ల.

ఆదర బదలు ఒమోమ్మే వ్యధేయాగువుదూ ఉంటు. ప్రస్తుల్ల, మహేతర నెనపాదరే ఆళు. వళు. తిరుగి—‘భి, ఇన్నవర నెనపుమాడికోండు. ఉపయోగవేను’ ఎందుకోళ్ళవళు. ఆదరే ఇన్నోందు విచారద దేసేయింద ఆవళు మేల్లగే యోజనేగీడాగిరువళు. నిత్యపూ ఆవళ కోట డియ ముందే ఆవళ గాయనక్కే మురుళాగి, ఆవళ దరుతనకొంక్కితరాగి, బందు నిల్లువ తరుణరు. కేలవరన్న కండు, ఒందు దిన తన్న గానవన్న నిల్లిసిదళు. ఆదరే ఇవరు ఎందినంతయే ఆల్లింద శదలరు. హాగాదరే ఆవరు గానక్కే ఒందవరల్ల వేంబుదు మాలతిగే స్ఫ్యవాయితు. మనవిద్దరే ఈ నవయువకరన్న యావ గళిగేయల్ల ఆవళు. నరకక్కేళియబహుదు. ఆదరే ఆవళిందదు ఆగద కేలసవిదు. హసివేయాదరే వన్స్యమృగవు ఒందు మృగవన్న కోల్లువుదేందు సుమ్మనే కోల్లు వుదే. ఆవళిగిందు హోట్టి హసివేయిల్ల; ముందిన యోజనయ్యేల్ల. కామద హసివేయు ఇాల్లవే ఇల్ల. సామాన్యవాగి వేత్యేయరల్లి కామద

ಕಾಮಾಗ್ನಿಮಾಂದ್ರ್ಯವೇ ತಟ್ಟುವುದು. ಆದರೆ ಹಣ ಕ್ಷಾಗಿ, ಇಂದಿನ ಯೋಚನೆಯಲ್ಲಿದ್ದರೆ ಅವರು ಆ ನಿಯನುನನ್ನು ವಿಾರುವರು. ಆದರಿಂದ ಅನೇಕ ಬೇನೆಗಳನ್ನು ಸಹಿಸುವರು. ಒಮ್ಮೆಗೆ ಮನೆಗೆ ಬಂದ ಗಿರಾಕಿಯನ್ನು ತಮಗೆ ಹಸಿವಿಲ್ಲವೆಂದು ಕಳೆದರೆ, ನಾಳೆ ಅವರು ಬರುವುದುಂಟೇ? ಆದರೆ ಮಾಲತಿಗೆ ನಾಳಿನ ಚಿಂತೆಯಲ್ಲ. ಆದರ ಬದಲು, ತನ್ನಿಂದ ಈ ತರುಣ ಪ್ರಾಣಿಗಳು ಕೆಡುವುವಲ್ಲಾ ಎಂದು ಅವಳು ಯೋಚನೆ ಗೀಡಾದಳು. ವ್ಯಾಭಿಚಾರವು ನೀಜವೃತ್ತಿಯೆಂದು ಅವಳು ತಿಳಿಯದೆ ಇರಲಿಲ್ಲ. ಬರಗಾಲದಲ್ಲಿ ಹಸಿದವನು ಕಸಕಡ್ಡಿ, ಹುಳುಹುಪ್ಪಡಿಗಳನ್ನು ಸಹ ಹೆಕ್ಕುತನ್ನುವಂತೆ ಅವಳು ಬಾಳ್ಳಿಗಾಗಿ ಆ ವೃತ್ತಿಯನ್ನು ಕೈಕೊಂಡಳು. ಅವಳಂತೆಯೇ ವಿಧವೆಯರಿಗೆ ತಮ್ಮ ಕಾಮಾಗ್ನಿಯ ತೃಪ್ತಿಗಾಗಿ ವೇಶ್ಯೆಯರಾಗುವವರೂ ಉಂಟು. ಆದರೆ ಮಾಲತಿಯು ಅಂಥವಳಲ್ಲ. ಹೀಂದೆ ಹೇಳಿದ ಸ್ತ್ರೀಯರು ಸಹ—ವ್ಯಾಭಿಚಾರದ ಹಾದಿಗೆ ಕೆಲವು ದಿನ ಬದ್ದರೆಂದರೆ ಮುಂದೆ ಅವರ ಕ್ರಯೆಗಳೆಲ್ಲ ಕೇವಲ ಯಾಂತ್ರಿಕವಾಗಿ ನಡೆಯುವುವಲ್ಲದೆ ಆದರಲ್ಲಿ ಮಾನಸಿಕ ಆಸೆ ಉತ್ಸಾಹಗಳು ಕೂಡಿರುವುದಿಲ್ಲ. ಹೀಗಿರುವಲ್ಲಿ ಮಾಲತಿಯ ಮನಸ್ಸು ಯೋಚನೆಗೀಡಾದು ದರಲ್ಲಿ ಆಶ್ಚರ್ಯವಿಲ್ಲ.

ಅಲ್ಲಿ ಸರೆಯುವವರಲ್ಲಿಂತು ಓವೆ ತರುಣನು, ಅವಳ ಕೊಟಡಿಯ ಮುಂದೆ ಮುಂದೆ ತನ್ನ ಭ್ರೇಟಕನ್ನೇ

ಬೆಳೆಯಿಸುವಂತೆ ತೋರಿತು. ಒಂದೆರಡು ದಿನಗಳೇ ವರೆಗೆ ಅವನು ಪುಸ್ತಕವನ್ನು ಒಯ್ಯಿತ್ತೆದ್ದು ದನ್ನ ಕಂಡು ಯಾವನೋ ಓರ್ವ ಪ್ರೌಢ ವಿದ್ಯಾರ್ಥಿಯಿರಬೇಕೆಂದು ಅವಳು ಉಪಾಸಿದಳು. ಆದರೆ ಇವನು ಅವನ ದೃಷ್ಟಿಗೇ ಗೋಚರಿಸಿದ ದಿನದಿಂದ ಅವನ ಪುಸ್ತಕಗಳು ಪೆಟ್ಟಿಗೆ ಯಲ್ಲಿಯೇ ಉಳಿದುವು. ಶಾಲೆಯು ಅಲ್ಲಿಯೇ ಉಳಿಯಿತು. ಅವನಿಗೆ ನೂಲತಿಯ ಆರಾಧ್ಯಪೇವತೆ ಯಾಗಿರುವನು. ಅವನ ನಯನಗಳಲ್ಲಿ ಪ್ರಣಯಯಾಚ ನೇಯೇ ಕಾಣಿಸುತ್ತಿತ್ತು.

ಒಂದು ದಿನ ನೂಲತಿಯು ಸೆಕೆಯಾಯಿತೆಂದು ಮಹಡಿಯ ಮಾಡನ್ನೇರಿ ಆ ಅಂಗಣದ ಮೇಲೆ ಬೀಸುತ್ತಿದ್ದ ಅಲ್ಲ ಸ್ವಲ್ಪ ತಂಗಾಳಿಯನ್ನು ಸೇವಿಸುತ್ತಿದ್ದಳು ಆಕಾಶವನ್ನು ನೋಡುತ್ತ ಸುಮ್ಮನೆ ಕುಳಿತ್ತಿದ್ದಳು. ಮೇಲ್ಲನೆ ಅವಳ ಕಂಠದಿಂದ ಧ್ವನಿಯು ಹೊರಡಿತೋಡಿಗಾಗಿ ಹಾಡಿನರೂಪನ್ನು ಧರಿಸಿತು. ಅವಳಿಗ ತನ್ನಷ್ಟಕ್ಕೆ ಕಿರುದನಿಯಿಂದ ಹಾಡುತ್ತಿರುವಳು. ಅವು ರಲ್ಲಿ ಹಿಂದೆ ಹೇಳಿದ ತರುಣನು ಅವಳ ಮುಂದೆ ಒಂದು ಸಿಂತನು. ನೂಲತಿಯು ಅವನನ್ನು ಕಂಡರೂ ಕಾಣದವಳಂತಹಾಡುತ್ತ ಕುಳಿತ್ತಳು. ತರುಣನು ಧೈರ್ಯದಿಂದ ಅವಳ ಬಳಿಯಲ್ಲಿ ಕುಳಿತನು. ಆದರೂ ನೂಲ ತಿಯು ಅವನ ಕಡೆಗೆ ಗಮನಕೊಡಲಿಲ್ಲ. ತರುಣನು ಸಾಹಸದಿಂದ ಅವಳನ್ನು ಮಾತನಾಡಿಸುವ ಪೂರ್ವಪೀಠಿಕೆಯಿಂಬಂತೆ ತನ್ನ ಕೈಯನ್ನನಳ ಹೆಗಲ

ಮೇಲಿರಿಸಿದನು. ಮಾಲತಿಗೆ ಸಿಟ್ಟುಬಂತು. ಆದನ್ನು ಕಿತ್ತು ಕೆಳಕ್ಕೆಸೆಯುವ ಎಂದು ಅವನ ಕೈಯನ್ನು ಹಿಡಿದಳು. ಆದರೆ ಅಷ್ಟು ನಿಷ್ಪರ್ಶಣೆಯಾಗಲು ಅವ ಶಿಂದಾಗದಾಯಿತು. ಕೂಡಲೇ ಅವಳು ಅವನ ಕೈಯನ್ನು ಕೆಳಕ್ಕೆ ತೆಗೆದು ತನ್ನರಡು ಕೈಗಳಿಂದ ಹಿಡಿದಳು. ತರುಣನಿಗೆ ತನ್ನ ಮನೋರಥವು ನರವೇರಿತೆಂದು ಮನವು ಉಬ್ಬಿತು. ಅವಳೇನು ಮಾತನಾಡುವಳಿಂದು ಕುತೂಹಲಗೊಂಡನು.

“ಸ್ವಾಮಿ, ನೀವು ಸುಮ್ಮನೆ ನನ್ನ ಗೆಳೆತನಕ್ಕೆ ಬಿದ್ದು ನಿಮ್ಮ ಜೀವವನ್ನು ನಿರಧರಿಸಿಕೊಳ್ಳಬೇಡಿ. ನನಗೆ ನಾನಾರೆಂದು ತಿಳಿದಿದೆ.”

ತರುಣನು ಚಕ್ಕಿತನಾದನು. ಈ ಉತ್ತರವು ಬಂದಿತೆಂದು ಅವನು ಎಣಿಸಿರಲಿಲ್ಲ. “ಹಾಗೆ ಹೇಳ ಕೂಡದು” ಎಂದಿಷ್ಟೇ ಅವನ ಪ್ರಾರ್ಥನೆ.

“ನೀವು ಏನುಮಾಡುತ್ತಿರುವರೆಂದು ನಿಮಗೆ ತಿಳಿಯದು. ಬೇಡ, ಕೆಳಗೆ ಹೊಗಿರಿ. ನನ್ನ ಆಸೆಯಿಂದ ನಿಮ್ಮ ವ್ಯಾಸಂಗಕ್ಕೂ ಸುಖಕ್ಕೂ ಕೆಡುಕಾಗಬಾರದು.”

“ನೀನು ಹಾಗಾದರೆ ವೇಶ್ಯ. . .”

“ಅಹುದು. ಆದರೆ ಅವಳು ಹೀಗೆಯೇ ಇರಬೇಕೆಂದಿಲ್ಲ. ನಾನೆಂಥ ವೇಶ್ಯಯೆಂದು ನಿಮಗೆ ತಿಳಿಯದು.”

“ವೇಶ್ಯಯರಲ್ಲಿ ಎಂಥ ವೇಶ್ಯಯಿರುವರು?”

“ಇರುವರು”.

“ಅದು ಹೇಗೆ?”

“ಅದು ನಿನಗೆ ಬೇಡದ ಮಾತು”.

ಒಮ್ಮೆಗೇ ಬಹುವಚನವು ಮಾಯವಾಗಿ ಏಕವಚನವು ಬಂದಿತು. ಇದರಿಂದ ತರುಣನಿಗೆ ಅಸಮಾಧಾನವಾಗುವುದರ ಬದಲು ಆವಳು ತನ್ನನ್ನು ಪ್ರೀತಿಸತ್ತೊಡಗಿರುವಳು ಎಂದು ತೋರಿತು. ಅದರಿಂದವನು ಕೆನೆಯಂದ ಗಂರೂಪಾಯಿ ನೋಟನ್ನು ತೆಗೆದು ಆವಳಕರದ ಮೇಲಿರಿಸಿದನು.

“ಇದು ನಿನ್ನಲ್ಲೇ ಇರಲಿ. ನನ್ನ ಮಾತನ್ನು ಪೂಣಿಕೇಳಿಕೊ. ನಿನಗೆ—ನಿನಗೆ ಅನ್ನತ್ತಿರುವುದನ್ನು ಕ್ಷಮಿಸು. ನಿನ್ನ ಮೇಲಿನ. . .”

“ಪ್ರೇಮದಿಂದ”

“ಅಲ್ಲ, ಈನಿಕರದಿಂದ ನುಡಿಯುತ್ತಿರುವೆ. ಪ್ರೇಮವೂ ಆಹುದು. ನೀನು ಕೆಡಬಾರದೆಂಬ ಮನತೆ. ಇದುವರೆಗೆ ವೇಶ್ಯೆಯಾದವಳು ಅಂಥ ಕೆಲಸವನ್ನು ಮಾಡಿರಲಾರಳು. ಹೀಗೆಂದು ಆಶ್ಚರ್ಯವಡಬೇಡ. ಇರಲಿ, ನಿನಗೆ ಮನೆಯಲ್ಲಿ ತಂದೆತಾಯಿಗಳಿಲ್ಲವೇ?”

“ಇರುವರು.”

“ಆವರಿಗೆ ತಿಳಿದರೆ.

“ನಾನು ಲಕ್ಷ್ಮಿಸುವುದಿಲ್ಲ.”

“ಅದು ನನಗೆ ಬೇಕಿಲ್ಲ, ತಿಳಿದರೆ ಆವರಿಗೆಷ್ಟು ವ್ಯಧಿಯಾದಿತೆಂದು ಗೊತ್ತಿಬೆಯೇ?”

ವರೌನ.

“నినగే వివాహవాగిదేయే?”

“ఇల్ల. బేకొదరె నినగాగి ఆగదేయూ ఇరువేను.”

“ననగాగి సినేసు మాడలూ బేడ.”

“నన్న గెళీతనవన్న మాడిదవర ఆవస్థేయే సెంబుదు నినగే తిళిదిదేయే?”

“నాను, తిళియలు బయసువుదిల్ల.”

“ఆదే వెరుళాటికి. నాను వేళ్ళేయు నిజ; ఆదరె బందవర ప్రణయవన్న స్పీకరిసువుదు నన్న లౌకికధమం. ఆదరె నిన్నంధ తరుణర జీవనవన్న నష్టమాడువుదు ననగే పాపమేందు తోరువుదు.”

“వేళ్ళేయిరిగే పాపపుణ్ణద ఎణికేయిదేయే?”

“ఇరువవంగి ఇరబారదెందిల్ల. సినిందు ప్రణయాంధను. ఐనన్న మాడునే. ఆదరె జే న్నాగి తిళిదిరు— నాను నూరారు శారిరిక రోగమింద నరభుత్తిరునే. నాసిందు విషసమం. నన్న బళిగారూ బరువుదు ఒళితల్ల. ఆదరల్లూ, జీవనద ఆకాశదల్లీ హారలు తగష్టే తూడగిద వినగే బేడద విచారవదు.”

వరోన.

“తరుణా, నిన్నీ మనస్సుష్టిష్టే అల్ల, ఆరోగ్యవన్న క్షణిక విలాసక్కుగి మసణదల్లి ఒగే

యలు సిను సిద్ధినిరువేయా? హాగాదరే సిను మంబిఫసే సరి . . . నది, సుమ్మనే నష్టంథవళి గాగి సాయబేడ. యానళాదరోబ్బలు కస్సు యన్న వివాహితనాగి సుఖవాగిరు. గణికేయర సజవాసబేడ.”

ఆదరే ప్రణయక్కె కణ్ణిల్ల; రేక్కెయిచే. ఆదు నోఎువుదిల్ల, హారువుదష్టన్నే బల్లుదు. హారా టవు ఎల్లిగే ఒయ్యువుదు ఎంబుదన్న ఆదు యోఇచి సదు. హాగాయితు నమ్మ వీరేతన పాడు.

వీరేతను మాలతిగే ఉత్తరవన్నీయలారదే తన్న కోటడిగే బందను. మాలతియ శాంతి భంగవాగి ఆవళు తన్న శయ్యాగృహక్కె మరళిదళు. రాత్రేయెల్ల ఆవళిగే తన్న దుజీఫవనద నెనపాగ తొడగితు. తరుగి స్వగ్మానుక్కె మరళువ మన స్మృతిగాగా ఆగతొడగితు. ఒక్కట్టు ఆభిమాన, అదక్కు ఏగిలేసి తన్నంతయ కలంకేయు బంధు గళన్న సేఱకోండ్లు ఆవర మేలి సామాజిక విపత్తస్ను కడేయబారదెందు కండితు. పునవిష వాకద విచారవాగి ఆవళు హాగే తిలిదిల్ల. తనగే ఎరడనే మదువేయ ఆధికారవిదేయెందు ఆవళు తిలిదిద్దిళు. ఆదరే “సూళియాదవళన్న ఒడనాడి గళు కూడిరువుదెందరే? . . . ఆవళ న్యాయశాస్త్ర క్షు సరి కాణదాయితు.” “ఇల్ల— నాను సిత్క్ష.

ಸುಮಂಗಲೆಯಾಗಿಯೇ ಸಾರುದ ಮಾರ್ಗವಿಲ್ಲೋಂದು
ಕೊಂಡು—ಮಲಗಿದಳು

ವೀರೇಶನು ತನ್ನ ಕೊಟಡಿಯನ್ನು ಸೇರಿ ಮಲಗಿ
ಕೊಂಡನೆಂಬುದು ನಿಜ. ಅದರೆ ನಿದ್ರೆ ಹತ್ತಬೇಕೆ?
ಪ್ರಣಯ ಮಾರುತವು ಒನ್ನು ಬೀಸತ್ತೊಡಗಿದರೆ ಆಗು
ವಷ್ಟು ಅನಧ್ಯವನ್ನುಲ್ಲಾ ಉಂಟುಮಾಡಿ, ಬಳಿಕ ಅದು
ಶಾಂತವಾಗುವುದಂತೆ. ಆ ಸುಳಿಗಾಳಿಯಲ್ಲಿ ಸಿಲುಕಿದ
ವೀರೇಶನಂಥ ಅವಿಚಾರಿಯ ಗತಿಯೇನು? ಮನೆಯಲ್ಲಿ
ಅಪಾರ ಸಂಪತ್ತಿದೆ! ಈಗದರೊಡನೆ ಪ್ರಣಯದ ಮಾರ್ಗ
ಖರ್ತಯು ಬೆರತಿದೆ. ಅವನಿಗ ಆವಳನ್ನು ಮರೆಯ
ದಾದನು. “ತಾನು ವಿಷಣ್ಣೀವಿ” ಎಂದವಳ ಮಾತನ್ನು
ಕೇಳಿದ್ದರೂ—ಆದರ ಪರವೆಯಿಲ್ಲದವನಂತೆ, ಆವಳಿಗಾಗಿ
ಬದುಕಬೇಕು; ಇಲ್ಲವೇ ಸಾಯಬೇಕು— ಎಂದವನಿಗೆ
ತೋರಿತು.

ಯೋಚಿಸಿ ಯೋಚಿಸಿ ಯೋಚಿಸಿ ಬೇರೆ ಉಪಾಯು
ವನ್ನು ಕಾಣಲಾರದೆ ಮಾಲತಿಗೊಂಡು ದೀಘು ಪತ್ರ
ವನ್ನು ಬರೆಯತ್ತೊಡಗಿದನು. ಎರಡು ಮಾರಾವತಿ
ಬರೆದು ಹರಿದನು. ಬೆಳಗಾಗುವುದರೊಳಗೆ, ಕಾರಣ—
ಅಲ್ಲಿಯ ತನಕ ಅವನ ಯೋಚನೆ ಲೇಖನಗಳೇ ನಡೆ
ದುವು, ಒಂದು ಮನವಿಯು ತಯಾರಾಯಿತು ಬೆಳಗಿನ
ಉಪಹಾರ ಹೊದಲಾದುವು ತೀರಿದ ಬಳಿಕ ಶಾಲೆಗೆ
ವೇళಿಯಾಗಲು, ಪುಸ್ತಕಗಳನ್ನು ಹಿಡಿದುಕೊಂಡು ಎ
ದ್ದನು. “ಇದು ತನ್ನ ವಿದ್ಯಾರ್ಥಿ ಜೀವನದ ಕೊನೆಯ

ದಿನ” ಹೆಂದು ಅವನಿಗೆ ನಿಶ್ಚಯವಾಗಿ ತಿಳಿದಿತ್ತು. ಹೂರ ಉನ್ನತಿಯ, ಮಾಲತಿಯ ಕೊಟಡಿಯ ಮುಂದೆ ಬಂದು ನಿಂತನು. ಕದವು ಇಕ್ಕೆಲ್ಲವಿಟ್ಟು. ಅತ್ಯಿತ್ತ ನೋಡಿ ದನು. ಯಾರೂ ಕಾಣಿಸಲಿಲ್ಲ. ಆ ಪಶ್ಚಿಮನ್ನು ಬಾಗಿಲ ಸಂದಿನಿಂದ ಒಳಕ್ಕೆ ತಳ್ಳಿ ನೇರಾಗಿ ಸಾಲೆಗೆ ಹೋಡನು.

ಮಾಲತಿಯ ಕಣ್ಣಿಗೆ ಪಶ್ಚಿಮ ಬಿದ್ದಿತ್ತು. ಆದರಲ್ಲಿ— ತಾರುಣ್ಯದ ಮೂರು ತನಷ್ಟೇಲ್ಲ ತುಂಬಿತ್ತು. ತಾನು ಅವಳ ಯಾವಜ್ಞೀವ ನಾಯಕನಾಗಲು ಬಯಸುವೆ ನೆಂದೂ, ಅಪಾರ ಶ್ರೀಮಂತಿಕೆಯಿರುವುದೆಂದೂ ತಿಳಿಸಿ ಧ್ವನಿ. ಕೊನೆಯಲ್ಲಿ ಅವನ ಪವಿತ್ರ ನಿಧಾರ (?)-ವೂ ಇತ್ತು. “ನೀನು ಕೊನೆಗೂ ನನ್ನನ್ನು ನಿರಾಕರಿಸು ವಿಯಾ? ನನ್ನ ಸುಖದ ಎಣಿಕೆ ನಿನಗೇಕೇ? ನಿನ್ನಲ್ಲಿ ಬೇನೆಗಳಿದ್ದರೆ ವೈದ್ಯರ ಸಹಾಯದಿಂದ ನಿನಗೆ ಸುಖ ವನ್ನು ನೀಡುವೆನು . . . ನನ್ನ ಕೊನೆಯ ಮಾತಿದು. ನಾನು ಸಾಯಬಾರದು, ಬದುಕಬೇಕು ಎಂದಿದ್ದರೆ ನನ್ನ ಪ್ರಾರ್ಥನೆಯನ್ನು ನಿರಾಕರಿಸಬೇಡ.”—

ಮಾಲತಿಯ ಈ ಪಶ್ಚಿಮೇನು ಉತ್ತರವನ್ನೀಯ ಬೇಕು. ಕೊನೆಯ ವಾಕ್ಯವನ್ನು ಕಂಡ ಅವಳಿಗೆ ಪ್ರಫುಲ್ಲನ ನೆನಪಾಯಿತು. ತನಗಾಗಿ ಅವನು ಆತ್ಮ ಹತ್ಯೆ ಮಾಡಿಕೊಂಡನೆಂದು ಭೀತಿಯಾಯಿತು. ವೇಶ್ವ ಯಾದ ತನ್ನಿಂದ ಇನ್ನೊಂದು ಪ್ರಾಣಿಯು ಆದೇ ಹಾಡಿ ಯನ್ನು ಹಿಡಿಯಬೇಕೇ ಎಂದು ತೋರಿತು. ಆಗ ಅವಳ ನಿಧಾರವು ಮುರಿಯಿತು . . .

వీరేశ వూలతియరు తిరుగి అదే రాత్ర మహదియ మేల్చుగదల్లి సిన్న దినదంకె సేరిద్దరు. కంభడంత కుళితద్ద పూలతియ ముండె వీరేశను కణ్ణీరన్న తెగెదు సింతిద్దను. హేగే వూతన్న తొడగబేకేండే తోచెడు. వూలతియే “ఎకెబండె” ఎందు ప్రస్తుతపన్న తొడగిదళు. “నన్న పత్రచ్చే ఉత్తర . . . ?”

వూలతియు వోన.

“ఎను వూతాడేయా . . నాను సాయ. . . . వూలతిగే దుకిఖవు ఉచ్చేరి బంతు. “బేడ . . . బేడ” ఎందు ఆ వీరేశన్న తట్టికొండళు.

ఎ. వూలతియ తృతీయ యాత్ర.

వూలతి ఇందు తన్న మారసేయ యాత్రగే ఆణివూడుత్తరువళు. కారణ వీరేశసిగే ఇన్న ఓదు సాకందు తోరితు. ఆవను ఆ దినపే మనేగే పత్ర బరెద్దను — “ననగిన్న ఓదుబరహద మేలే మనస్సిల్ల. అంగది వ్యాపారదల్లి నిమగే సథాయవాగబేకేంచుడే సన్నాసే” ఎందు. ఆవన తండేతాయిగళ మనస్సిగే ‘ఉటక్కిరుప మక్కళు ప్రాధ విద్యాభ్యాసక్కాగి యణవ్యయిసువుదు మరు ఖాటికేయిందు’ తోరుత్తత్తు. ఒండెరడు బారి ఆవన తాయియు—‘పంగూ, ఓదుబరహమెందు పర

ఉరల్లి ఏకే ఆంచువ్య కళేయబేకు? నినగేను ఉణలిక్షేట్లివే, ఉడలిక్షేట్లివే? స్ఫుస్తవాగి మనే యల్లిరబారదే? నిన్న తందేయవరంతు వయస్సిన దేసేయింద అంగది కేలస నివ్వాశలు అతక్కరు. ఏకే మనేయల్లిరబారదు?’ ఎందిద్దుళు. ఆంతక హిరియరిగే మగన ఈ పత్రవన్న సోఎది ఎష్టు హరుషవాగలిక్షేట్లి. ఒత్తట్టు—“మాగూ, ఈగాదరూ నినగే తిళివు బంకష్టే” ఎందు బరేదరు; ఇన్నొక్కట్టు వీరేతన మదువేయ యోఇజనే వూడతో డగిదరు. వీరేతన తాయియ కణ్ణిన ముందే గంం అంం కన్నెయరు మగన పాణిగ్రహణక్కాగి హాతోరేదు బందు సింతంతే కాణుత్తిత్తు. యారన్న ఆరిసలి, యారన్న బిడలి?

తన్న పత్రచ్చే ప్రత్యుత్తరవు దొరెత దినపే వూడన్న హోటేలిన మహదియ మేలి గేళేయ రేట్లరిగూ బందు భారి ఉపహార. హూవు, హంణు, తింది, తీథ్యగళు. తిన్నతిన్నత్త ఒబ్బ తరుణను—“ఇష్టేల్లా ఇద్దు, వీరేతా, సంగీతవిల్లవెందరే వనోఁ” ఎందను. ఇన్నొబ్బను “మోదలే సూజనే వూడిద్దరే ఎనాదరూ వూడబుధుదిత్తు; ఈగ హేళిదరే ఆవనేను వూడబేఁకు?” — ఎందను. “మోదలే డేళువుదందరే హేగే? ఈ పార్ణణియింద సనగే ఆమంత్రణ సిక్కుదుడే నాల్కు ఘంటిగే; ఐదు

ఘంటిగే నాను ఇల్లి ఇరలే బేకాగిదే. స్ఫుర్తవాదరూ హసిపెయిత్తే; గేళియన మనస్సున్న నోరియిసబారదేందు బండే.”

“అదక్కాగి ఏను, నమగింత ఇన్నుడి తిన్నుత్తరువుదు?” — ఎరడనేయవనెందను.

“ఇన్ను తిరుగి అవను నమగే తింది కొడువు దిదెయే? అవన స్వేహద ఖుణవన్న హేగే సల్లిసబేకు?”

అష్టరల్లి మారసియః మండియోందు—
“అయిదే, రాము సంగీతద విచార మరతేయల్ల.
ఇల్లే ఒందు హాదిన బురుడేయిదే” —
అందితు. ఏరేతగే తన్న ఎల్ల గుట్టు రట్టుగు వ్యదో ఎందు భీతియాయితు.

అదే తరుణను తిరుగి—“ఏరేతా, అంతు ఇష్టైల్లా మాది సంగీతవిల్లదిద్దరే శోభేయిల్ల.
ఈ విచారదల్లి నన్న రామువిసోందిగే నన్న మత.
ఏను? ఇవళన్న కరెదరే బరలారళే? కోణియ ఒళగోళగే కుళితు గొణగుట్టుత్తరువళల్ల;
ఏకంత? ఒందరే ఇష్టు నాచుమాడలి. ఆగబారదే రాము” ఎందను.

రాము:— బేషప్పు నిన్న తలే! ఒళగే ఏదు శిల్లదిద్దరూ ఎంతహ గుత్తను సలహేయన్నత్తే. ఏ చేఱథ, హోగి కేళబారదేను?

ವೀರೇಶನ ಎದೆ ಬಡಬಡ ಬಡಿಯತ್ತಾಡಗಿತ್ತು. ಅವನಿಗವನದೇ ಅಂಜಕೆ. ವೀರೇಶನು ತನಗವಳ ಪರಿಚಯವಿಲ್ಲಸೆಂಬಂತೆ ನಟಿಸಿ—“ಎನು ಹುಚ್ಚೊ ನಿನಗೆ; ಯಾರನ್ನು ಕೇಳುವುದಂತೆ?” ಎಂದನು.

ರಾಮು�:- ಯಾರನ್ನೆಂದರೆ... ಅವಳ ಹೆಸರೇನು? ಮಾಲತಿಯೋ ಪೀಲತಿಯೋ? ಅವಳನ್ನು. ಇಲ್ಲಿಯೇ ವಾಸಿಸುತ್ತಿರುವೆ. ಆವಳ ಗುರುತಿಲ್ಲವೇ ನಿನಗೆ. ನಾನಾ ದರೆ ಇಷ್ಟರಲ್ಲಿ ವೋಸ್ಟ್ ಇಂಟಿಮೆಟ್ ಆಗಿಬಿಡುತ್ತಿದ್ದೆ. ನಡಿ ನಡಿ, ಹೋಗಿ ವಿಚಾರಿಸಿ ಬಾ.

ವೀರೇಶ:- ನನ್ನಿಂದಾಗದು.

ರಾಮು�:- ಆಗದಿದ್ದರೆ ನಾನಿರುವೆ.

ಗೆಳೆಯನೊಬ್ಬಿ:- ಬೇಣ್ ರಾಮು. ಪ್ರತಾಪ ವೆಂದರೆಹಾಗಿರಬೇಕು. ಸುಮೃನೆ ವೀರೇಶನಂತ ಗಂಡು ಸುತನವಿಲ್ಲದಿದ್ದರೆ ಉಪಯೋಗವಿದೆಯೇ? ನಡಿಯಪ್ಪು ಮಗೂ ನನ್ನಿಂದ ನಮ್ಮು ಕೀವಿ ತಂಣಗಾಗಲಿ.

ರಾಮು�:- ಅದಕ್ಕದ್ದಿಯಿಲ್ಲ; ಆದರೆ ಅವಳ ಕ್ಕೆ ಬಿಸಿ ಮಾಡುವವರಾರು?

ಮೂರನೆ:- ಯಾರೆಂದರೆ? ನಮಗಿಲ್ಲಿಯ ತನಕ ಬರಲು ಆಗ್ರಹ ಪಡಿಸಿದ ವೀರೇಶನು. ಏನು, ಹತ್ತು ರೂಪಾಯಿ ಕೇಳಬಹುದು. ಅವನಿಗೆ ಕೊಡಲೇನು ಸಂಕಟ? ನಾಳೆ ನಾವವನ ಮನಗೆ ಬರುತ್ತೇವೆಯೇ?

ರಾಮು�:- ಕೇಳಿದೆಯೋ ವೀರೇಶ. ಏನು? ನಿನು ಕಾಸು ಬಿಜ್ಞಪೆಯಾದರೆ, ನಾನು ಕರೆದುಕೊಂಡು ಬರುವೇ.

వీరేశనిగే హం ఎన్నలూ బారదు; సుమృని రలూ బారదు.

వీరేశ: - సుమృనే ఇల్లద రగళే బేడ.

రాము: — భోగలి బిషు, సీను కొడదిద్దరే నావిల్లి నాల్సుత్తు ముంది ఇద్దేఇవే. ఒబోబ్బరు నాల్సుకుణు కొణ్ణరే హత్తు రూపాయిగళాగువువు; బేకాదరే ఈ టేపాట్ట సద నమ్మ ఖచ్చిసిందలే ఆగలి. ఏను గెళేయరే? ఇందిన సన్మానము నమ్మదే «సేండాఫ్» ఆగలి.

వీరేశ: — సిన్న మనె హాళాయితు. ఇందో తేగదుకోఇ; హత్తు రూపాయిగళన్ను.

రాము: — సీను కొడదే ఇద్దరే సిన్నప్ప కొడుత్తానె. ఇరలి; నమ్మ వీరేశసందరే దానదల్లి కణ్ట; భోగదల్లి ఇంద్ర . . . (తెరళువను.)

పీరేశనిగే ఇవసిష్టేల్ల మాతుగళన్న తన్న సలువాగి ఉద్దేశపూరితవాగియే నుడించుక్కిరు వసో ఎందు తోరితు. ఇన్న మాలతియు బందరే ఏను ఆనథవాగువుడో ఎందు అంజ కొండను.

రామువిన సవారియు వీరనంత మాలతియ కొటడియన్న ప్రవేతీసితు. మాలతియు కుళితిద్దళు. అవళల్లి వ్యుదు నుడిగళింద తన్న వినంతియన్న మాడికొండను. «నాను బరువుదిల్ల»

ಎಂದು ಉತ್ತರವಿತ್ತಳು. ರಾಮುವಿನ ಮೋರೀಗೆ ಮಸಿ ಬಳಿದಂತಾಯಿತು. ಅವನು ಉಪಾಹ ಕಾಣದೆ ಮರ್ಚಿ ಬಂದು—“ಅವಳ ಕಂಠ ಬಿಡಿದೆಯಂತೆ” ಎಂದನು. ಎಲ್ಲರೂ ನಕ್ಕರು. ಅದರಲ್ಲಾಬ್ಧನು ಎದ್ದು ನಿಂತು, “ತೀರ ಸುಳ್ಳ, ನಾನಾಗಷ್ಟೇ ಅವಳ ಹಾಡನ್ನು ಕೇಳಿದ್ದೆ. ಸಿನ್ನಿಂದಾಗಲಿಲ್ಲ ಎನ್ನು”— ಎಂದನು ರಾನುವೂ ನಕ್ಕಬಿಟ್ಟನು. “ಅಹುದಪ್ಪ ಅಂದು. ಅವಳು ಭಾರಿ ಗವಲಿ. ನನ್ನುಂಧ ಹುಡುಗರ ಮುಂದೆ ಹಾಡುವಳೇ. ಮಹಾರಾಜರ ಮುಂದೋಽಮುವರಾಜರ ಮುಂದೋಽ, ಆಸ್ಥಾನದಲ್ಲೋಽ, ಅರಮನೆಯಲ್ಲೋಽ, ತರೆಯುವ ಬಾಯಿ ಆದ್ಧಾ ನನ್ನುಂಧ ದುಡ್ಡದುಗಾಗಿ ಶೀಯ ಜನರೆದುರಿಗೆ ಹಾಡುವುದುಂಟೇ”— ಅಂದನು.

ನೂರನೇ:— ನೀನು ಪ್ರಾಯಶಃ ಹಣಕೊಡುವವ ನಲ್ಲವೆಂದೋಽ, ಅಧವಾ ಚೇಷ್ಟೈ ಮಾಡುವನನೆಂದೋಽ ಅವಳು ಬರುವುದಿಲ್ಲವೆಂದಿರಬೇಕು. ಕೊಡು ಇಲ್ಲಿ, ಆರೂಪಾಯಿಗಳನ್ನು. ನಾನವಳನ್ನು ಕರೆದುಕೊಂಡು ಬಾರದಿದ್ದರೆ ವಿಾಸೆ ತೆಗೆಯುತ್ತೇನೆ. ಎಂದು ತೀರ ಪರಾಕ್ರಮನುದಿಂದ ರಾಮುವಿನಿಂದ ಹಣವನ್ನು ಕಿತ್ತು ಕೊಂಡು ತಾನೇ ವೂಲತಯ ಕೊಟಡಿಯ ಕಡೆಗೆ ಸಾಗಿದನು. ಒಮ್ಮೆ ಸೋತರೆ, ಅವನಿಗೆ ವಿಾಸೆ ಮೋದಲೇ ಇಲ್ಲ; ಆದುದರಿಂದಪ್ಪು ಧೈಯರ್. ಹೋದವನು ದಯಾದಾಕ್ಷಿಣ್ಯವಿಲ್ಲದೆ ಅವಳ ಮುಂದೆ ಹೋಗಿ ಹತ್ತುರೂಪಾಯಿಗಳ ನೋಟನ್ನೆಸೆದನು. ಅವಳು ಕದಲಲಿಲ್ಲ.

“ఇన్న నిన్న దాడన్న కేళి హెచ్చిన ఇనామన్న కొడువా, బా బా, బేగ” ఎందను. మాల తిగే నగు బంతు. అవళు ఆ నటవన్న ఆనన కడిగే ఎసేదు—“హాం నడియిరి” ఎందళు. ఆసా ఏయు పిగ్గిసింద ఓడి ఒందు సువాత్మయన్న తిళిసిదను. ఎల్లరూ ఉవాకారవన్న బేగ బేగనే ముగిసి సంగీత కేళలు సజ్జులు కుళితరు. ఆదరే మాలతియు ఇన్నా బారళు. తిరుగి నమ్మి భూపను ఆవళైవల్లిగే హోచను. ఆగ మాల తియు ఒళగింద ఆగళియన్నిక్కు కదవన్నిక్కు కొండి ద్వఱ్లు. బాగిలు తట్టిదరే—“సింహ హోగువిరోధిల్లిషో, నాను బరువనల్లు” ఎందళు. ఏక్కువరు మాలతియ ఆగమనవన్న, పిందిన కవిగళు హేళువంతే, డాతక పక్షియు మళీయన్నిదిరు కాయు వంతే, సిరిక్కిసుత్తిద్దరు. ఒందు తాసే సందితు. నమ్మి ఆసామియు మరళి బరలు నాచికేగొండు పరారియాదను. రామువు తిరుగి ముందాదను. ఆల్లియ తనక హోగి—“అవళు బరువంతిల్ల” ఎంబ హృదయబేధక వాత్మయన్న తన్న గెళీయరిగే తిళిసిదను. వీరేశనిగే హోచ పాఱణవే ఒందితు. అందు రాత్రి అవరెల్ల వీరేశనన్న బీళొళ్లు దున చలువాగి ర్మేళ్లే నిల్వాళదల్లి సరి హత్తు ఫంటిగే సేరువుదెందాయితు. వీరేశను—“సుమ్మనే

ನನಗಾಗಿ ನಿಮ್ಮ ಪಾಠಗಳನ್ನು ಕೆಡಿಸಿಕೊಳ್ಳಬೇಡಿರಿ” ಎಂದೆಷ್ಟು ಬಿನ್ನೆಲ್ಲಸಿಕೊಂಡರೂ ಅವರು ಕೇಳರು. ವೀರೇಶನಂಥ ಗಳೆಯನು ವಿದ್ಯೆಯನ್ನು ಬಿಟ್ಟು ಅವರನ್ನು ಗಲುವ ಗಳಿಗೆಯಲ್ಲಿ ಅವರು ಆವನನ್ನು ಸನ್ವಾಸದಿಂದ ಬಿಳೊಡಬೇಡವೇ? ಆ ಮಾಲಕವಾದರೂ ಆ ದಿನದ ಉಪಹಾರದ ಮಣವನ್ನು ತೀರಿಸಬೇಡವೇ?

ಅವನು ತನ್ನ ಗಂಟುಗಳನ್ನೆಲ್ಲಾ ಸಿದ್ಧಪಡಿಸಿಕೊಂಡನು. ಮಾಲತಿಗೂ ಹಾಗೆಯೇ ಅಣಿಯಾಗಿರಲು ಹೇಳಿದನು. ಮಾಲತಿಯು ಸಂಚೇ ಎಳು ಘಂಟೆಗೇನೆ ಹೊಟೆಲು ಮಾಲಿಕರೊಡನೆ ತಾನು ಸಿನೇಮಾಕ್ಕು ಹೊಗಿಬರ. ವೆನೆಂದು ಸೆವಹೇಳಿ ಹೊರಟಳು. ವೀರೇಶನು ಅವಳ ಸಾಮಾನುಗಳನ್ನೂ ತನ್ನವೆಂದೇ ಸಾಗಿಸಿಕೊಂಡು ಹೊರಟು ಮುಂಚಿತವಾಗಿ ರೈಲ್ವೆ ನಿಲ್ದಾಣ ವನ್ನು ಸೇರಿ ಎರಡನೇ ತರಗತಿಯ ವಿಶ್ವಾಂತಿ ಮಂದಿರದಲ್ಲಿ ಕುಳಿತನು. ಮಾಲತಿಯು ಸ್ತ್ರೀಯರ ಕೂಟದಿಯಲ್ಲಿ ಒಬ್ಬಳೇ ಕುಳಿತಳು. ಆವಳನ್ನು ಸಾಮಾನಿಸೊಂದಿಗೆ, ಚಾಮರಾಜನಗರದಿಂದ ಬಂಡಿಯು ಬಂದೊಡನೆಯೇ, ವ್ಯವಸ್ಥೆಯಿಂದ ಕುಳ್ಳಿರಿಸಬೇಕೆಂದು ಒಬ್ಬ ರೈಲ್ವೆ ನೌಕರನಿಗೆ ತಿಳಿಸಿ ತಾನು ಆಶ್ರಿತ ಜಗುಲಿಯಲ್ಲಿ ಆಡ್ಡಾಡತೊಡಗಿದನು. ಸರಿಒಂಭತ್ತಕ್ಕೂ ಅವನ ಗಳೆಯರು ಅಲ್ಲಿ ಕಲೆತರು. ಸರಿ. ಒಂಭತ್ತಿರಿಂದ ಹತ್ತು ಘಂಟೆಯ ತನಕ ಅವರು ಸಮಯವನ್ನು ಕಳೆಯಬೇಕಾಗಿದೆ. ಆ ಮಾತು ಈ ಮಾತುಗಳಿಂದು ವೇಳಿಯು ಸಂದಿತು..

ఒండియూ ఒందితు. ఆవన గేళీయరేల్లరు సేరి ఆవనిగే మాలేయన్న కాకిదరు. ఒబెష్టి బ్యారో డనే పాణిగ్రహణవాయితు. ఒండియన్నే రిదను. గేళీయర “పొ పొ హుర్ఱు” జయఫోఎస్వాయితు. గేళీయరు ఆవనన్న కాణుత్త సింతరు. సిళ్వుగి బాడియు హోరిటు. రామువు ఒండియన్న పొదిదు చత్తు హెజ్జె ఓడిదను. ఆవను ఒందుదన్న కండు, వీరేతను—“వను, వను?” ఎందు కేళిదను. రామువు ఆవన కివియల్లి—“పక్క కళ్వనో నీను” ఎందను. సరి; రామువు కేళక్కిలిదను. రామువిన తిలువళికేండుల్లి వీరేతనెందరే బాయిబారద మగు ఎందిత్తు. ఆదరే ఆవను కుళిత ఒండియల్లి మాలతియిద్దుదన్న కండు ఆవనిగే సంతంచవాయితు. ఇదెల్ల తన్న బాయిబారద మగువినదే జాణతనవేందు హోళిదు ఆవను వీరేతనిగే ఆ ప్రతంసెంచన్న ఆప్రసిదుదు.

సుమారు ఎరడు తాసిన వరేగే వీరేతన తలేతిరుగుత్తిత్తు. ఎల్లాదరూ రామువిన దేసే యింద తన్న ఒంఛ బయలాగువుదో ఎందు. ఆదరే రామువు ఆ విచారదల్లి ఆష్టు ఉద్ధంగనాగలారను. ఆవనిగే తిళిద గుట్టుగళేందరే కబ్బిణిద పెట్టిగేళల్లింసిద జణదంతే. ఆష్టే ఆల్ల, ఎల్లా

ದರೂ ಬೆಂಗಳೂರಿಗೆ ಹೋದರೆ, ಅವನಾದರೂ ತನ್ನ ಗೆಳೆಯನ ಗೆಳತಿಯ ದರುಶನ ಮಾಡಿಕೊಂಡು ಬರಬ ಹುದಲ್ಲವೇ? ಮರುದಿನದಿಂದ ಮುಂಬಯಿ ಹೋಟೇ ಲಿನ ನಿವಾಸಿಗಳ ಉತ್ಸಾಹವೇಲ್ಲ ಕಂದಿತು. ಅಲ್ಲಿ ಸಿವಾ ಸಕ್ಕಿದ್ದ ಪ್ರೈಡ ತರುಣರಿಗಂತು ಗಿಣಿಯು ಪಂಜರ ದೊಳಗಿಲ್ಲ”ದಾದುದನ್ನು ಕಂಡು ತುಂಬಾ ನಿರಾಶೆಯಾಯಿತು. ಒಂದು ತಿಂಗಳ ವರೆಗೆ ಆವರು ಈ ಪಿದ್ಯುತ್ ಫಾತದಿಂದ ಸ್ವಸ್ಥರಾಗಲಿಲ್ಲ.

ಇತ್ತು ರ್ಯೇಲುಬಂಡಿಯು ಮದ್ದಾರನ್ನು ಸೇರುವ ತನಕ ವೀರೇಶನ ಯೋಚನೆಗಳು ನಡೆಯುತ್ತಲೇ ಇದ್ದುವು. ಮಾಲತಿಯನ್ನು ಬೆಂಗಳೂರಿಗೆ ಒಯ್ದು ಬಳಿಕ ಎಲ್ಲಿ ಕರೆದೊಯ್ದಬೇಕು? ಮನಸ್ಯವರಿಗೆ ತಿಳಿಯದಂತೆ ಅವಳಿಗೊಂದು ನಿವಾಸವನ್ನು ನಿಶ್ಚಯ ಮಾಡುವುದು ಹೇಗೆ ಎಂದೆಲ್ಲಾ ಯೋಚಿಸತ್ತೊಡಗಿದನು. ಹಾಗೇ ಏನೋ ಏನೋ ನಿಶ್ಚಯಗಳು ನಡೆಯಲು ಮದ್ದಾರು ಬಂದಿತು. ಮದ್ದಾರಿನಲ್ಲಿ ಉಗಿಬಂಡಿಗೂ ಸಹ ನಿದ್ರೆ ಬರುವ ರೂಢಿಯಿದೆ; ಹೀಗಿರಲು ಪ್ರಯಾಣಿಕರ ಆವಸ್ಥೆಯೇನು?

ವೀರೇಶನು ಆ ನಿಶ್ಚಯದಲ್ಲಿ ಬಂಡಿಯಿಂದಿಳಿದನು. ಅವನ ಕಿವಿಗೆ—“ಕ್ವಾಫೀ—ಕ್ವಾಫೀ....” ಎಂಬ ಸದ್ಗ್ರಾಂದಲ್ಲಿದೆ ಇನ್ನೇನೂ ಕೇಳಿಸುತ್ತಿದ್ದಿಲ್ಲ. ಕೊಳ್ಳುವ ವರಿಲ್ಲದೆ ಆ ಸದ್ಗ್ರಾಂ ಅಡಗಿತು. ಅವನಾಗ ಮಾಲತಿಯನ್ನು ನೋಡಲು ಮುಂದರಿದನು. ಆವಳಾಗ ಏರ

ಡನೇ ತರಗತಿಯಲ್ಲಿ ಸಿಶ್ಯಿಂತಯಿಂದ ನಿದ್ದೆ ಮಾಡುತ್ತಿದ್ದಳು. ಅವಳನ್ನು ಬ್ರಿಷಿಪ್ಪಿಸುವುದು ಯುಕ್ತವಲ್ಲಿಂದು ಅವಳಿ ಬಳಿಯಲ್ಲಿ ಒರಗಿ ಕುಳಿತನು. ಅವನಿಗೂ ಅದೇ ಬೇನೆ ಅಂಟತು. ಎಚ್ಚರವಾಗುವಾಗ “ಬೆಂಗಳೂರು.”

೧೧. ವೀರೇಶನ ಮುದುವೆಗೆ.

ಮಾಲತಿಯು ಈಗ ಮಲ್ಲೇಶ್ವರದಲ್ಲಿ ಚಿಕ್ಕದೊಂದು ‘ಹವಾನುಹಲ್’ನಲ್ಲಿ ವಾಸಮಾಡುತ್ತಿರುವಳು. ಆದು ಅವಳ ನೂತನ ಮನೆಯ ಹೆಸರು. ಮನೆಯ ಸುತ್ತ ಚಿಕ್ಕದೊಂದು ಹೂದೋಟ. ಮನೆಯ ಕೆಲಸಕ್ಕೆ ಜನರು. ಅವಳಿಗ ಅಡುಗೆಮಾಡಬೇಕೆಂದಿಲ್ಲ. ಒಟ್ಟು ಒಗೆಯಬೇಕೆಂದಿಲ್ಲ. ತನ್ನ ಮನೆಯಲ್ಲಿ ಚಿಕ್ಕವಳಿರುವಾಗ ಹೇಗಿದ್ದಳೋ ಅದಕ್ಕೂ ಹೆಚ್ಚೆನಿಸಿದ ಶರೀರ ಸುಖವಿದೆ. ಮನೆಯ ಒಳಗೂ ಸುಸಜ್ಜಿತವಾಗಿ ಇತ್ತು. ಅವಳಿಗಿಂದು ಉಡಿಗೆ ತೂಡಿಗೆಗಳಿಗೆ ಬರಗಾಲವಿಲ್ಲ. ಬೇಸರವಾದರೆ ಮೋಟಾರುಕಾರು ಬಾಡಿಗೆಮಾಡಿಕೊಂಡು ತರುಗಾಡಿ ಬರುವಳು. ಬೇಕೆಂದು ತೋರಿದರೆ ಸಿನೆಮಾಕ್ಕೆ ಹೋಗಿ ತೀರ ಹಿಂದಿನ ಕುಚೆಯು ಮೇಲೆ ಕುಳಿತುಕೊಳ್ಳುವಳು. ಅವಳ ದೇಹಾರೋಗ್ಯವೂ ಸ್ವಲ್ಪ ಸ್ವಲ್ಪ ಸುಧಾರಿಸಿದೆ. ಒಡಕು ಕನ್ನಡಿಯು ಪೂರ್ವವಾಗಲಾರದಾದರೂ ಒಡಕನ್ನು ಕೂಡಿಸಿದಲು ಬರುವುದವ್ಯೇ. ಅಂತೆಯೇ ಅವಳಿಗ ವೈದ್ಯಕೀಯ ಚಿಕಿತ್ಸೆಯಿಂದ ಸ್ವಲ್ಪಮಟ್ಟಿಗೆ ಬೇನೆಯ ಸೀಡೆಗಳಿಂದ

దూరాగిరువణ్ణ. మొదలవళ బళయెల్లి చికిత్సేగే
కాను సహ ఇద్దిరల్లి. ఈగ తాగల్లి; సావిర
రూపాయిగళన్న వ్యయిసబల్లలు. ఆదరే మొద
లినిందవళిగే హణద ఆసేయిల్ల. ఏరేతను నిత్య
సాయంకాల అవళల్లిగే బరువను, రాత్రి ఒంభత్తు
ఫంటేయ తనక ఇద్దు తన్న మనిగే హోగువను.
అవనిఎ తండేం భారి వమివాటస్న్న నడేయిసు
త్తురువను. హణద గణనేయిల్ల. మగను ఎనుమాడి
దరిల తందే మాతనాదువుదిల్ల. ఇద్దోచ్చ మ
గను ఖజుమాడదే ఇన్నారు వ్యయిసబేకు?
ఆదరింద దినదినశ్చే హొస ఒడమేగళు మాలతియ
మనిగే బరువుదు. ఆవళు పతియోందన్న నిరా
కరిసువళు; కొసేగే ఏరేతన సటువాగి ధరిసు
వళు. ఈ ఒడమాయియెన్న కండు, ఆవళిగే
ప్రేమశ్చింతధికవాగి కరుణేయంటాగిదే. ఆవళూ
మేల్లనే ఆవనన్న ప్రేతిసదే ఇరదాదళు. ఆదరే
మనస్సినింద ప్రపుల్లన నేనపు ఆళిదుహోగలిల్ల.
అవన నేనపాదరే, ఏరేతనన్న ప్రేతిసుపుదు తన్న
నడతేగే విహితమే ఎంబ సంతయవుంటాగువుదు.
కొనిగే, వేత్యేయాదనళు తన్న ఆస్తుదాతనిగే, ఆద
రల్లి ఏరేతనెంధ ఉద్ఘారిగే కృతజ్ఞతేయన్న
తమోరబేడమే? అవను ఇవళన్న భూంతనెంత
ప్రేతిసుత్తిరలు ఇవళు కేవల వ్యాపారిదృష్టి

ಯಿಂದ ವತ್ತಿಸುತ್ತಿರಬೇಕೇ? ಇದುವರೆಗೆ ತನ್ನ ವಿಟಿಗೆ ತೋರಿದಂತೆ ಕೃತಕ ಪ್ರೇಮವನ್ನು ತೋರಿಸಬೇಕೇ? ಅದು ಅವಳ ಸಹಜ ನಡೆತೆಗೆ ಸರಿಕಾಣ ವಾಯಿತು. ಅವಳವನನ್ನು ನಿಜವಾಗಿಯೂ ತನ್ನವನ ನಾಗ್ರಿ ತಿಳಿಯತ್ತೊಡಗಿದಳು.

ವೀರೇಶನು ಬಂದರೆ ಎಷ್ಟು ಬಗೆಗಳಿಂದ ಆವನನ್ನು ಪಚರಿಸುವುದು ಶಕ್ತಿವೋ ಅಷ್ಟೋಂದು ಬಗೆಗಳನ್ನು ಆನುಸರಿಸುವಳು. ಅವನಿಗೆ ಅಲ್ಲಿಗೆ ಬಂದರೆ ಮರಳುವ ಇಚ್ಛೆಯೇ ಇರುವುದಿಲ್ಲ. ಅವಳೇ 'ಒಂಭತ್ತು ಘಂಟೆಯಾಯಿತು; ಮನೆಗೆ ಹೋಗಿರಿ. ತಂದೆತಾಯಿಗಳು ಬೈದಾರು'—ಎನ್ನುವಳು. «ಅವರೇನೂ ಮಾಡಲಿ» ಎಂದಿನನ ಉತ್ತರ. ಆಗವಳಿಗೆ ವ್ಯಾಘರಾಗುವದು. ತನ್ನ ದೇಸೆಯಿಂದ ಆ ಮುದುಕರ ಮನಸ್ಸು ಸೋಯುವುದಾಗಲಿ, ಆವರ ಮನಸ್ಸನ್ನು ಉದ್ಧರಿಸುತ್ತಿರುತ್ತಿರುವುದಾಗಲೇ ಅವಳಿಗೆ ಸರಿಯೇನಿಸದು. ಅವಳು ನಾನಾ ಬಗೆಯಿಂದ ವೀರೇಶನಿಗೆ ಹೇಳಿಸೋಡುವಳು. ಕೊನೆಗೆ ಆವನು ಹಟಮಾರಿಯಾದರೆ ತಾನು ಸಿಟ್ಪ್ಯಾದವಳಂತೆ ಸಟಿಸುವಳು. ಆದು ತಕ್ಕ ಕೆಲಸವನ್ನು ಮಾಡಿಸುವುದು.

ಇದೇ ರೀತಿಯಲ್ಲಿ ಖದಾರು ತಿಂಗಳುಗಳು ಕಳೆದುವು. ಒಂದುದುದಿನ ಸಂಜೆ ವೀರೇಶನು ಮಾಲಿತಿಯಲ್ಲಿಗೆ ಬಂದವನು ತಾಸು ಗಂ ಬಾರಿಸಿದರೂ ಕೊಂಡಿಗಳಾರನು. ಮಾಲತೀಯು ಬೈದು ನೋಡಿ

ಯಾಯಿತು. “ನಿನು ಹೀಗೇಕೆ ಮಾಡುವೆ” ಎಂದು ಕೇಳಿದಳು.

“ನಾನಿಂದು ಹೋಗುವುದಿಲ್ಲ. ಮನೆಯಲ್ಲಿ ಹಾಗೆ ಯೇ ಹೇಳಬಂದಿರುವೆ.”

“ಹಾಗೆಯೇ ಅಂದರೆ—?”

“ಗೆಳೆಯರ ಮನಗೆ ಹೋಗುವೆಸೆಂದೂ ರಾತ್ರಿ ಬರುವುದಿಲ್ಲೆಂದೂ . . .”

“ನಾಳೆ ಹೇಗೆ ಹೇಳುವುದೇ ಜವ್ಯಾಸವಾದರೆ . . .”

“ಆಗಲಿ—”

“ಅಂದರೆ ನಿಮ್ಮ ತಂದೆತಾಯಿಗಳನ್ನು ದುಃಖಕ್ಕೇ ಡುಮಾಡಿದ ಪಾಪಕ್ಕೆ ನಾನು ಭಾಗಿಯಾಗಬೇಕೇ ಇದೊಂದೇ ದಿನವಾದರೆ ನಿಮ್ಮ ಮಾತನ್ನು ಕೇಳುವೆ. ಅಲ್ಲಿದೆ ಸಿಕ್ಕುವೂ ಹೀಗಾಗುವುದಾದರೆ ನಾನು ಈ ಸ್ಥಳ ವನ್ನು ಬಿಡಲೇ ಬೇಕಾಗುವುದು.”

ಎರೇಶನು ಮೌನ ತಾಳಿದನು ಬಲು ಹೊತ್ತಿನ ತನಕ ಹಾಗೆಯೇ ಇದ್ದು ಕೊನೆಗೆ:—

“ಇಲ್ಲ, ಮಾಲತಿ ಇದೊಂದುದಿನ ಮಾತ್ರ ಹಾಗಿರುವೆ. ನಿನ್ನೊಡನೆ ಮಹತ್ವದ ವಿಚಾರವೊಂದನ್ನು ತರ್ಕಿಸಲಿರುವುದರಿಂದ ಈ ೧೯೫ ನಿಧಾರಿಸಮಾಡಿನಾನು ಬಂದೆ. ಅದನ್ನು ಹೇಳಿದೆ ಹೋಗಬೇಕೆನ್ನು ವಿಯಾದರೆ ಹೋಗುವೆ.”

“ಇಲ್ಲ, ನಾನೇನಪ್ಪು ನಿರ್ದಯಿಯಲ್ಲ. ಎನದು, ಅಂಥ ವಿಚಾರ? ನನ್ನೊಡನೆ ತರ್ಕಿಸತಕ್ಕುದು.”

“ಸಿನಗೂ ನನಗೂ ಸಂಬಂಧಿಸಿದ ಒಂದು ವಿಷಯ. ನೀನು ಕೇಳಿ ಸಿಟ್ಟಾಗುವುದಿಲ್ಲವಾದರೆ ಎಲ್ಲವನ್ನೂ ಒಂದೊಂದಾಗಿ ಹೇಳುವೆ. ಈ ವಿಷಯದಲ್ಲಿ ನನಗೆ ಏನುವಾಡುವುದೆಂದೇ ತೋರುವುದಿಲ್ಲ.”

“ಯಾವ ವಿಷಯದಲ್ಲಿ? ನನಗೇನೂ ಬೇಸರವಿಲ್ಲ. ನನ್ನ ಮನಸ್ಸಿಗೆ ತೋರಿದ ಸಲಹೆಯನ್ನು ನಾನೂ ಕೊಡುವೆನು. ಆದರೆ ನನ್ನ ನಾತಿಗೊಂದು ಬೆಲೆ ಬರಬೇಕು. ಮೊದಲನೆಯದಾಗಿ, ನನ್ನನ್ನು ಯಾವ ವಿಷಯದಲ್ಲಿ ಕೇಳುವ ಅಗತ್ಯವೂ ಇಲ್ಲ; ಒಮ್ಮೆ ಕೇಳಿದ ಬಳಿಕ ಆದು ಕೇಳಿ ಕೇಳಿದಂತಾಗಬಾರದು.”

“ಇಲ್ಲ, ನಿನ್ನ ಅಭಿಮತದಂತೆ ವರ್ತಿಸುವುದೇ ನನ್ನ ಇಷ್ಟ.”

“ಸಂ ವಿಷಯವೇನೆಂದು ತಿಳಿಸಿರಿ . . .”

“ಮಾಲತಿ, ನೀನು ನನೆಷ್ಟಿಡನ್ ಸದಾ ತಂದೆತಾಯಿಗಳ ಮನಸ್ಸನ್ನು ನೋಯಿಸಬಾರದು ಎನ್ನುತ್ತಿರುವೆ . . .”

“ಅಹು? ಆದು ತಪ್ಪೇ.”

“ನನ್ನ ಮಾತುಗಳನ್ನು ಪೂರ್ಣವಾಗಿ ಕೇಳು. ನಾನಿಂದು ಅವರನ್ನು ವಿಾರುವ ಪ್ರಸಂಗ ಬಂದಿದೆ. ನನಗವರು ಮದುವೆಮಾಡಿಕೊಳ್ಳೆಂದು ಬಲವಂತ ಮಾಡುತ್ತಿರುವರು. ನನಗದು ಇಷ್ಟವಿಲ್ಲದಾಗಿದೆ. ಹುಡುಗಿಯ ಮನೆಯಿಂದ ತುಂಬಾ ಸಂಪತ್ತು ಸಿಗುವುದೂ

ఉంటు. హుడుగించు కడేయవరాదరూ బహళ వాగి బలునంత మాడుత్తిరువరు.”

“హుడుగియు చెన్నాగిరువళే?”

“సామాన్య రూపిదే; ఓదు బరహ బల్లవళు. వయుస్ను గణ.”

“హాగాదరే—మాడికొళ్ళబారదేశే?”

“ఆదరల్లి ఎరడు విచారగళినే. మూడలనే యదు నస్స ప్రేమవు నిస్సల్లి నేలసిరలు బేరేయవ ఇన్న నాను ప్రీతిసలు సాధ్యవాగచు. ఎరడనేయు దాగి నాళి నినగూ ఆదరింద బేసరవాగబహుదు.”

“నాను స్వాధీయల్ల. ముఖ్యవాగి నీను యార నిష్టరక్షా గురియాగదే జీవన నడేయిన బేకెంచుదే నన్న మనస్సు.”

“నన్న మోదలిన ప్రత్యేగుత్తర?”

“ఆదక్కేను లత్తరవు బేచు? నినగేనూరారు గేళియరిల్లవే? ఆవరల్లరన్న సీను ప్రీతిసువు దిల్లవే? ప్రీతిసబేకెందు నినగే మనస్సిద్దరే ఎష్టు జనరన్న ప్రీతిసబహుదు. ఆష్టే ఆల్ల— నన్న విచారవు నిస్స రుఱియంగే తిళిదిల్ల. సీను వివాహితనాగదే హోదరే ఆవరిగాదరూ సంకయ బందే బరువుదు. హాగే బందరే ఆవరు వ్యస నక్క గురియాగువరు. ఒమ్మె నన్నింద నినగే నిస్స వివాహిత పత్తియన్న ప్రీతిసువుదు ఆసాధ్య

ವೆಂದು ತೋರಿದರೆ, ಆಗ ನಾನೇ ಸಿನ್ನ ಹಾಡಿ
ಯೀಂದ”

“ಮಾಲತಿ, ಸಾಕು. ನನಗಳ ಉಪದೇಶವು ಬೇಕಿ
ಲ್ಲ. ಅಷ್ಟಿದ್ದರೆ ಸಿನ್ನಾಡನೆ ಈ ವಿಚಾರವನ್ನು ಪ್ರಸಾತ
ಪಿಸುವ ಆವಶ್ಯಕತೆಯೂ ಇರುತ್ತಿದ್ದಿಲ್ಲ.”

ಸರಿ. ಮಾಲತಿಯು ಅಂದು ತನ್ನ ಪ್ರೀಯಕಮನನ್ನು
ವಿವಾಹಕ್ಕಾಗಿ ಒಪ್ಪಿಸಿದಳು.

* * * * *

ಸಾಹಿತ್ಯದ ಗಲಭೆಯಲ್ಲಿ ಕಲವು ದಿವಸಗಳ ತನಕ
ವೀರೇಶನಗೆ ಮಾಲತಿಯ ಬಳಿಗೆ ಬರುವುದಕ್ಕಾಗಿ ಆಗ
ಲಿಲ್ಲ. ಆವಳಾದರೂ ಅದಕ್ಕಾಗಿ ಬೇಸರ ಪಡಲಿಲ್ಲ.
ಒಂದು ದಿನ ರಾತ್ರೆ ತಿರುಗಿ ಒಂದನು. “ಮಾಲತಿ,
ವಿವಾಹವು ಬರುವ ಬುಧವಾರದ ದಿನವೆಂದು ನಿಶ್ಚಯ
ವಾಗಿದೆ” ಎಂದನು.

ಮಾಲತಿಗೆ ಅತಿ ಆನಂದವಾಯಿತು; ತಾನೂ
ಆ ವಿವಾಹವನ್ನು ಕಾಣಬೇಕು. ತನ್ನ ಧನಿಯು
ವಿವಾಹೋತ್ಸವದಲ್ಲಿ ಭಾಗಿಯಾಗಬೇಕೆಂದು ಆವಳ
ಅಂತರಂಗದ ಆಸೆ. ಆದರೆ ಅದು ಅನುಭವಕ್ಕೂ ಬರ
ಬೇಕಾದರೆ ವೀರೇಶನ ರಹಸ್ಯವು ಬಯಲಾಗಿಯೇ
ಆಗುವುದು. ಆದುದರಿಂದವಳು ಆವಿಚಾರದಲ್ಲಿಂದೂ
ಮಾತನಾಡಿದೆ ಸುಮೃನಾದಳು. ವೀರೇಶನಿಗಾದರೂ
ಅವಳು ಬರಬೇಕೆಂದಿತ್ತು. ಆದರೆ ಒಯ್ಯಾವ ಧೈರ್ಯ-
ವುಂಟಾಗಲಿಲ್ಲ. ಇನ್ನೊಂದು ದಿನ ಆವನು ಬಂದಾಗ-

“ಮಾಲತಿ ನನಗಾಗಿ ಒಂದು ಕೆಲಸವನ್ನು ಮಾಡುವೆಯಾ” ಎಂದು ಕೇಳಿದನು.

“ನಿನಗಾಗಿ ಸರಿಯೆಂದು ಕಂಡುದಾವುದನ್ನೂ ಮಾಡುವೆ” — ಎಂದಳು.

“ನನ್ನ ತಂಡತಾಯಿಗಳಿಗೆ ಮಧುವೆಯನ್ನು ವೈಭವದಿಂದ ನಡೆಯಿಸಬೇಕೆಂದು ಇಷ್ಟ. ಎನ್ನು ವ್ಯಯಿಸಿದರೂ ತೃಪ್ತಿಯಾಗದಂತೆ. ಅದೆಲ್ಲಾ ಏಕೆಂದು ಕೇಳಿದರೆ, ತರುಗಿ ಈ ಜನ್ಮದಲ್ಲಿ ನಾವೇನು ಮಧುವೆಯನ್ನು ಮಾಡಿಸಲಿಕ್ಕೆದೆಯೋ, ಎನ್ನುವರು. ಮಧುವೆಗಾಗಿ ತಂಜಾವೂರಿನ ಗಾಯಕಿಯರು ಬರಬೇಕಂತೆ. ನತ್ರಕಿಯರು ಬೇರೆ ಬರಬೇಕಂತೆ. ಸಾಲದುದಕ್ಕೆ ಇಷ್ಟೆಲ್ಲ ವ್ಯವಸ್ಥೆಯನ್ನು ಮನೆಯು ಚಿಕ್ಕ ಯಜಮಾನನಾದ ನಾನೇ ಮಾಡಿಸಬೇಕಂತೆ . . .”

“ಸರಿಯೋ. ಆದಕ್ಕೇನು? ಎಲ್ಲಾ ವ್ಯವಸ್ಥೆಯನ್ನು ಮಾಡಿಸುವುದು.”

“ಸಿಡ. ಮಾಡಿಸಬೇಕು. ಆದರೆ ಈ ನೆವಡಿಂದ ನಾನು ಸಿನ್ನನ್ನು ಒಯ್ಯಲು ಬಾರದೇನು?”

“ಆದರೆ? ನನ್ನಿಂದ ನಿನ್ನ ಪೋರೆಗೆ ಮಂಗಳಾರಂಯಾಗಲೆಂದೇ?”

“ಅಲ್ಲ; ನತ್ರಸವನ್ನು ನೀನೂ ಬಲ್ಲಿ. ಬೇರೆ ನತ್ರಕಿಯರು ಸಿಗಲಿಲ್ಲ. ನೀನೇ ಸರಿಯನ್ನುವುದು. ಮುಖ್ಯವಾಗಿ ಮಾಲತಿ, ನಿನ್ನನ್ನು ನನ್ನ ವಿವಾಹಕ್ಕೆ ಒಂಟಬೇಕೆಂದು ನನ್ನ ಇಷ್ಟ. ಆದಕ್ಕಿಂಗ ಯುಕ್ತ

ನೆವವೂ ಸಿಕ್ಕಿದೆ. ನೋಡು, ನಿನ್ನ ಹೇಳಿಕೆಯಿಂದ ನಾನು ವಿವಾಹಕ್ಕೆ ಒಡಂಬಟ್ಟುದು; ಹಿಗಿರಲು ಆಶುಭರಣಕ್ಕೆ ನೀನೇ ಇಲ್ಲದೆಹೋದರೆ . .”

ಮಾಲತಿಯ ಆಸೆಯು ಫಲಿಸುವ ಗಳಿಗೆಯದು. ಆದರೆ ನರ್ತನವನ್ನು ಕಲಿತ ಅವಳಿಗೆ ಮಂಗಳೂರಿನಲ್ಲಿ ಒಂದೇಒಂದು ದಿನ ಕುಣಿಯುವ ಪ್ರಸಂಗ ಬಂದಿದ್ದಿರಲಿಲ್ಲ. ಬಂದ ಈ ಪ್ರಸಂಗವನ್ನು ಬೆಂಗಳೂರಿನಲ್ಲಿ ಉಪಯೋಗಿಸಿಕೊಳ್ಳುವುದು ಎಷ್ಟು ಹಿತವೆಂದು ಅವಳಿಗೆ ಸೂಚಿಸಲಿಲ್ಲ. ತಾನು ಕುಲಶೀಲರ ಮನೆಯನ್ನು ಸೇರುವುದು ಅಮಂಗಳಕರವೆಂದು ಅವಳಿಗೆ ಚೆನ್ನಾಗಿ ತಿಳಿದಿತ್ತು. ಹೆಸರಿಗೇನೋ ತಾವು ನಿತ್ಯ ಸುಮಂಗಲೆಯರು. ತಮ್ಮ ಬಾಳ್ಳೆಯು ಮಾತ್ರ ಅಮಂಗಳಕಾರಿಯಾದುದು. ಶುಭರಣಗಳಲ್ಲಿ ತಮ್ಮಂಥವರು ಹೋದುದರಿಂದ ಹೋಟೆಲಿನಲ್ಲಿ ವಿರೇಶನು ತನಗೆ ಬಲಿಯಾದಂತೆ ಕೆಲವೊಂದು ಮಂದಿ ತರುಣರಾದರೂ ಆನುರಾಗಭಾರಂತಿಗೀಡಾಗದಿರರು ಎಂದು ಅವಳಿಗೆ ಹೋಳಿಯಿತು. ವೇಶ್ಯೆಯರು ಅಂಥ ಅಮಂತ್ರಣಗಳನ್ನು ಸ್ವೀಕರಿಸುವುದಾದರೂ ಆದಕ್ಕೆ ಎಂದವಳಿಗೆ ತಿಳಿಯದಿರಲಿಲ್ಲ. ಹಿಂದಿನ ಬರಗಾಲದ ಸ್ಥಿರಲ್ಲಿ ಅವಳು ಇಂಥದೇನೋಂದು ಅಮಂತ್ರಣವು ಬಂದಿದ್ದರೂ ನಿರಾಕರಿಸುತ್ತಿದ್ದಿರಲಿಲ್ಲ. ಈಗ ಮಾತ್ರ ಸ್ವೀಕರಿಸಲು ಅಂಜಿಕೆಯಾಯಿತು. ಇತ್ತು ಆಸೆಯಂತು ಇದ್ದೇ ಇದೆ. ಮುಖ್ಯವಾಗಿ ವಿರೇಶನ ಮದುವೆಯನ್ನು ನೋಡಬೇಕೆಂಬ ಆಸೆ.

ಬಲು ಹೊತ್ತಿನ ತನಕ ಮಾಲತಿಯು ವರ್ಣಿಸಿ
ವಾಗಿದ್ದುದನ್ನು ಕಂಡು ವೀರೇಶನಿಗೆ ಸಂಶಯವಾ-
ಯಿತು. ಅವಳಿಗ ತಾನು ಕೊಟ್ಟ ಹಿತೋಪದೇಶ-
ಕ್ಷೇತ್ರ ವ್ಯಧಿಪಡುವಳಿಂದವನು ತಳಿದನು. ಅದರಿಂದ—

“ಮಾಲತಿ, ನಿನ್ನ ಮನವು ಪಲ್ಲಿಟವಾಯಿತೇ?”
ಎಂದು ಕೇಳಿದನು.

“ಎತಕ್ಕೇ? ಯಾವ ವಿಷಯದಲ್ಲಿ”

“ನನ್ನ ವಿವಾಹದ ವಿಷಯದಲ್ಲಿ . . ಈಗ ನಿನಗೆ
ನೀನು ಕೊಟ್ಟ ಉಪದೇಶವು ತಪ್ಪೆಂದು ತೋರುತ್ತಿರ-
ಬೇಕು. ನಾನೂ ಹಾಗೆ ಎಣಿಸಿದ್ದೆ. ನನಗಾದರೂ
ವಿವಾಹವು ಮನಸ್ಸಿಗೆ ಬರುತ್ತಿರಲಿಲ್ಲ.”

“ಸಾಕು, ನಾನಷ್ಟು ಮಾತ್ರೇಯಲ್ಲ. ಏನೂ
ಯೋಚನೆಮಾಡಿದೆ ನಿನಗೆ ನಾನಾ ಉಪದೇಶವನ್ನು
ಮಾಡಲಿಲ್ಲ.”

“ಹಾಗಾದರೆ ಈ ವರ್ಣನವೇತಕ್ಕೇ?”

“ನಾನು ನಿನ್ನ ವಿವಾಹವನ್ನು ಕಾಣಲಿಷ್ಟುಪಡುವೆ-
ನಾದರೂ ನತ್ಯಕಿಯಾಗಿ ಬರುವುದು ಒಳಿತಲ್ಲವೆಂದು
ತೋರಿದುದರಿಂದ”

“ನೀನಲ್ಲಿದಿದ್ದರೆ ಆನ್ಯ ನತ್ಯಕಿಯರನ್ನಾದರೂ ಕರೆ
ಯಿಸಲೇ ಬೇಕವೇ? ನೀನೇ ಬಂದರೆ ಮನಸ್ಸಿಗೆ
ಸ್ವಲ್ಪ ಸೋಗಿಸಿತ್ತು.”

ತುಂಬಾ ವಿಚಾರಮಾಡಿ ಕೊನೆಯ ಗಳಿಗೆಯಲ್ಲಿ,
ವೀರೇಶನಿಗೆ “ಆಯಿತು” ಎಂದಳು.

८७. హెజ్జె తప్పితు; ప్రెజ్జె తప్పితు.

ఏరేశన మదువేగే రాము బారదిరుత్తానే యే? ఎందిసింద బెంగళాలిగే బరలు సమయవన్ను యార్యసికొండిద్దవను ఈ ముహూర్తాదల్లి ఎల్లి హోఎగువనుటే? బాదను. ఒందు ఏరేశనిగే భేషణూడ నురుచినపే తిరుగి ఆందను— “పక్క కళ్ళామో సీను!” ఎందు. ఏరేశనిగే ఒళ్ల గొందు ఒగేయ భీతియాదరూ హోరేంచు మేలి నగువన్ను తొఱసికొండను. గెళీతనద సలిగే. యుంద “రాము, సుమ్మనే దుఱ్ఱనంతే ఇతరర ముందే హాగెల్లా దరటబేడ” ఎందను. రాము ఏరేశరు ఒడఱ సమయదింద సహపారిగళు. శాలె బట్టమేలూ ఆవర ఆంతఃకరణగళు డారాగ లిల్ల. రాముపే ఒమ్మె ఏరేశనంతే ఆజరిసిద రూ ఏరేశను బాయి బిడుత్తద్దిల్లవేందమేలే రామువు కృతఫ్ఫనాగువనే? ఒందు దిన ఆవ నన్న మాలతియల్లిగే ఒయ్యాను. మాలతిగే వ్యు సూరు హోటేలిన సేనపాయితు. హత్తు రూ పాయియ నోటస్సుసేద ఈ ఒడమురనన్న కండు ఆవళు నక్కళు. కొనెగండళు—“ఏరేశన జక్క యల్లి ఒందుదరింద హాడువే” ఎందు. స్ఫోర్మ హోత్తిన తనక హాదిద బళిక ఏరేశను మసయ.

ಕಡೆಗೆ ಹೊರಟನು. ಬಾರದ ಕಾಲುಗಳನ್ನೇತ್ತಿಕೊಂಡು ರಾಮುವೂ ಅವನನ್ನನುಸರಿಸಿದನು.

ಒಂತಿಗೆ ಮದುವೆಯ ದಿನ. ಶಂಕರಪುರದಲ್ಲಿ ಒಂದು ಭಾರಿ ಮನೆಯಲ್ಲಿ ಹುಡುಗಿಯ ಮನೆಯವರು ಒಂದಿಳಿದಿದ್ದರು. ಆವರು ತೀವ್ರಗ್ಗೆಯಲ್ಲಿ ಒಬ್ಬಭಾರೀ ಸಾಹುಕಾರರು. ಆದರೆ ಬೆಂಗಳೂರಿನಂಥ ನಗರದಲ್ಲಿ ವೀರೇಶನಂಥ ಶ್ರೀಮಂತ ಅಳಿಯನನ್ನು ಸಂಭಾವಿಸಲು ಹುಡುಗಿಯನ್ನು ಬೆಂಗಳೂರಿನ ಶಂಕರಪುರಕ್ಕೆ ಒಯ್ದಿದ್ದರು. ಮನೆ ತುಂಬ ಜನ, ಮನೆ ಸುತ್ತು ಚಪ್ಪರ, ಮನೆಯೆಲ್ಲ ಗಡಿಬಿಡಿ! ಸಂಜಿಗೆ ಸರಿಯಾಗಿ ವರನ ಮನೆಯವರು ದಿಬ್ಬಣವನ್ನೇತ್ತಿಕೊಂಡು ಬರುವವರಿದ್ದರು. ಇಡಿ ಬೆಂಗಳೂರಿನ ವೋಟಾರುಕಾರುಗಳೇ ಆ ಬೀದಿಯಲ್ಲಿ ಸಂಚರಿಸತ್ತೂಡಿದ್ದವು. ಸಂಜಿ ಈಗೆ ಮದುವೆಯಾದರೆ ಉರಿಂದಲೇ ಬರುವವರ ಗದ್ದಲ ತೊಡಗಿದೆ. ವೋಟಾರುಗಳ ಸಂತೆಯಲ್ಲಿ ಒಡಜನರ ಕ್ರೈಕಾಲುಗಳ ಚಲನೆಗೆ ಎಡೆ ಸಿಗುವುದು ಕಷ್ಟವಿತ್ತು.

ವರನ ಮನೆಯ ದಿಬ್ಬಣವೆಂದರೆ ಹಿಂದಿನ ಕಾಲದ ಆರಸರು ಯುದ್ಧಕ್ಕೆ ವೋದಂತೆ. ಕುದುರೆಗಳ ಬದಲು ವೋಟಾರುಗಳು. ಇನ್ನು ಏಕ್ಕೆ ಮಂದಿ, ಮಾರ್ಫಲ, ಕಹಳಿ, ದುಂದುಭಿ, ವಾದ್ಯ— ಇವುಗಳಿಗೆ ಬರಗಾಲ ವಿಲ್ಲ. ಒಂದೇ ಸಮಯದಲ್ಲಿ ‘ಬೇಂಡು’ ಬೀರುತ್ತಿದೆ, ವಾದ್ಯವಾಗುತ್ತಿದೆ, ಕೊಳಲು ಧ್ವನಿಗೊಡುತ್ತಿದೆ. ಸಂಜೀವು ಇಳಿ ಬಿಸಿಲಿನಲ್ಲಿ ಜರತಾರಿ ಸೀರೆ, ಘೋತ್ತಗಳ

ಧ್ವಳಧ್ವಲಿಸುವಿಕೆಯು) ಅಷ್ಟಿಷ್ಟಿಲ್ಲ. ವಿವೊನದಿಂದ ನೋಡುವುದಾದರೆ, ಬೆಳ್ತುಕ್ಕಿಗಳ ಭಾರಿ ಸಂತೆ ನೇರೆಯುವಂತೆ ನೇರದವರ ಮುಂದಾಸಿನ ಸಮೂಹವು ಕಾಣಿಸುತ್ತಿತ್ತು. ಇನ್ನು ಅಲ್ಲಲ್ಲಿ ‘ಗ್ರಾಮ’ ದೀಪಗಳು. ಸಂಜೀ ಆಗುವ ವೋದಲು ಅವುಗಳ ಉಪಯೋಗವಿಲ್ಲವಾದರೂ, ವ್ಯವಸ್ಥೆಯು ನಡೆದಿದೆ. ವರನ ಸೇಸೆಯು ವಧುವಿನ ಮನೆಯ ಮುಂದೆ ಬಂದು ಸಿಲ್ಲಲು, ಒಪ್ಪಾದಕ್ಕೆಂಬಂತೆ ವಧುವಿನ ಮನೆಯನರು ಯೋರಕ್ಕೆ ಬಂದರು ಆರತಿ, ಹಂತ್ರಾ, ವಾರ್ದ್ಯ— ಎನ್ನೇನು ಜೀಕೊ ಅವಸ್ಥೆಲ್ಲ ಹಿಡಿದು ಕೊಂಡು ನಂಟರಿಗೆ ಸನ್ಯಾಸ ವಾಡಿದರು. ವಿಜಯಿ ಸೇಸೆಯು ವಧುವಿನ ಕಡೆಯನರ ದುರ್ಗ-ವನ್ನು ಪ್ರವೇಶಿಸಿದಂತೆ ಪ್ರವೇಶಿಸಿತು. ನಂರಾರು ಮಂದಿಮುದುಪೆಯ ಮಂಟಪದಲ್ಲಿ ನುಸುಳಿದರು. ನನ್ನು ಮುಂದಾಸಿನ ರಾಮುವೂ ಬಂದು ಕಡೆಯಿಂದ ಪ್ರವೇಶಿಸಿದನು ಬಂದವರನ್ನು ಅಲ್ಲಿ ಇರಿಸಲು ಸ್ಥಳವೇ ಸಾಲದಾಯಿತು. ಅಂತು ಅವ್ಯವಸ್ಥೆಯನ್ನೆಲ್ಲಾ ಸಂಗೊಳಿಸಿ ಬಂದವರ ಸಭೆ ಸೇರಲು ಒಂದು ತಾಸು ಹಿಡಿಯಿತು. ಬಂದವರಿಗೆಲ್ಲಾ ಬೆವರಿನ ಸ್ವಾನವಾಯಿತು. ವಿದ್ಯುತ್ ಬೀಸಣಿಗೆಗಳು ತಿರುಗಿದುವು, ವನ್ನೀರುಗಳು ಚಿವುಕಿದುವು, ಸೋಡಾಲೆಮನುಗಳು ರಂ ರಂ ಆದುವು. ಆದರೂ ಸೆಕೆಯು ಸೆಕೆಯೇ, ದಾಹವು ದಾಹವೇ. ಬಂದವರ ಮನವು ವಧೂವರರ ಕಡೆಗೆ ಹೋಗುವುದರ ಬದಲು ‘ಎಷ್ಟು ಜೊತ್ತಿಗೆ ನನ್ನು ಬಿಡುಗಡೆ’ ಎಂಬ

చెంతనేగే హరియితు. ఆదరే దొడ్డవర మనేగే వుదుపేగే బందవరు హొరడలు బరువు దేను?

ఆష్టక్కే తంజావూరిన బురుడేగళీరడు బాయి తేరేదువు. “కేసరిసింధ కేమలవు మట్టువుదేంబు దక్కే ఆవరే సాక్షీ”యీందు రాముపన షీచే. హాడలు కుళిత దాఢుగాత్మింయరు తంజావూరి నవరంతే. ఆనేయంత సూక్ష్మవాద శరీర, ఆదరంత స్వచ్ఛవాద బణ్ణ. ఆదరే కంఠవు తీర కిరు దాగిత్తు. కోఁగిల్చుంత మధురవాగిత్తు. జనరేల్లరా కణ్ణేదురిగే బాయిన్న తేరేయుత్తిరువ అష్టరన్న కాణుత్తిరువరాదరా, స్వరవు ఆ రాజ్యాదింద హొరడుత్తిరువుదేందు నంబలు ఆవరిగే ఆసాధ్యవాయితు. ఆవరేల్ల ఎల్లెల్లియో సోఁడువరు. కేలవు బారి ‘రేడి’యో ఇరిసిరువరే ఎందు ముడుకు. వరు, కేలవు బారి హొరగిసింద యారాదరా హాడువరే ఎందు యోఁచిసువరు. కోనేగే ఒళియల్లిన తాళమేళగళన్న కండు ఎదురిగే కుళిత ఎరడు ఖిమవళ్ళరిఁరగళ గభ్యాదింద ఆదు హొరహొన్నితందు ఆవరు నంబబేశాయితు. రామువంతు తీర రసికనంత కత్తన్న తిరువతొడగిదను. ఆవన ముండాసు ఒళియల్ల కుళితవర ముండాసుగళిగే హొడేదు, హలవు బారి ‘జకుమా’యితు..

శోనేగే జరికేయన్న బిడిసిద హావినంతే శోరళ
పులే ఉరుళిబిత్తు

జనరిగే ఈగ సంగీతదిందలూ బేసరవా
యితు. రామువందను—ఒరే దాడన్న తెగేదు
శోండు వూడలేను? కుణీతవిద్దిద్దురే—ఎందు.
వాక్యవు పూజ్ఞ ముగియుల్లు, ఒంతే ఒంతు,
కుణీతద నవిలు. నవిలినంతే దసురు నీలి
బణద ఉడుగే!

“వాహవ్యా” ఎందు ఆనుదదింద కరతాడన
వూడిదను. ఉళివచరూ జెవ్వాళి హొడేదరు.
నత్కిగే ఎదే సముగితు. ఏకే ఇంధ శబ్దసము
ద్రవు ఉరుళితెందు ఆవళిగే తలింయల్లు. సం,
ఆవళు ఈగ తన్న హజ్జియన్న తూడగిదళు. కం
తవు ఒందు ఖిందుస్త్రాని హాడన్న హాడితు; ముఖ
దింద ఏసేల్లు దానభావగళు హొరటువు. జనరిగే
సేకయు మరపేయే ఆయితు. నూరారు బాయిగ
ళంద ‘బేష్ట’ ‘బేష్ట’ ‘వహవ్యా’ ‘వహవ్యా’ ఎంబ
నినాదగళు హొరటువు. రామువు తేర ఉత్సు
పితనాగి తాళక్కే సరింహాగి, సిళ్ళు వూడతోడగి
దను. నేరేద తరుణరు నురుధ్వనిగెపట్టరు. హో!
సిళ్ళిన శోలాహల. నత్కియు ఈ జనరిగే యుచ్ఛ
సిదిదిదేయేందు తిళిదళు. ఆవళిగే బేసరవా
యితు. మేల్లనే కుణీతనన్న సెల్లిసిదళు. రాము

ವಿಗೆ ಅದು ಸರಿಯೇಸಿಸಲ್ಪಿಲ್ಲ. ಅದು ಮಾಲತೀಯೇ ಅದುದರಿಂದ ಅವಳ ಬಳಿಗೆ ಹೋಗಿ—“ಭೇಣ, ನಿಲ್ಲಿಸಬಾರದು.” ಎಂದನು. ಬೇರೆ ಸ್ಥಳವಾಗಿದ್ದರೆ ಅವನ ಹೋಗಿಯು ಮೇಲೆ ಮಾಲತಿಯು ಮಾಸಿ ಬಳಿಯುತ್ತಿದ್ದಳು. ಸಭೆಯಲ್ಲಿ ಆವಳು ಸುಮ್ಮುಸಿರಬೇಕಾಯಿತು. ಆವಳು ಮೌನವಾದುದನ್ನು ಕಾಡು ಒಬ್ಬಬಿಂಬಿ ಮುದುಕರು—“ಚೆನ್ನಾಗಿದೆ. ನಿಲ್ಲಿಸಬೇಡ” ಎಂದರು. ಆವಳೇನು ಮಾಡಬೇಕು? ಸಭಾಪರಮಾನ ಮಾಡಲು ಬರುವುದೇ? ಕುಣಿಯತೊಡಗಿದ್ದಳು. ಸೋತುಸುಣ್ಣಿ ವಾದರೂ ಕುಣಿಯುತ್ತಿರುವಳು. ತರುಗಿ ಅದೇ—‘ಬೇಷ’ ‘ವಜವ್ವಾ’ ಕರತಾಡನ ಸಿಳ್ಳುಗಳು.

ರಾಮುವಿನ ಕಿರಿಯಲ್ಲಿ ಒಬ್ಬ ತರುಣನು “ನಿನಗ ವಳ ಗುರುತಿದೆಯೇ” ಎಂದು ಉದಿದನು. ಹೆಮ್ಮೆಗೆ ಇವನು “ಅಹುದೇ”ಂದನು. ಮರುಕ್ಕಣದಲ್ಲಿ ಮೂರು ತೆಯು ಹೋಳಿದು—“ಗುರುತಿರಲು ಆವಳು ನನಗೇನಾಗಬೇಕು?”—ಎಂದನು. ಆ ತರುಣನು ಅಪ್ಪಕ್ಕೇ ಬಿಡಲಿಲ್ಲ. “ಗುರುತಿಲ್ಲದ ಅವಳ ಬಳಿಗೆ ಹೋದೆಯೇಕೆ?” ಎಂದನು. “ನೀನು ಸಿಳ್ಳು ಹೊಡಿದೆಯೇಕೆ?” ಎಂದು ರಾಮುವಿನ ಉತ್ತರ. ತರುಣನು ಹತಾಶನಾದನು. ಆವಳ ಗುರುತಿನವನ ಗುರುತನ್ನಾದರೂ ಮಾಡಿಕೊಳ್ಳುವ ಅವನ ಆಸೆಯು ನಿರಧರಿಸಬಾಯಿತು. ಇತ್ತು ಮಾಲತಿಗೆ ಕುಣಿಕುಣಿಯುತ್ತ ಮಂಟಪದ ಕಡೆಗೆ ನೋಡುವ ಕುತೂಹಲವಾಯಿತು. ಏರೇಶನನ್ನೂ

ఆవన పక్కియన్ను కాణున నేపదింద ఆవకాశన న్న కల్పిసి ఆవళు మంటపద కడిగే ముఖ తిరుగిసి, “ప్రియ వ్యోతోఏ” ఎందు హాడతొడగిదళు. ఆవళ దృష్టియు నేరాగి వీరేతన కడిగే హరియితు. వీరేతను, నత్కనవు తొడగిదందినింద ఇవ ఇస్కే నోడుత్తిద్దను. ఈగ ఆవళూ నోడలు ఆవసిగా నగు బందితు. బళియల్లి నాజుగెయిం దలోఏ, మేలే తొడిసిద చిన్న, ముడిసిద హాగళ భారదిందలోఏ, తల బగ్గిసికొండ ముదువణిగి త్తియు ఆవన ముఖవన్నే నోడుత్తిద్దళు. వీరేతన ఈ నగువన్న కండు— ముదువణిగిత్తియు స్పులు మేలక్కే తలెయన్నత్తిద్దళు. వరన దృష్టియు నత్కియ కడిగే హరియుత్తిదేందు తిలిదుకొండళు. ఆధ్య ముక్కులు తాసిన తనక ఇదే హాడు. మాలతియ కణ్ణుగళిగే— ముదువణిగి త్తియ ఎడ కప్పోలద మేలే ఒంచేరఁడు బారి హొళపు కాణిసితు. ఆవళదన్న కండు తన్న నత్క నవన్న నిల్లిసి, స్పులు కుండ సరిదు కుళితుకొండళు. ఆవళ ముందే హావు, పస్సిరు, శరబత్తు గళు బందువు. సుత్తిద్దవరు— ‘తగేదుకొళ్ళిరి’— ‘తగేదుకొళ్ళిరి’ ఎందుపజరిసిదరు. ఆదరూ మాలతియు ముట్టలిల్లి.

సరి, ఈ ఆవధియల్లి నమ్మ సంగీతద గుడ్డ

ಗಳು ತಿನುಗಿ ಬಾಯಿ ತರೆದುವು. ಅದರೆ ಪ್ರಥಮೆ ಬಾರಿ ದೊರೆತ ಸಂಭಾವನೆಯು ಈಗ ದೂರೆಯಲ್ಲಿ. ರಾಮುವಿಗೂ ಸಹ ಈಗ ಅವಳ ಸ್ವರದಲ್ಲಿ ಅಪಸ್ವರವು ಕೇಳಿಸಿತಂತೆ. ನೂಲತ್ತಿಯು ಮಂಟಪದ ಕಡೆಗೆ ದೃಷ್ಟಿ ಕುಣಿಯುತ್ತಿರುವಾಗ ಹೆಚ್ಚೆ ತಪ್ಪಿದ್ದು ಸಹ ಅವನಿಗೆ ತಿಳಿಯಲ್ಲ! ಪ್ರಾಯಶಃ ರಾಮುವಿನ ಕಿವಿಯ ಚುರುಕು ಹೆಚ್ಚೆಂದು ಕಾಣುವುದು ಸರಿ, ಹಾಡುಗಾತ್ಮಕಾರ ವಿಚಾರ! ಅವರ ಗಾನ ಕೇಳುವವರೇ ಇಲ್ಲದಾದರು ಎಲ್ಲರೂ ಸಂತೋಷಲ್ಲಿ ನೂತನಾಷುವಂತೆ ತಂತಮ್ಮೂ ಇಗೆ ನೂತನಾಷಲುವಕ್ಕಮಿಸಿದರು. ಹಾಡುಗಾತ್ಮಕಾರ ತ್ವಾಗರಾಜನ ಕೇತ್ತನೆಗಳಿಗೆ ಯಾರೂ ಕಿವಿಗೆಣಡಿದಾದರು. ಆಗ ಅವರೀವರಿಗೂ ಒಮ್ಮೆಗೇ ಸ್ವರಣಬಂದಂತಾಗಿ, ನೂಲತ್ತಿಯ ನತ್ವನವನ್ನು ನಾಚಿಸುವ ಯೋಚನೆಯಾಯಿತು. ಅವರೂ ಗೆಜ್ಜೆಕಟ್ಟಿದರು. ಕೇವಲ ಹಾಡಲು ಬಂದವರಾದರೂ, ಕುಣಿಯಲು ನಿಂತರು. ಗಂಡುಭೀರುಗಳಂತೆ ಹೆಚ್ಚೆ ಇಡತೊಡಗಿದರು. ಕೈಕಾಲುಗಳನ್ನು ವಿಧವಿಧವಾಗಿ ಮುರಿಯತೊಡಗಿದರು. ಕುಣಿತದ ವೇಗವು ಹೆಚ್ಚಾಯಿತು. ಮೃದಂಗವು ಹರಿಯುವುದಕಾವ್ಯಯಿತು; ಅವರ ಕಪ್ಪೋಳಿಗಳಿಂದ ಕೊಬ್ಬಕರಗಿ ನೀರಾಗಿ ಹರಿಯತೊಡಗಿತು. ರಂಗಭೂಮಿಯಿಂದ “ನೇಷಂದೋಽಪಾದಿಯಲ್ಲಿ” ಧೂಳುಹಾರತೊಡಗಿತೆಂದು ರಾಮುವು ಹೇಳತೊಡಗಿದನು. ಅವನಿಗೆ ಇವರನ್ನು ಓಡಿಸುವ ಒಲನಾದ ಮನವಾಗಿ

“ఇస్తి” ఎందు స్వరవన్న హోరడిసిదను. ఒందు “ఇస్తి”గె ఇన్నొకొందు “ఇస్తి” కూడితు. ఇన్నొకొంద శ్చే మంత్రాల్పులు సేరితు. కోనేగే “ఇస్తి”యీందు ఉద్దద ఒందే ధ్వనియాగిబిట్టితు. గజనతానవు నిల్లువ తనక “ఇస్తి” నిల్లలిల్ల. నవనతాకియరు లజ్జితరాగి ఔంద సరిదరు. జనర మోరేయన్నొకొంద మై కేవడరిద కణ్ణుగళింద సోడతోడగిదరు. ఒందోందు మోరేయల్లి నూరాలు నేరిగేగళు తుంబి ద్వ్యావు. తిరుగి అవరిగే హాడువ సాకసవూ ఆగ లిల్ల. కుణీయువ మనవూ ఆగలిల్ల. జనరు వూలతియల్లి “ఇన్నొకొందుబారి” ఎందు బేడతోడ గిదరు. వూలతిగే కుణీయువ మనవిల్లదిద్దరా, జనర ప్రత్యుసేయుంటువూడాడిద ఆహంకారవన్న ఆవళు మురియదాదలు. ఆదూ ప్రతిష్టాంచురు ఆవళ మేలిన ఆసూయేయింద కుణీదుదు; ఆవ రన్న జనరు తిరస్కరిసి తన్నన్న బేడిదుదు. ఇదు ఎంధవర మనవన్న తిరుగిసువునిల్లవే?

వూలతియు ఈ బారి “మయ్యార నతాన” పంచ హోస కుణీతవన్న తోడగిదలు. సభీయ ముందే హుణ్ణునవిలన్న ముచ్చిసలు హోరట గందు నవిలినంతే నలియతోడగిదలు. ఆవళ నతా నవన్న కండు ముప్పిన ముదుకరిగూ నడ కుణీయువ ఆసేయాలియితు. రామువంతు, ఆ గాన

రాక్షసియిరిగే కేళువంతే — “కుణీదరే నవిలు.. కుణీయబేకు. కాగెగేకే ఆ తంటే?” ఎందు. హేళిచిట్టును.

అష్టక్కే మాలతియు సభేయన్న బీళోళుడువ ముంజె తన్న కుణీతవన్న నాల్చునేయ గతిగే ముట్టు సి, ఒమ్మెగే నిల్లిసిముక్కాయమాడి సభేయన్న నము స్వరిసిదళు. కణ్ణే దురిగే ఓవ్ పరిచిత వ్యక్తి యు బిడ్డితు. ఆవనన్న కండు ఒమ్మెగే చేరి మూర్ఖీకొండళు. రామువు ఓడిబందను. ఎదురు కాణిసికొండ యువకను అల్లిగే ఒడిదను. ఏరే శనూ ఓడువుదరల్లిద్దను, ఆదరే పురోహితరు బిడలిల్ల. సరి ఒమ్మెగే ఆవళన్న హోరక్కే ఒయ్య రు. రామువు మరళి బందు, ఈ తంజావూరిన రాక్షసియరు ఖండితవాగియూ మాటమాడిదరు ఎందు హేళిదను. ప్రతియోభ్యరూ ఆదు నిజ వేందే సారిదరు. ఇదొందల్లిద్దరే ఏరేతన వివాಹ సవారంభవు సుసాంగవాగి నేరేయి తేన్నలు అడ్డియిల్ల.

గి. పూపవన్న తొళిదు బరువళంతే.

మాలతియన్న మల్లేశ్వరదల్లిన ఆవళ మనసేగే ఒయ్యరు. ఆల్లి ఆవళిగే తిరుగి జైతన్య ఉంటా యితు. మదుమగన మనస్సు తీర కాకురగొలూడి

తు. ఆవన పాలిగే మధువేయ దినగభు తీర సవియిల్లదాదువు. “మాలతిగే ఎనాయితు? హే గిరువళు?” ఎందు రామువన్నవను కేళువను. రామువు ఆదన్న తిళియలు మారునాల్చు బారి మల్లేశ్వరకోణ్టేడిదను. ఆదరే ఒళగే అవనిగే ప్రవేశవే దొరేయలిల్ల. అవనేష్ట ప్రాథిసి కొండరూ ఆవళు బాయియన్న తేరేయుత్తిద్దిల్ల, కచవన్న తేరేయలు సేవకరిగూ సహ బిడగొడు త్తిద్దిల్ల. రామువు హతాశనాగి మరళిదను. ఐదనేయ బారిగే ఏరేశన పత్రవన్న ఒయ్యను. ఆ బారియ పత్రక్కే మాత్ర ప్రవేశవు సోరే యితు; రామువు హోరగే. అవనిగే సిట్ట బందు ఖండుబిట్టను. తన్నపమానవాయితెందు తిళి దను. ఏరేశన గేళియన ఆపమానపేందరే? ఏరే శను యారు? రామువిగే బేసర బందు అవను తిరుగి మాలతియన్న కాణువుదిల్లేందు ప్రతిజ్ఞ వాడిదను. అష్టే అల్ల, బహుదినగళ వరిగే ఏరే శన బళిగూ హోగలిల్ల. మాలతియు ఏరేశ నిగే తాను ఈగ సాధారణ క్షేమదల్లిరువెనెందు తిళిసి ఒందు పత్ర బరేదు ఆళుగళ ముఖాంతర కళుహిసికొట్టాలు. అవనిగూ స్ఫుర్తి సమాధాన వాయితు.

ఏవాహద ఐదనేయ ఎనవు ఒందితు. ఆ దిన

నంటర్లే ఆవరవర మనగే తెరళువ యోజన వాా
డిదరు. మధువేగ మహేశ్వర బందిద్దు సెంబుదు
వాచకరిగే ఇష్టరల్లియే తిళిదిరబహుదు. మహే
శనిగే హుదుగ కడెయవరొడనే బాంధవ్యవిత్తు.
ఈ కారణదింద బంద అవసు బంధుగళు తీపో
గీగే మరళిదరూ తాను సద్యచ్ఛే మరళువుదిల్లేందు
యోజనే వాాడిదను. తన్న తంగియస్వామ్యు
కండాదరూ హోగబేకు ఎందు యోజిసిదను.
అవసేష్టో బారి ఆవళ నెనపన్న మరేయబేచేంద
ద్దను. అదు మరేవేంాగుత్త లిత్తో ఎసో, పు
నః ఈ దుఫ్ఫాటనేయు నడెయితు. తన్న ఒడహు
ష్టుదవళు వేళ్యేయంతే మధువేమనగళల్లి కుణి
యుత్తిరువుదన్న కండు అవస ఒడలు ఎష్ట ఉరి
దిరలిక్షిల్! మాలతిగే ఆవస దత్తస మాత్రదింద
లే మాట్టియాయితు. ఆదరే మహేశను ఎర
డు తాసుగళ తనక ఆవళన్న నోడుత్తిద్దను.
ఆవళ నుండే రాము వోదలాద స్త్రీభూంతర
వత్తసేయూ, ఒళియల్లి కుంత జనర బాంస
యింద ఆగాగ హోరడుత్తిద్ద భండువూతుగళూ,
ఆవసన్న కొరేయత్తిద్దువు. ఆవళిగాగి తా
నోందు సరకదల్లి భయంకర యాతనేగళన్న
అనుభవిసుత్తిరువేను ఎందు తోరితు. ఆదరే
ఇదక్క కారణాద మాలతియన్న ఆవసిస్వా

ప్రీతిసువను. మహేశనదు దుబ్రల వృదయి వెందరూ ఆస్తిరి, ఆవను ఆవళన్న మరేయలారను; తన్న ఒడయటిదవళన్న మరేయలారను. ఆదూ, ఆవళు ఆ నీజమైతిగే తమ్ముల్లిర దేసే లుందలే బీళబేచాయితంబ జ్ఞానవిచేయాదు దరింద ఎండందూ మరేయలారను. ఆవళ ఎల్ల నడతెగళన్న ఆవను ఒప్పుత్తిరువనెందు తళియ బేడి. వొలతియే అదన్న ఒప్పుత్తిల్లవెందు అవసిగే తళిదిదే. దుధ్యేవద పంజరదల్లి సిలు కిద ఆ వ్యాఘ్రణిగాగి ఆవళష్టే ఇవనూ ఆళువను.

మహేశను ఏరేశన సరివయస్కను; విద్యా వంతను. ఆవసిగేగ మదువణిగన పరిజయవన్న మాడికొల్చలు ఆసేయాగదే. జలవు ఒగి గలింద యత్తిసి పరిజయవన్న మాడికొండను. ఏరేశనాదరూ సామాన్యర గేళితనక్కే ఎటుకద వనల్లి. మదువేయ మూరనే దివసదల్లి అవరల్లి సికట పరిజయవాయితు. నాల్చునేయ దిన రాత్రి బేళదింగళల్లి ఆవరిభ్రంగ హూరగే హూదోఇటదల్లి కుళితు మాతనాడుత్తద్వరు మహేశను మేల్లగే హూస విచారవన్నోందు ఆవనల్లి కేళలు యోఱిచి సిదను. “ఏరేశా, ఆ దినద నటకియు ఎల్లియ వళు”— ఎందను. ఏరేశను తట్టిబ్మిదను. రామువు ఇవసిగే తన్న విచారవన్న హేళిరువనే?

ಈಗ ಈ ಸುದ್ದಿ ಇವನೆ ಮೂಲಕ ಮಾನಸಿಗೆ ತಿಳಿದರೆ . . ? ಏನೆಲ್ಲಾ ಯೋಜನೆಗಳು ಬಂದುವು. ಅವನು ಉಪಾಯದಿಂದ ಬೇರೆ ಪ್ರಸ್ತಾಪನನ್ನು ತೊಡಗಿದನು. ತುಸು ಹೊತ್ತಿನ ಹೇಳಿ ಮಹೇಶಸಿಂದ ತಿರುಗಿ ಅದೇ ಪ್ರಶ್ನೆಯು ಬಂದಿತು. ಈ ಬಾರಿ ವೀರೇಶಸಿಗೆ— “ಇವನವಳನ್ನು ಜಾರಿಸಲು ಎಣಿಸುತ್ತಿರುವನೇ” ಎಂದು ತೋಂತು ಈ ಬಾರಿಯಾ ಸುಮೃನಾದನು. ತಿರುಗಿ ಮೂರನೇಯಾವೃತ್ತಿಗೆ ಮಹೇಶನು ಪ್ರಶ್ನೆ ನೂಡಿದನು. ವೀರೇಶಸಿಗೆ ಹೇಳಿದೆ ಮಾರ್ಗವಿಲ್ಲೆಂದು ಕಂಡಿತು. ತನ್ನ ಮತ್ತುವಳ ಸಂಭಂಧವನ್ನು ತಿಳಿಸಿದ್ದರೂ— “ಆನಳೇ ಖಾರಿಸವಳೇ. ಮಲ್ಲೇಶ್ವರದಲ್ಲಿ ವಾಸಿಸುವಳು ಹೇಗೆ? ಅವಳ ನರ್ತನ ಚೆನ್ನಾಗಿರಲಿಲ್ಲವೇ? ಸಭಿಗೆ ಸಭಿಯೇ ಆನಂದಿತವಾಯಿತು. ಆದರೆ ಕೊನೆಗೆ ಆ ದುಷ್ಪೇವವು ಸಂಭವಿಸಬಾರದಿತ್ತು. ಮುಖ್ಯ ಅವಳನ್ನು ಬರನೂಡಿದ ನನಗೇ ತೀರ ಕೆಟ್ಟದ್ದೆ ನಿಸಿತು” ಎಂದನು. ಮಹೇಶನು ಸುಮೃನಾದನು. ಸ್ವಲ್ಪ ಹೊತ್ತಿನ ತನಕ ವೀರೇಶನ ಹೋರೆಯನ್ನು ನೋಡುತ್ತ— ‘ಗೆಳೆಯಾ, ನನ್ನ ಮಾತನಿಂದ ಸಿಟ್ಟಲ್ಲಿನಷ್ಟೆ. ಇಂಥ ಶುಭಕಾಂಪಗಳಿಗೆ ವೇಶ್ಯೆಯರನ್ನು ಬರಮಾಡಿದುದಿಂದ ಎಷ್ಟೆಲ್ಲ ಆನಧ್ರಗಳಿವೆಯಂದು ನಿನಗೆ ತಳಿಯದೇ?’ — ಎಂದು ಹೇಳಿದನು.

“ಎಕೆ? ಇಲ್ಲಿದಿದ್ದರೆ ಬಂದ ಸಭಿಕರ ಮನಸ್ಸನ್ನು ಸಂತೋಷಿಸಲು ಬರುತ್ತತ್ತು?”

“ಗೇಳಿಯ, ಅದೊಂದು ಸಂತೋಷವೇ? ನೀನಾ ಪ್ರೇಕ್ಷಕರ ಬಾಲಿಯಿಂದ ಹೊರಡುತ್ತಿದ್ದ ಮಾತುಗಳನ್ನು ಕೇಳಲಿಲ್ಲವೇ? ಏನೇನು ಆಸಹ್ಯವಾದ ನುಡಿಗಳ ನ್ನು ವರಾಡುತ್ತಿದ್ದರು. ಮದುವೆಗೆ ಒಂದ ಮುಕ್ಕಾಲು ಸಾಲು ಜನರ ಮನಸ್ಸೆಲ್ಲ ಕಲುಷಿತವಾಯಿತು. ಮದುವೆಗೆ ಬರುವುದು ಅದಕ್ಕೇನು? ನವವಧೂವರರ ಜೀವನ, ಅವರ ಪ್ರತಿಜ್ಞೆಗಳನ್ನು ನಿರೀಕ್ಷಿಸಿ ವಿನಾಹಿತರ ಶುಧಿ ಕರ್ತವ್ಯವಾರಣನ್ನಿರ್ಯಾಪಿತಿಲ್ಲವೇ?

“ಬಿಡವಾ, ಅದೆಲ್ಲ ಒಂದಾನೊಂದು ಕಾಲದ ಕಢಿಯು.”

“ಮೀರೇಶಾ, ಅವಳು ನಿನ್ನ ತಂಗಿಯೊಬ್ಬಳಾಗಿದ್ದರೆ ನೀನು ಈಗ ಹೇಳುತ್ತಿದ್ದೇಯಾ? ಜನರು ಅವಳ ವಿಷಯದಲ್ಲಿ ಭಂಡು ಮಾತುಗಳನ್ನಾಡುತ್ತಿದ್ದುದನ್ನು ಕೇಳುತ್ತಿದ್ದೇಯಾ?”

“ತಂಗಿಯಾಗಿದ್ದರೆ . . . ? ಅವಳಿಗ ವೇಶ್ಯೆಯ ಲ್ಲವೇ. ಅವರ ಜೀವನವೇ ಇಂಥ ಕೆಲಸಗಳಿಗಾಗಿ ಅಪರಾಧವಾದುದು.”

“ಹಾಗಿದ್ದರೆ ಗೇಳಿಯ— ಇನ್ನೊಂದು ಮಾತನ್ನು ಹೇಳುವೆ. ಜನ್ಮವು ನಮ್ಮ ಸ್ವಾತಂತ್ರ್ಯದಲ್ಲಿದೆಯೇ? ನುರಣವು ಇದ್ದಪ್ಪೆ ಜನ್ಮವು. ದೇವರು ಹುಟ್ಟಿಸಿದಲ್ಲಿ ಹುಟ್ಟುವುದು ನಮ್ಮ ಕೆಲವು.” *

“ನಾವಾದರೂ ಅದೇ ಕುಲದಲ್ಲಿ ಹುಟ್ಟಬಾರ ದಂದಿದೆಯೇ?”

“ఆదు దేవేళ్ళే

“కాగాదరే ద్వేళ్ళేయింద నానాగలీ సీనాగలి ఆ నత్సచియ అణ్ణి సో తమ్ముసో ఆగి యుష్టి ద్వరే నమ్మి కివిగ్గాగ ఈ మాతుగళు కేళిసి దరే హేగాగబహుదు?”

ఏరేతన బాయియింద ఉత్కరవు హొరడ లిల్ల. ఆదక్కే ఉత్కరవన్న కొడలు ఆవను యత్తిసలూ ఇల్ల.

“ముఖ్యవాగి నానన్నవుడిష్టే. మాఖి పురుషరు వ్యభిచారద దురాచారవన్న నడేసుత్తి రువరేందు, నమ్మి సిమ్మంధవరు ఆదర ప్రచారక్కే హొరడబేకే? అంధవరఫ్ఫు సమాజదల్లి తందు గాననత్సనగళింద మరవణిగే మాడబేకే?”

హెళ్ళిన మాతుగళన్నాడువుదు ఆవసిగే యుక్త వెందు తోఏరలిల్ల. ఏరేతనూ బాయితరేయ లిల్ల. ఒందు తాసిన వరేగే ఆవరిచ్చరూ అల్లియే మాకరంతే శుళితిద్దరు. కొనెగే రాత్రి బహళ వాదుదరింద మలగలు హొరటు హోఎదరు. ఐదనేయ దిన ఏరేతనూ మావన జతెయల్లి హండ. తియ మనేగే హోగబేకు. ఆదరోళగే మాల తియ దరీతనవన్న మాడికొండు బరువ లవ లవికే ఆవసిగే. ఆదరే మదువేయ సమారంభద శుభే గళిగేయల్లే తన్న నడతెయు ఆవరిగే తిళి.

ದರೆ— ಎಂಬ ಅಂಜಿಕೆಯಾಯಿತು. ಅವ್ಯೇ ಅಲ್ಲ, ಅವನ ಬೆನ್ನನ್ನು ಮಹೇಶನು ಬಿಡುತ್ತುಲೇ ಇದ್ದಿಲ್ಲ. ಈ ಕಾರಣಗಳಿಂದವನು ಹೊರಡುವ ಮುಂಚಿತವಾಗಿ ಅವ ಇಗೆ ತಾನು ಶಿಮೋಗ್ಗಿಗೆ ಹೋಗುವೆನೆಂದೂ ಇನ್ನೊಂದೆ ರಡು ದಿನಗಳಲ್ಲಿಯೇ ಪುರಳುಪೆನೆಂದೂ ಪತ್ರ ಬರೆದನು. ಮಾಲತಿಗೆ ಸ್ವಲ್ಪ ಮೃಷಿಸಿಯಾಗಿಬೆಯೆಂದು ತಿಳಿದಿದ್ದರೆ ಅವನು ಶಿನೋಗ್ಗಿಗೆ ಹೊರಡುತ್ತುಲೇ ಇದ್ದಿಲ್ಲ. ಆ ಕಾರಣದಿಂದ ನಾಲ್ಕುರು ದಿನಗಳಿಂದ ಕಾಪಿಲೆಗೆ ಬಲಿಯಾದ ಅವಳು ಈ ಸುದ್ದಿಯನ್ನವನಿಗೆ ಉಳಿಸಲೇ ಇಲ್ಲ. “ಸಾಧಾರಣ ಕ್ಷೇಮ”ವಾಗಿದೆ ಎಂದೇ ತಿಂಬಿ. ರುನಳು.

ಮಹೇಶನು ಶಿಮೋಗ್ಗಿಗೆ ಹಿಂದಿರುಗುವ ಯೋಚನೆಯನ್ನು ಬಿಟ್ಟು ಒಂದೆರಡು ದಿನ ಬೆಂಗಳೂರಲ್ಲ ಕಳೆಯುವ ನಿಶ್ಚಯ ಮಾಡಿದನು. ಆರನೆಯ ಏನಪಿದು. ಮದುವೆ ಮುಗಿಯಿತು; ಸಂಟರು ತೆರಳಿದರು. ಜತಯಲ್ಲಿ ವೀರೇಶನೂ ಹೋಗಿದ್ದನು. ಮಹೇಶನು ಮೆಲ್ಲನೆ ಮಲ್ಲೇಶ್ವರದ ಕಡೆಗೆ ಕಾಲು ಖಿಡಿದನು. ವೀರೇಶನ ಬಾಯಿಯಿಂದ ಆವನು “ಹವಾಮಹಲಿನ” ಹೆಸರನ್ನು ಕೇಳಿದ್ದನು. ಅದನ್ನು ಹುಡುಕಾಡುವ ಕೆಲಸವು ಆವನಿಗೆ. “ಹವಾಮಹಲು” ಎಂದು ಹೆರವರಲ್ಲಿ ಕೇಳಿದರೆ ಬೇಗ ಸಿಗುತ್ತಿತ್ತೂ ಏನೋ, ಹಾಗೆನಾಡಲು ಅಂಜಿ ತಾನೇ ಅಲೆಯತ್ತೊಡಗಿದನು. ಹವಾಮಹಲೆಂಬ ಲೇಖನವನ್ನು ರಸುತ್ತು ಹೊರಟನು. ಆ ರಸ್ತೆ, ಈ ರಸ್ತೆ,

ఆ కడే, ఈ కడెయెందు మహలు సిగువాగ రాత్రి ఒంభత్తు తాసాగిత్తు. సుందరవాద ఆ మహలీన మేలే బెళ్ళింగళు జేన్నాగి పసరిసిత్తు. మేలే ఆరావు కుచీయన్న హాచికొండు నూలతియు విశ్వాంతియన్న తెగెదుకోబ్బతిద్దులు. మహేశను మేల్లన కుత్తలిన ఒళక్కే ప్రవేశవూడినను. సుద్యే వక్కే యారూ ఆవనన్న కాణలిల్ల. మనెయ బాగు లు సహ తెరేదిత్తు. ఆఱగళారూ అల్లి ఇల్లదుదన్న కండు కళ్లరంతే ప్రవేశిసి, మహదియన్నేరి, కొ నెగె భావణీయ మేలే కుళిత నూలతియు బళిగే పోఎదను. బేచ్చనంతే, సద్గువూడదే ముందరిదు, ఆవళ ఖుండెయే నింతుకొండను. ఉసిరెత్తువ సాహసవు ఆవనిగాగలిల్ల, అష్టరల్లే ఆక్రూధారేగళు ఆవన కప్పొఱగళన్న తొయ్యలుపక్కమిసిద్దవు. బలు సాహసదింద దుఃఖవన్న తడేదుకొండు ‘నూలతి’ ఎందను.

మూలతిగే ఒమ్మెగే అదు ఏరేశన మృదు ధ్వనియెందు కాణిసితు. అదక్కేవళు మోరే తిరువువ ముంజెయే—“ఎకే బండే?” ఎందళు. మహేశను హతాశనాదను. నూలతియు తిరుగి నోడుత్తాళే! నింతనను ఏరేశనల్ల మహేశను!

అల్లే తిలేయంతే కదలదే సింతళు. మహేశను తంగియన్న తట్టికొండను. తెరద బాయిగే

“ತಂಗೀ, ಇನ್ನಾದರೂ ಬಾ ನನ್ನಲ್ಲಿಗೆ ಸಾಯುವ ತನಕ ನಾನು ಹೀಗೆ ಕೊರಗಬೇಕೆನ್ನುವೆಯಾ” ಎಂದನು. ಮಾಲತಿಯೂ ಅಣ್ಣನನ್ನು ಮುದ್ದಾಡಿದಳು. ಆವನ ಕರಗಳನ್ನು ರೂಪಿಡಿದು ಏನೋ ಹೇಳಲೆತ್ತಿಸಿದಳು. ಆದರೆ ಯಾವ ಶಬ್ದವೂ ಅವಳ ಕಂಠದಿಂದ ಹೊರಬಿಳಲು ಸಾಧ್ಯವಾಗಲಿಲ್ಲ. ಅವಳವನನ್ನು ಕರೆದುಕೊಂಡು ಕಟಾಂಜನದ ಮೇಲೆ ಕುಳಿತುಕೊಂಡಳು. ಒಂದು ತಾಸಿನ ತನಕ ಇಬ್ಬರೂ ತಿರುಗಿ ಮಾತನಾಡಲಿಲ್ಲ. ಕೊನೆಗೆ ಮಹೇಶನು ಸಾಹಸಮಾಡಿ — “ಅಮ್ಮಾ, ಬಾ, ನನ್ನ ಜತೆಯಲ್ಲಿ ಬಾ” ಎಂದನು. ‘ತಂಗೀ’ ಎಂಬ ಮಾತು ಸರಿದು ‘ಅಮ್ಮಾ’ ಎಂಬ ಪದವು ಬಂದು ನಿಂತದೆ. ಮಾಲತಿಗೆ ಅದರಫ್ರಫ್ರವು ತಿಳಿಯಿತು. ಮುಹೇಶನೀಗ ಮಾಲತಿಯಲ್ಲಿ ತನ್ನ ಹೆತ್ತಾಕೆಯು ನೋರೆಯನ್ನು ಕಾಣುತ್ತಿರುವನು. ತನ್ನ ತಾಯಿಯೇ ಈ ದುರ್ಗಾತಿಗೆ ಇಳಿದಿರುವಳು ಎಂದು ತಿಳಿದಿರುವನು. ಆ ಕಲ್ಪನೆಯಿಂದವನು ಬೇಯುತ್ತಿರುವನು. ತಮ್ಮತಂಗಿಯರು ಆಡ್ಡಹಾದಿಗೆ ಬಿದ್ದುದನ್ನು ನೋಡಬಲ್ಲವರಿರುವರು; ಆದರೆ ತಾಯಿಯು ಹಾಗೆ ಮಾಡಿದಳಿಂದರೆ ಮಗನು ಹೇಗಿರಬೇಕು? ಅಣ್ಣನ ದುಃಖವು ಆವಳನ್ನು ಕರಗಿಸಿತು. “ಇಲ್ಲ, ಬರುವುದಿಲ್ಲವೆಂಬ ಮಾತನ್ನು” ಆವಳು ಹಿಂದಾಡಿದಂತೆ ಆಡದಾದಳು.

ಸರಿ, ರಾತ್ರಿ ಸರಿಯಿತು. “ಅಣ್ಣಾ, ವೇಳೆಯಾ ಯಿತು. ಬಾ ನಿದ್ರೆಮಾಡಹೋಗುವ” ಎಂದಳು. ಮಹೇ

ಶನು ಮಲಗಲು ತಿರುಗಿ ವೀರೇಶನ ಮನೆಗೆ ಹೋಗುವ ಎಣಿಕೆಯಿಂದ ಬಂದಿದ್ದನು. ಆದರೆ ತಂಗಿಯ ಮಾತ್ರ ನಿಂದ ಅದು ಮರವೆಯಾಯಿತು. ಅವಳವನನ್ನು ತನ್ನ ಶಯ್ಯಾಗ್ರಹಕ್ಕೆ ಒಯ್ದಿರುತ್ತಾನೆ. ಆಲ್ಲಿ ತನ್ನ ಮಂಚದ ಮೇಲೆ ಮಲಗಿಸಿದಳು. ಅಭಾಗಿಸಿಯಾದ ತಾನೂ ಅವನ ಜತೆಯಲ್ಲಿ ಮಲಗಿದಳು. ತೀರ ಚಿಕ್ಕವರಾಗಿರುವಾಗ ಅವರು ಹೀಗೆ ಮಲಗಿದ್ದರು. ಹಲವು ವರುಷಗಳ ಮೇಲೆ ಆಣ್ಟಿತಂಗಿಯರು ಜತೆಯಲ್ಲಿ ಮಲಗಿರುವರು. ತಾವು ಅಂದಿನ ಆಣ್ಟಿತಂಗಿಯರೇ, ಅಂದಿನ ಕಾಲಪೇ ಇದು, ಎಂದು ಅವರೀರ್ವರ ಯೋಜನೆಯಾಗಿತ್ತು. ಒಂದೆರಡು ಬಾರಿ ಮನೆಯ ಆಳುಗಳು ಆವರನ್ನು ಕಂಡು ಹೊರಗೆ ಹೋದರು. ಅದರ ಪರವೆಯು ಅವರುಭಾಯತಿಗೂ ಇದ್ದಿರಲ್ಲಿ.

ರಾತ್ರಿ ಸರಿದು ಬೆಳಕು ಹರಿಯಿತು. ಬಡವಾಯಿಗಳೀರ್ವರೂ ಇನ್ನೂ ನಿದ್ರೆಯಲ್ಲೇ ಇರುವರು. ತಿರುಗಿನಿದ್ರೆಯೇ. ಪಾರ್ಯಾಶಃ ಆವರ ಜೀನನದಲ್ಲಿ ಆವರಿಂಥ ನಿದ್ರೆಯನ್ನು ಕಂಡಿರಲ್ಲಿ; ಇನ್ನು ಕಾಣಿವರೋ ಇಲ್ಲವೋ. ಸರಿ, ಇಬ್ಬಂಗೂ ಎಚ್ಚರವಾಗಲು, ಎದ್ದರು. ಮಾಲತಿಯು ಆಣ್ಟಿನ ಹೆಗಲ ಮೇಲೆ ಕೈಯನ್ನಿರಿಸಿ ಮನೆಯೆಲ್ಲವನ್ನೂ ತೋರಿಸಿದಳು. ಹೂಡೋಟವನ್ನು ತೋರಿಸಿದಳು. ಅವಳ ಕಲ್ಪನೆಗೆ ಅದು ತನ್ನ ಮನೆಯ ಉಹ್ಯಾನವೆಂದು ಕಾಣಿಸುತ್ತಿತ್ತು. ಆ ದಿನ ಬೆಳಗ್ಗೆ ಅವರೀರ್ವರಂಗೂ ಉಪಾಹಾರವಾಯಿತು; ಮಧ್ಯಾಹ್ನ

ಉಟವೂ ಆಯಿತು. ಉಟವಾದ ಬಳಿಕ ಅಣ್ಣನನ್ನು ಬಳಿಯಲ್ಲಿ ಕುಷ್ಣಿರಸಿಕೊಂಡು ನಾಲ್ಕುರು ಹಾಡುಗಳನ್ನು ಹಾಡಿದಳು. ಅವರು ಚಿಕ್ಕಂದಿನಲ್ಲಿ ಕಲಿತ ಹಾಡುಗಳವು. ಆವಾದರೂ ಆವರ ಬಾಲ್ಯದ ನೇನಪನ್ನು ಹುಟ್ಟಿಸಿದುವು. ಆವರಿಬ್ಬರೂ, ಅವೇ ದಿನಗಳು ಇನ್ನು ಅಳಿದಿರಲಾರದೆಂದು, ತಿಳಿದರು. ಅಷ್ಟರಲ್ಲಿ ಅಂಚೆಯನ ನೋಬ್ಬನು ಒಂದು ಪತ್ರವನ್ನು ತಂದುಕೊಟ್ಟನು. ಅಂ ಣನು ಆ ಪತ್ರವನ್ನು ತೆಗೆದುಕೊಂಡನು. ತಂಗಿಗಾಗಿ ಓದಿದನು. ಎಷ್ಟೋ ಬಾರಿ ಆರಿಯದ ಆ ಹುಡುಗಿಗೆ ಅವಳ ಪೂರ್ವದ ಪತಿಯು ಬರೆದ ಕಾಗದಗಳನ್ನು ಹಾಗೆಯೇ ಓದಿದ್ದನು. ಇದು ಅಂಥದೇ ಎಂಬ ತಿಳುವ ಲಕ್ಷೆಯನನ್ನು. ಆದರೆ ಕಾಗದವೇ ಆವರೀ ಮಂಕು ಕಲ್ಪನೆಗೆ ಮೃತ್ಯುವಾಯಿತು. ಕಾರಣ, ಆದು ವೀರೇಶನ ಕಾಗದ!

ಪ್ರಥಮಬಾರಿಗೆ, ವೀರೇಶನು ತನ್ನ ತಂಗಿಯ ನಾಯಕನು ಎಂದು ತಿಳಿಯಿತು. ಮಾಲತಿಗೆ ತಾನು ಸೂಳಿಯೆಂಬ ನೇನಪಾಯಿತು. ಇಬ್ಬರೂ ಅತ್ತರು. ಅಳುವನ್ನೆಲ್ಲ ಅತ್ತರು. ಸಂಚಯಾಯಿತು.

“ಮಾಲತಿ, ಬಾ ಇಂದು ರಾತ್ರಿ ಬಂಡಿಗೆ ಉರಿಗೆ ಹೊರಡಿಷ್ಟೇಣ.”

“ಆಣ್ಣಾ, ನಾನು ಪರರಿಗೆ ಖಣಿಯು. ತನ್ನ ಜೀವನವು ಪರಸೇನೆಗೆ, ಸೀಂಡತರ, ಆದರೂ ಪರಸೇನೆಗೆ ಅರ್ಪಿತವಾಗಿದೆ. ಆದ್ದರಿಂದನ್ನು ಕ್ಷಮಿಸು.”

“ಮಾಲತಿ, ಈ ಬಾರಿಯೂ ನಾನು ಹತಾಶನಾಗಬೇಕೇ?”

“ಅಣ್ಣಾ, ದುಃಖಿಸಬೇಡ. ಮಾಲತಿಯು ತನ್ನ ಪಾಪವನ್ನು ತೊಳೆದು ನಿನ್ನ ಬಳಿಗೆ ಬರುವಳಂತೆ.”

೧೫. ಅವನಾರು?

ಈ ದಿನ ಮಾಲತಿಯ ದರುಶನಕ್ಕಾಗಿ ಏರೇಶನು ಓಡಿಬರಲಿರುವನು. ಮದುವೆಯ ಹಾನಳೆಯಿಂದ ತಪ್ಪಿದರೆ ಸಾಕೆಂದು ಅವನಿಗೆ ತೋರಿತು. ಎಂಟು ದಿನಗಳ ವರೆಗೆ ಅವನು ಮಾಲತಿಯನ್ನು ಬಿಟ್ಟರಬೇಕು; ಆದರೆ ಬದಲು ಮೂರನೆಯ ಹುಡುಗಿಯೊಬ್ಬಳ ಬಳಿ ಕುಳಿತಿರಬೇಕೆಂದರೆ—? ಮೂರನೆಯವಳಿಂದರೆ, ಅವನ ವಿವಾಹಿತ ಪತ್ನಿಯೇ; ಆದರೂ ಅವಳಿಲ್ಲ ಅವನಿಗೆ ಪರಿಚಯವಿಲ್ಲ, ಇನ್ನೂ ಗೆಳೆತನವಿಲ್ಲ. ಆದರೆ ಅವನ ನವೀನ ಪತ್ನಿ ಶರದಿನಿಯು ತೀರಾ ಬುಧಿವಂತ. ಅವಳಾಗಿ ಯೇ ತನ್ನ ಗಂಡನನ್ನು ಮಾತನಾಡಿಸಲು ಹಲವು ಬಾರಿ ಪ್ರಯತ್ನಪಟ್ಟಳು. ಯಾರಾದರೂ ಕಂಡರೆ ನಾಚುಗೆ ಇಲ್ಲದ ಹುಡುಗಿ ಅನ್ನತ್ತದ್ದರು. ಆದರೆ ಅವಳಿಗೆ ತಾನವನ ಪರಿಚಯವನ್ನು ಬೇಗನೆ ಬೆಳೆಯಿಸಿಕೊಂಡು, ಅವನ ಜೀವನದ ಮೇಲೆ ಅಧಿಕಾರ ನಡೆಯಿಸಬೇಕೆಂದು ಹೊಳೆಯಿತು. ಅದಕ್ಕಾಗಿ ಇಲ್ಲದನೆವಮಾಡಿ, ಗಂಡನೊಬ್ಬನೇ ಕುಳಿತಿರುವುದನ್ನು ಕಂಡರೆ ಅವನಲ್ಲಿಗೆ ಬರುತ್ತಿದ್ದಳು. ಮದುವೆಮನೆಯಲ್ಲಿ ಹೀಗೆ

ವೊಡಲು ಅವಳಿಗೆ ಸಾಹಸವುಂಟಾಗಲಿಲ್ಲವಾದರೂ ತವರುಮನೆಯಲ್ಲಿ ವೊಡತೊಡಗಿದಳು. ಇತ್ತು ಏರೇ ಶನಾದರೂ, ಪರಮಾರ್ಥಲ್ಲಿ, ಗೆಳೆಯರಿಂದ ದೂರಾಗಿ ಮೂಕನಂತಿರಬಲ್ಲನೇ? ಶರದಿನಿಯ ಮಾತುಗಳಿಗೆ ಏನಾದರೂ ಉತ್ತರ ಕೊಡುವನು. ಇದೇ ಸಲಿಗೆಯಿಂದವಳು ಅವನಿಗೆ ಹೂಮುಡಿಸುವಳು; ಮಾತನಾಡುವಳು. ಮನೆಯ ಖಿರಿಯರಾರಾದರೂ ಕಂಡರೆ ಒಮ್ಮೆಗೆ ನಾಚುಗೆ ಯಿಂದ ತಲೆಬಗ್ಗಿಸಿಕೊಂಡು ಓಡುವಳು. ಅವಳಲ್ಲಿ ಮಕ್ಕಳಾಟಕೆ ತುಂಬಾ ಇತ್ತು.

ಇಂದು ಶೀವೋಗ್ಗೆಯಿಂದ ಏರೇಶನು ಹೊರಡಲಿರುವ ಮಧ್ಯಾಹ್ನ. ಏರೇಶನು ಉಂಡು ಮಲಗಿಕೊಂಡನು. ಅವನ ಕೊಟವಿಯಲ್ಲಾರೂ ಇದ್ದಿರಲಿಲ್ಲ. ಅವನಿಗೂ ನಿದ್ದೆ ಬರುತ್ತಲಿದ್ದಿಲ್ಲ. ಉದ್ದೇಶೀಗವಿಲ್ಲದ ನಿಮಿತ್ತ ಹಾಸುಗೆಯಲ್ಲಿ ಹೊರಳಾಡುತ್ತದ್ದನು. ಅಪ್ಪಕ್ಕೆ ಶರದಿನಿಯ ಸವಾರಿಯು ನಗುತ್ತ ಬಂದಿತು. ಬಂದವಳು ಕದನನ್ನಿತ್ತಕ್ಕಾಕೊಂಡು ಅವನ ಒಳಿ ಬಂದು ಕುಳಿತ್ತಳು. ಇದರ ಚಮತ್ವಾರವು ಏರೇಶನಿಗೆ ಹೊಳೆಯಲಿಲ್ಲ. ಅವಳು ಇವನ ಒಳಿಯಲ್ಲಿ ಕುಳಿತುಕೊಂಡು ಇವನ ವೋರೆಯನ್ನೇ ನೋಡತೊಡಗಿದಳು. ಆಗ ಏರೇಶನು ದಿಂಬಿಗೆ ಒರಗಿಕೊಂಡು ಆಧ್ಯ ಮಲಗಿದ್ದನು. ತನ್ನನ್ನೇ ನೋಡುವುದನ್ನು ಕಂಡು—“ಎನು, ತನ್ನವಿಯೇನೆ ನನ್ನನ್ನು?” ಎಂದು ಪರಿಹಾಸ್ಯಮಾಡಿದನು.

ಶರದಿನಿಯು ನಕ್ಕಳು; ಮರುಕ್ಕೆಣಿದಲ್ಲಿ ಆ ನಗ್ನಾವು ಮಾಯವಾಗಿ ತಿರುಗಿ ಮುಖವು ಗಂಭೀರಮುದ್ರೆಯನ್ನು ತಾಳಿತು.

“ಪಕೆ, ಹೀಗೆ ಬಿರುಬಿರನೆ ನನ್ನನ್ನು ನೋಡುತ್ತಿಯೇ?”

“ಸಿಹ್ನೊಡನೆ ನನಗೆ ಮಾತನಾಡಲಿದೆ.”

“ಅದಕ್ಕೇ ಹೇಷವು ಬೇಕೆ? ಬಾಯಿಗೆ ಬಂದಪ್ಪು ಪರಟು.”

“ನೀವು ಸಿಟ್ಟಾದರೆ . . .”

“ಸಿಟ್ಟಾಗಲು ನಾನು ಹುಚ್ಚನೇ?”

“ನನ್ನಾಳೆಯಾಗಿ ಸಿಟ್ಟಾಗುವುದಿಲ್ಲವೇನ್ನಿ . . .”

“ನಿನ್ನಾಳೆಯಾಗಿ ಆಗುವುದಿಲ್ಲ.”

“ಹಾಗಾದರೆ, ನೀವು ನನ್ನನ್ನು ಪ್ರೀತಿಸುವಿರೇ?”

“ಹೀಗೇಕೆ ಕೇಳುವೇ?”

“ಫೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿರಿ.”

“ನಾನು ನಿನ್ನ ಬಳಿ ಇರತ್ತೊಡಗಿ ಎಂಟು ದಿನಗಳಾದುವಷ್ಟು. ಅಷ್ಟರಲ್ಲೇ ಏನು ಹೇಳಲು ಬರುವುದು?”

“ಅಂದರೆ ಏದುವೆಯಾದುದೇತಕ್ಕು? ಪ್ರೀತಿಸುವುದಕ್ಕಿಲ್ಲವೇ?”

“ಹಾಗಾದರೆ ನಿನ್ನನ್ನು ಪ್ರೀತಿಸಲೆತ್ತಿಸುವೆನು. ಈಗ ಏನು ಮಾಡುತ್ತಿರುವೆ ಎಂದು ನನಗೇ ತಿಳಿಯದು.”

“ನಿಜವೇ?”

“ನಿಜ; ಇರಲಿ. ಈಗ ಹೇಳು— ಈ ಪ್ರಶ್ನೆಯು
ವತಕ್ಕೆ ಹೊರಟಿತೆಂದು!”

“ಸಿಟ್ಟಿಲ್ಲವನ್ನೇ.”

“ಹುಚ್ಚಿಯಂತೆ ತಿರುಗಿ ಆ ಪ್ರಶ್ನೆ ಕೇಳಬೇಡ.”

“ಇಲ್ಲ, ತಪ್ಪಾಗಿಯಿತು. ನಿಮ್ಮ ಮನದುವೆಯ ಹೊ
ದಲಿನ ದಿನ ನಿಮ್ಮ ಬಳಿ ಕುಳಿತಾಗ ನನ್ನ ಹೋರೆಯನ್ನು
ಕಂಡಿದ್ದಿರೇ?”

“ಇಲ್ಲ--- ನೀನು ತಲೆಬಗ್ಗಿಸಿಕೊಂಡಿದ್ದರೆ ನಾನೇನು
ಇಂಳಿಕಿ ನೋಡಬೇಕೇ?”

“ಆಗ ನಾನೇನು ವೂಡುತ್ತಿದ್ದೇ ಸೆಂದು ನಿನುಗೆ ತಿಳಿ
ದಿದೆಯೇ?”

“ಇಲ್ಲ.”

“ಸಿಮ್ಮನ್ನು ನೋಡುತ್ತಿದ್ದೇ, ಮತ್ತು . . . ?”

“ಮತ್ತು?”

“ಅಳುತ್ತಿದ್ದೇ.”

“ನಕೆ?”

“ನಿಮ್ಮ ದೃಷ್ಟಿಯು ಆ ನರಕಿಯ ಮೇಲೆ ನೇಲ
ಸಿದುದನ್ನು ಕಂಡು ಸನ್ನನ್ನು ನೀವು ಪ್ರೀತಿಸುವುದು
ಆಸಾಧ್ಯವೆಂದು. . . . ”

ಪಾಪದ ಶರದಿನಿಯು ಅತ್ಯಂತಿಬಿಟ್ಟಳು. ತನ್ನ ಪ
ತಿಯ ಪಾದಗಳನ್ನು ಹಿಡಿದು, “ನನ್ನನ್ನು ನೀವು ಹಳ್ಳಕ್ಕೆ
ಎಸೆಯುವುದಿಲ್ಲವನ್ನೇ?”— ಎಂದಳು.

ವೀರೇಶನಿಗೆ ನಾಚುಗೆಯಾಯಿತು; ಅಂತರಂಗ

దల్లి హుడుగియ దిక్కుతనవన్న కండు సిట్టు
ఆయితు. ఆదరే, అవుగళన్న హొరగెడహువప్పు
మూబును ఆవనల్ల. ఆదరిందవను బాలకియ
బెన్న జెప్పరిసుత్త—“శరదిని, సుమ్మనే హుచ్చు
హుచ్చు కట్టనేగళన్న మాడికోళ్ళబేడ. ఇన్న
ముందే నిన్నన్న తుంబా ప్రీతిసువ. హేగూ
నిను నమ్మ మనసే బరువవళల్లవే; ఆగ సినగే
నన్న ప్రేమవేంధుడేందు తిళిదిఱు”—ఎందను.
శరదినిగే ఆకాశవే కృగే దొరెతప్ప ఆనందవా
యితు. ఆవళు తీర సుఖియాదళు.

సరి. సంజియు బరలు తిరుగి లాటమాడలు
ఆగ్రహపడిసిదరు. బేగ ర్యేలుబండిగే హోగబే
చల్ల. సరి, శరదిని ఏరేతరిగే వుణై హాచి బడి
సిదరు. హసివిల్లదిద్దరూ ఆళియరాయను లాట
మాడతోడిగిదను. శరదినియు ఆవన మోరే
యున్న కద్దు కద్దు నోఁడువళు, నగువళు.

లాటవాగి, ఉడ్డుగెయన్నల్ల ధరిసియా
యితు. హొరడువ సిద్ధతేయూ ఆయితు. ఆళి
యరాయను మోటారిన మేలే కుళితను. శర
దినియేను గండన జక్కయల్లి హోగువవళల్ల.
అవళు ఆవనన్న నోఁడుత్తులిద్దళు. తాయియ
హేళికెయంతే బండియు బిడువ వొదలు పత్రా
యనిగే ఆభివందనమాడలు హోదళు. అల్లే

ನಮಸ್ಕಾರಿಸುವಾಗ ತನೆಷ್ಟುಂದು ಶಂಗುರವನ್ನು ಅವನ ಪಾದಗಳ ಮೇಲೆ ಬಿಟ್ಟು ಬಂದಳು. ಬಳಿಕ ವಾಲತಿ ಯಶ್ವಿಗೆ ವೀರೇಶನು ಬಂದೇಬಂದನು. ಅವನ ಸ್ವಾಗ ತಕ್ಕು ಅವಳು ನಗನಗುತ್ತ ಬಂದಳು. ಆದರೆ ತನ್ನ ನಗನಿಗೆ ಪ್ರತಿಯಾಗಿ ವೀರೇಶನ ನೋರೆಯು ತೀರ ಸಪ್ರೇಯಾಗಿ ಕಾಣುತ್ತತ್ತು. ಅಲ್ಲಲ್ಲಿ ಸಿಟ್ಟು ಆಡಗಿ ಕೊಂಡು ಇಣುಕುತ್ತಿದ್ದಂತೆಯೂ ಕಂಡಿತು. ಅವನು ವಾತನಾಡದೆ ಒಳಕ್ಕೆ ಪ್ರವೇಶಿಸಿದನು. ಅವಳ ಕೈಯನ್ನು ಹಿಡಿದುಕೊಂಡು ಶಯ್ಯಾಗ್ರಹಕಕ್ಕೆ ಹೊಂದನು. ಇಬ್ಬರೂ ಕುಳಿತುಕೊಂಡರು. ಇನೆಷ್ಟುಂದು ಪ್ರಸಂಗ ದಲ್ಲಾದರೆ ಅವನು — “ವಾಲತಿ, ಅಂದು ಮಾಭ್ರತೆಯಾದೆಯೇಕೆ?” — ಎಂದು ಕೇಳುವವನು; ಇಲ್ಲಿದಿದ್ದರೆ — “ಈಗ ಆರೋಗ್ಯ ಹೇಗೆದೆ?” ಎಂದಾದರೂ ಕೇಳುತ್ತಿದ್ದನು. ಆದರೆ ಈ ಬಾರಿ ಯಾವ ಸೂಲಲ್ಲಾ ಇಲ್ಲ. ಅವನಿಗೇಕೋ ಬೇಸರವಾಗಿದೆಯೆಂದು ವಾಲತಿಯು ತಿಳಿದುಕೊಂಡು — “ಎಲ್ಲಾ ಸೌಖ್ಯವೇ,” ಎಂದು ಕೇಳಿದಳು.

“ಹೂಂ.”

“ಆದೇನು, ಇಂದು ಹೆಚ್ಚಿನ ಧ್ವನಿ ಹೊರಡುವುದಿಲ್ಲ?”

“ಈ ನುಂಡದ ಮೇಲೆ ಕುಳಿತುಕೊಂಡುದರಿಂದಿರ ಬಹುದು.”

“ಇದರಲ್ಲಿ ಭೂತಪಿತಾಚಿಗಳಿವೆಯೇ?”

“ಅವುಗಳ ಸಂಚಾರವಾಗಿತ್ತೊಂದು ಕೇಳಿದೆ.”

ಇದರ ಆಧ್ಯಾತ್ಮ ಮಾಲತಿಗೆ ಹೊಳೆಯಲಿಲ್ಲ. ಅವಳು ತಿರುಗಿ ನಗುತ್ತು—“ಹೂಂ— ನಾಟಕ ಸಾಕು. ಮದುವೆ ಸುದ್ದಿ ಹೇಳಿರಿ. ಮಾನಸ ಮನೆಯವರ ಉಪಚಾರ ಹೇಗಿತ್ತು? ಶರದಿನಿಯು ಒಳ್ಳೀ ಹುಡುಗಿ ಯೇನು?” .

“ನೋಡು, ಅವಳು ನನಗೀ ಉಂಗುರವನ್ನು ಕೊಟ್ಟಳು.”

“ಹಾಗಾದರೆ, ತೀರ ಚತುರೆಯಿರಬೇಕು.”

“ನಿನ್ನಷ್ಟು ಚತುರೆಯಲ್ಲ.”

“ನನ್ನಷ್ಟು ಚತುರೆಯರು ಈ ಪ್ರಪಂಚದಲ್ಲೇ ಇಲ್ಲ.”

“ಹತ್ತು ಸಾರಿ ಹೇಳು, ಆ ಮಾತನ್ನು.”

“ನೂರು ಸಾರಿ ಹೇಳಲೂ ಸಿದ್ಧಣೆರುವೆ.”

“ಮಾಲತಿ—ಹಾಸ್ಯವು ಸಾಕು. ಈ ಮನೆಯಲ್ಲಿ ಭೂತದ ಸಂಚಾರವಾಗುತ್ತಿದೆಯೆಂದು ಕೇಳಿದೆ; ನಿಜವೇ.”

“ನಾನೂ ನೀವೂ ಭೂತಗಳಾದರೆ ಇಲ್ಲಿ ಅವುಗಳ ಸಂಚಾರ ತುಂಬಾ ಇದೆ.”

“ಮಾಲತಿ, ನನಗೆ ಪರಿಹಾಸ್ಯವು ಬೇಡ. ಇದೇ ಶಯ್ಯೆಯಲ್ಲಿ ಇನ್ನೊಂದೆ ಪ್ರಾಣಿಗೆ ನೀನು ಆವಕಾಶವನ್ನು ಕೊಟ್ಟಿರುವೆಯಂತೆ. ನಿಜವೇ?”

“ನಿಜವಾದರೆ . . . ?”

“‘ನಿಜವಾದರೆ’ ಎಂದು ಕೇಳುವ ಸಾಹಸವು ಬಂ

ದಿತೇ ನಿನಗೇ? ಮಾಲತಿ, ನಿನಗಾಗಿ ಇಷ್ಟು ಪ್ರಯಾಸ ಪಟ್ಟ ನನ್ನನ್ನು ವಂಚಿಸಲು ಹೊರಟಿರುವೆಯಾ?”

“ಅಷ್ಟೇ ಸರಿಯೇ?”

“‘ಅಷ್ಟೇ ಸರಿಯೇ’, ಎಂದರೆ—ಈ ಅಪರಾಥವು ಸಾಲದೇ? ಇದು ವೇಶೀಯ ಕೃತಫ್ಳತೆಯ ಹಂಗ್ಗರು ತೆಂಬುದಕ್ಕೆ ಸಾಕ್ಷಿಯಲ್ಲವೇನು?”

“ವೇಶೀಯಾದವಳಲ್ಲಿ ಕೃತಜ್ಞ ತೆಂಬುದೆಯೆಂದು ತಿಳಿಯುವವರು ಮಾರ್ಬಿರು.”

“ಸಿಜ, ಮಾರ್ಬಿರು. ಶರದಿಸಿಯು ತಕ್ಕು ಕಾಲದಲ್ಲಿ ನನ್ನನ್ನು ಎಚ್ಚಿಸಿದಳು.”

“ಹಾಗಾದರೆ, ಅವಳು ಬಹು ಜಾಣಿ ಸಿನ್ನ ಮದುಸೆಯ ದಿನವೇ ನನಗದು ತಿಳಿದಿತ್ತು. ನಾನಾಗ ಅವಳ ನೋರೆಯ ಹೇಳೆ ಅಳುವನ್ನು ಕಂಡಿದ್ದೆ. ಅವಳ ಸುಖಕ್ಕೆ ಸಾನೆಲ್ಲಿ ಅಡ್ಡಬರುವನೋ ಎಂದು ತಿಳಿದು ಅಂಜಿದೆ. ಅವಳಿಗಾಗಿ ನಾನು ಬೇರೆ ಹಾದಿಯನ್ನು ಹಿಡಿಯಬೇಕಾದೀತೋ ಎಂದು ಯೋಚನೆಯಾಯಿತು ನನಗೇ.”

“ಆದಕ್ಕಾಗಿ ಬೇರೆಯವರಿಗೆ ನಿನ್ನ ಶಯ್ಯೆಯಲ್ಲಿ ವಾಲುಕೊಟ್ಟೇಯೇನು? ‘ರಾಕ್ಷಸೀ’ ‘ರಾಕ್ಷಸೀ’— ಎಂಥ ಸವಿನಾಶಗಳು!”

“ತನ್ನ ಪ್ರೇಮಿಯನ್ನು ವಂಚಿಸಿ, ವರಪುರುಷನನ್ನು ಕರೆದವಳಿಗೆ ಬೇರೆ ಏನು ಹೆಸಂದೆ” “ರಾಕ್ಷಸೀ— ಇದೇ ಸರಿಯಾದ ಹೆಸರು” ಹೀಗೆಂದು ಮಾಲತಿಯ ಅಳತೋ

డగిదళు. ఇదెల్ల వేత్యేయ వంజనేయ మాగ్ఫ
గళిందు ఏరేతను తిలిదను. అవన కోఎపవు
ఈ కణ్ణీరినింద శాంతవాగువంతిల్ల. అవనిందు
ఇవళ బాయియిందే ఆ నీజనారేందు తిలియలు
బయసుత్తరువను. ఆదరింద తలెబగ్గిసికోందు
ఆళుత్తరువ ఆవళ హోరేయస్నేత్త - “మాలతి,
నన్నంధవనల్లి నీను వంజనేయన్న మాడువవలా
దేయా” — ఎందను. “వంజనేయే? సిమ్మన్న
వంచిసువుదే? యారు హాగె హేళిదరు?”

“యారు? సిమ్మిబ్బరన్న జతేయల్లి కండ
మనేయ ఆళుగళు!”

“దేవరు ఆవరిగె కణ్ణుగళన్నిత్తుదు సాధ్యక
వాయితు.”

“ననగా వ్యంగేష్టేత్తరగళు బేశిల్ల.”

“మత్తిస్నేను బేసు?”

“నీను సిన్న హాసుగేయ ఆధ్యవన్న నన్న ఆత్ర
యదల్లిరువాగలే ఆస్యారిగే ఇత్తుదునిజపే—ఎందు”

“నిజవాదరే . . . ?”

“నిజవాదరే— ఉధ్యటి— నన్న సిన్న మణాను
ఒంధవు కదియితు”

“ఒందు సంతోషద లిషయ.”

“నిజపే హేళు”

“నిజ. తీర నిజ”

“నానిరుత్త అవను నినగేనాగబేకు?”

“అదన్న హేళలారే”

“నన్నా క్షేయింది.”

“అదరా . . . ఇల్ల . . . ఇల్ల . . . ”

“అదొందన్న కేళబేదిరి—”

“ఇష్టేల్ల మాడలు నాచుగే ఇల్లద నీనగే
కేళలు నాచుగేయేను?”

“నాచుగేయన్న బిట్టవరే ఈ ఉద్యోగక్కే
ఖరువరు.”

“కాగాదరే బోగళు—”

“ఇల్ల. హేళువుదిల్ల.”

గదరిసుత్త — “హేళవియో ఇల్లవో.”

“హేళబేకే?”

“హేళలేబేకు.”

“నినుగే ఆసంతోషవాదరే . . . ”

“ననగే ఆదుదు సాకు; ఇన్న అదక్కింత
హేచ్చిగే ఆగువుదేను?”

“ఆవనునన్న ఒడయట్టద అణ్ణను; నెన్న మహే
శను. సూళియాద నన్నన్న తరుగి మనిగే బా
ఎందు బేడలు బంద నన్న మహేశను.”

(१४) ఇందిగే ముగియితు; నమ్మ గేళితన.

ఎళు వరుషగళు సందువువు. మాలతిగేగే
ఇష్టుత నాల్చుపేయ మయ్యిన్న. ఆవళిగ “హవా

ಮಹಲ್‌ನ ರಾಣಿಯಾಗಿರುವುದು. ಅವಳ ಸುಖವು ಆದೇ ರೀತಿಯಿಂದಿದೆ. ದಾಸದಾಸಿಯರು, ಉಡುಗೆ ತೊಡುಗೆ – ಯಾವುದಕ್ಕೂ ಕೊರತೆಯಿಲ್ಲ. ವೀರೇ ಶನ್ಶ ಬೆಂಗಳೂರಿನಲ್ಲಿ ಕೇರಿತೀಲನಾಗಿ ಬದುಕುತ್ತ ರುವನು. ಆದರೆ ಅವನ ಹಿರಿಯರು ಸಂಸಾರಯಾತ್ರೆಯನ್ನು ಮುಗಿಸಿ ಇಂದಿಗೆ ಎರಡು ವರುಷಗಳಾದುವು. ಅವನಿಗ ನೂಲತಿಯಲ್ಲಿಗೆ ಬೇಕಾದಾಗ ಬರುವುದಕ್ಕೂ ಹೋಗುವುದಕ್ಕೂ ತೀರ ಸ್ವತಂತ್ರನು. ಯಾರ ಅಂಜಿ ಕೆಯೂ ಇಲ್ಲವೇನ್ನಬಹುದು; ಆದರೆ ಶರದಿನಿಯೊಬ್ಬಳಿ ರುವಳು. ಅವಳು ತನ್ನ ಜಾಣ್ಣೆಯಿಂದ ವೀರೇಶನ ಪ್ರೇಮವನ್ನು ಗಳಿಸುವುದರಲ್ಲಿ ಡಯತೀಲೆಯಾಗಿರುವಳು. ಆದುದರಿಂದ ಅವಳು ತೀರಾ ಸುಖಿಯು. ಅವಳಂತೆ ನೂಲತಿಯಾದರೂ, ವೀರೇಶನ ಬಳಿಯಲ್ಲಿ ತೀರ ಸುಖಿಯಾಗಿರುವಳು.

ಇಂದು ಬುಧವಾರ. ನೂಲತಿಯು ತನ್ನ ನಡು ಮನೆಯಲ್ಲಿ ಹಾಡುತ್ತ ಕುಳಿತಿರುವಳು. ಅಪ್ಪರಲ್ಲಿಯೇ ಚಿಕ್ಕ ಬಾಲಕನೊಬ್ಬನು ಅವಳ ಬಳಿಗೆ ಓದಿಬಂದನು. ಅವನಿಗೆ ಇದು ವಣ ಸ್ವಾಯ. ಸಾಲೀಗೆ ಹೋಗತ್ತೊಡಿ ಒಂದೆರಡು ವಾರಗಳಾಗಿರುವವಸ್ತೆ. ಬಾಲಕನು ಸುಂದರನು; ನೂತನಗಳು ಮಧುರ; ಆದರೆ ವಿಧಾತನು ಒಂದು ಕೊರತೆಯನ್ನು ನೂತ್ರಿ ಅವನಲ್ಲಿ ಉಂಟು ನೂಡಿರುವನು. ಎರಡು ಕಣ್ಣಗಳು ಅವನಿಗಿದ್ದರೆ ಅನಥಾವಾಗಬಹುದೆಂದು ತಿಳಿದು, ಒಂದೇ ಕಣ್ಣನ್ನು.

ಕೊಟ್ಟಿರಬೇಕು. ಅವನೇ ಮಾಲತಿ ವೀರೇಶರ
ರಮೇಶನು

ಮಗುವನ್ನು ಕಂಡು ಮಾಲತಿಯು — “ರಮೇಶಾ,
ಸಾಲೆ ಬಿಟ್ಟಾಯಿತೋ? » ಎಂದು ಕೇಳಿದಳು. ಹುಡುಗನು
ಅಹುದೊದು ಉತ್ತರಪಿತ್ತನು. ಅವನು ಬಂದವನೇ
ತಾಯಿ ಬಳಿಗೆ ಓಡಿಹೊಗಿ—“ಅವ್ಯಾ, ಅವ್ಯಾ”
ಎಂದಳತೊಡಗಿದನು. ತಾಯಿಗೆ ಅಳುವಿನ ಕಾರಣವು
ತಳಿಯಲ್ಲಿಲ್ಲ. “ತಿಂಡಿ ಬೇಕೇ” — “ಆಟದ ಗೊಂಬೆ
ಬೇಕೇ” ಎಂದು ಕೇಳಿದಳು ಆದರೂ ದುಡುಗನು
ಅಳುತ್ತಲಿದ್ದನು. ಅವನ ದುಃಖವನ್ನು ಸವಾರಾನ
ವಡಿಸುವುದು ತಾಯಿಗೆ ತೀರ ಕಷ್ಟವಾಯಿತು. ಅವಳು
ತಿರುತ್ತಿರುಗಿ — “ಎಕೆ ರಮೇಶ, ಅಳುವಿಯೇಕೆ?
ವನಾಯಿತು ನಿನಗೆ? ಯಾರು ಹೊಡೆದರು? ಹೇಳಿ”
ಎಂದಳು.

ರಮೇಶನಾಗ ಸ್ವಲ್ಪ ತಾಳೈಯನ್ನು ತಂದುಕೊಂ
ಡು—“ಅವ್ಯಾ ನನಗೆ ಅಪ್ಪಿಸಿಲ್ಲವೇ?” ಎಂದು ಕೇಳಿ
ದನು.

“ಮಗೂ, ಏಕೆ ಹಾಗೆ ಕೇಳುವೆ? ನಿತ್ಯವೂ ಆವ
ರು ಸಮ್ಮ ಮನಗೆ ಬರುತ್ತಿರುವರಲ್ಲವೇ”—ಅವರೇ ನಿನ್ನ
ತಂದೆಯವರು. ನೀನೇ ಅನ್ನತ್ತಿದ್ದೆಯಲ್ಲ. ‘ನನ್ನ
ಹೆಸರು ರಮೇಶ, ಅಮೃತ ಹೆಸರು ಮಾಲೇಶ, ಅಪ್ಪನ
ಹೆಸರು ವೀರೇಶ ಎಂದು.’

“ಅಲ್ಲವಂತೆ. ವೀರೇಶ ನನ್ನ ಅಪ್ಪನಲ್ಲವಂತೆ!”

“ఏను హుచ్చువాతు? యారు నినగే కాగే హేళిదరు? ఆవరు హేళిదరేను?”

“ఆవరల్ల. సాలెంటు హుధుగరు హేళిదరు.”

“చిడు ఆవర వాతన్ను”

“ఇల్ల ఆమ్రాత్, ఆవరేల్లరూ ఇందు నన్నన్ను కండు నక్కరు. ఇందు మధ్యాహ్న ఉపాధాత్మాయరు నన్నొడనే ‘నిన్న తందేయ హేసరేను’? ఎందు కేళిదరు. నాను ‘విరేత’ ఎండే. ఆగ ఇన్నొబ్బి హుధుగను ఎద్దునింకు ‘నన్న తందేయ హేసరు విరేత’ ఎందను. ఆవన హేసరూ రమేతసెందు. ఆవనిగా ఒందు శణ్ణ కురుడు. ఆవను నన్నొడనే జగాళాడిదను. నన్న తందేయు విరేతనల్లవెందూ ఆవన తందేయే విరేతసెందూ హేళిదను.”

“నిజవే?”

“నిజ.”

“హాగాదరే ఆవన తందేయ హేసరూ విరేత సెందిరబయుదు. ఆడక్కేను తోందరే? ఎరడు రమేతరు నిన్న క్లాసినల్లిల్లవే.”

“అష్టే అల్ల; ఎల్ల హుధుగరు సేం ననగే తందేయిల్ల — ఎందరు. ‘సీను సూళేయ మాగ’ ఎందరు. నాను అళతోడగినె. ఎల్లరూ నన్నన్ను కండు సగతోడగిదరు. ఆమ్రాత్, నెసగే తందేయిల్ల నిజవే?

నిత్యవో మనేగే బరుత్తురువ అవరు నన్న తండే
యల్లవే? ఆమ్మా—సూళియెందరేను? నీను
సూళియే? »

వొఱతియు మగనన్న సుమ్మనింసలు ఎ
నేందు హేళబేకు? ఆవళిగిగ తన్న ఆపరాధవు
ఎంథ సృష్టియన్నంటువొడిదేయేందు తిలియితు.
ఆవళు తన్న ఆకృత్యుద దేసేయింద మారనేయ ఒం
దు ఆత్మవన్న నాచికేయ సంసారదల్లి కేడవిదళు.
కాగాగి వుగువన్న కండు ఆళతొడగిదళు.
ఆష్టరల్లే మగువిన మనస్స ఆటద కడిగే హరిదు
దరింద ఆదు ఓడికోయితు. వొఱతియు చిం
తామగ్గేయాదళు. హొత్తు ముణుగితు. ఆష్ట
రల్లి, మనేయ ఆళోభ్యను బందు—“ఆమ్మా, హొ
రగే రాయర మనేయవరు బందిరువరు” ఎందను.

యారెందు వొఱతిగే తిలియల్లి. ఆదక్కుగి
“యారు?” ఎందు కేళిదళు. “రాయర హెండత
కరదినిబాయియవరూ ఆవర చిక్కు హుడుగనూ
బందిరువరు. నీవిరువిరే? — ఎందు కేళిదరు.
ఏను బరకేళలే?” ఎందను. కరదినియ జేసరు
కేళి వొఱతిగే రోమాంజవాయితు. ఉపా
యవిల్లుదే ఆవళు — “బరలీ” ఎందళు.

కరదినియు వోరేయన్న తగ్గిసికొండు ఆవ
ళిరువల్లిగే బందళు. ఆవళ ఆరు వరుషద మగ

నూ బళియుల్లిద్దను. వూలతియు ఎద్దునింతు ఆవళన్న కరేదుకోండు బందు ఒందు మంజుద హేలే కుట్టిరసిదభు. అవళిగే తేర నాచుగు యాయితు. ఆదరూ వూతాడదిన్నరే సరియల్ల పేందు—“ఎను బందిరి?” ఎందు కేళిదభు.

శరదినియః సరళి. అవళల్లి ముచ్చుమరేయిల్ల. ఇందిగ ఆవళిగ కారణాంతరదింద తన్న పతిగేలుపపక్కియోబ్బుళిరువళీందు తిళిదిద. ఆవళు ఆ దినద నత్కచియెందూ తిళియితు. ఆకే యే జవానుడలిన రాణియెందూ తిళియితు. ఆదుదరింద ఇన్న ఈ విషయదల్లి ముచ్చుమరేయిరబారదేందు ఆవళు సేరాగి తన్న విచిత్ర. సవతియు దరుతనక్కే బందలు “ఎను బందిరి?” ఎందు కేళలు, ఆవళు—“నన్న సవతియన్న కాణలు” ఎందలు.

వూలతియు ఒడలిగే బాణవు నాటదంతా యితు. ఆవళు మోరే తగ్గిసి ఆళకొడగి దలు.

శరదినియు—“సవతి, ఇదు హీగాగువుదేందు నాను లాహిసిద్దే. ఆదరే ఆవరు ఎల్లా విచారగళన్న నన్నింద మరేయాగిరిసిద్దరు. నన్న వివాక పూవఁదల్లియే ఆవరిగే సిన్న గెళ్ళితనవిత్తుందు ఇందు సేవకరింద తిళియలు తక్కులాడ.”

“ಅಹುದು, ನಿಮ್ಮನ್ನು ವರಿಸುವಂತೆ ಪ್ರೇರಿಸಿದವರು ನಾನೇ?”

“ನಿಈನೇನು! ನಿನಗೆ ಸಿನ್ನ ಸುಖಕ್ಕೆ ಬೇರೆ ಪಾಲು ಗಾರದು ಬರುವುದು ಸದಸವಾಯಿತೇ?”

“ಜಗತ್ತಿನಲ್ಲಿ ನನಗೆ ಯಾರ ಮೇಲೆಯೂ ಅನೂ ಯೆಯಿಲ್ಲ.”

“ಅಂತೆಯೇ— ಮಾಲತಿ,— ಮಾಲತಿ ಎಂದು ಸಿನ್ನ ಹೆಸರಲ್ಲವೇ?”

“ಅಹುದು.”

“ಮಾಲತಿ— ನನ್ನ ಪತಿಯು ಇನ್ನು ವಂಚನೆಯಿಂದ ನಿನ್ನ ಬಳಿಗೆ ಬರಬಾರದೆಂದು ನನಗೆ ತೋರಿತು ತನ್ನ ವಿವಾಹಿತ ಪಕ್ಷಿಯನ್ನು ಅವರು ವಂಡಿಸುವುದು ಸಂಯಲ್ಲ. ಅದಕ್ಕಾಗಿ— ಆವರನ್ನು ಇಲ್ಲಿಯೇ ಭೇಟಿ ಯಾಗುವ ಕುತ್ತಣಹಲದಿಂದ ಬಂದೆ. ನಿನಗೆ ನನ್ನ ಮೇಲೆ ಬೇಸರವಿದೆಯೇ?”

“ತಾಯಿ, ಸಿನ್ನ ಸುಖಕ್ಕೆ ಕಲ್ಲನ್ನೆಸೆಯಲು ನಾನು ಎಣಿಸುವವಳಿಲ್ಲ.” ಆಷ್ಟಕ್ಕೆ ಮಾಲತಿಯ ರನ್ನೇಶನು ಓದಿ ಬಂದನು. ಬಂದವನೇ ತನ್ನಂತಿರುವ ಇನ್ನೊಳಿಬ್ಬ ಹುಡುಗನನ್ನು ಕಂಡು— “ಆಮ್ಮಾ, ಇವನೇ ಆ ಹಂಡುಗ. ಇವನೇ ಸನ್ನ ತಂದೆಯು ವೀರೇಶನಲ್ಲವೆಂದವನು” — ಎಂದನು. ಇಷ್ಟರ ತನಕ ಮಾಲತಿಯ ದೃಷ್ಟಿಯು ತನ್ನಾಗಿ ಶರದಿಸಿಯ ಮಗನ ಕಡೆಗೆ ಹರಿದಿರಲಿಲ್ಲ. ಈಗ ಹರಿಯಿತು. ಅವನ ಹೆಸರೂ ರಮೇಶನಂತೆ!

తందెంపు హేసరూ విఎరేశనంతే! తన్న రమేశనూ ఒక్కణి; శరదినియు రమేశనూ ఒక్కణి. మాల తిగే అదర కారణ తిళియితు. తన్న దేసేయింద శరదినియ మగను ఒక్కణినాగి హుట్టడనల్లా ఎందు ఆవళు తపిసిదఱా. ఆష్టరల్లి శరదినియు “మాలతీ, ఇవను నిన్న మగనే—సరి. ఇందు నన్న రమేశను శాలేయ సుద్దియన్నెల్లా హేళిదుదరింద ఇదే సంయాద సనుయవేందు నాను నిన్న బలిగే బండే. రమేశా?”

“యారు?” ఎందు ఇబ్బరూ రమేశరు వొత నాడిదరు.

“నీనల్ల. మాలతియ రమేశనన్న కరేదే.”

“నన్నన్నే”—(మాలతియ రమేశ)

“అహుదు; నీవిబ్బరూ ఇన్నమండే జగళాడ బారదు. నీవిబ్బరూ ఆణ్ణ తమ్మందిరు. సమ్మి బ్బర తందెయూ విఎరేశను?”

“అన్నా, ఈ రమేశనిగే తందెయిరువ నే?”

“అహుదు. నిన్న తందెయే ఆవన తందెయు తిళియతే?”

“హాగాదరే, ఆవనేకి నమ్మ మనెయల్లిరువు దిల్ల?”

“ఇన్న నమ్మ మనెగే బరచుచు.”

వొలతియు అష్టక్కే ఎద్దునింతు—“తాయి, యఁ
జనుమానరు బందరు” ఎందళు.

ఆగ శరదినియు—“మాలతి, నీను నన్న
హుడుగనన్న కరెదుకోండు ఒళ్క్కే హోఏగు.
నానవర స్వ్యాగతమాడువేను” ఎందళు. మాల
తియు వ్యోమవాగి హాగే మాడిదళు.

ఏరేతను బరబరుత్తు—“రమేశ, ఎల్లిరువే”
ఎందు కూగుత్తు బందను.

“ఇల్లిరువేనప్పు” — ఎందను.

ఏరేతను నోఇడువుదేనన్న! ఎదురిగిరువ
వళు మాలతియల్ల; శరదిని. ఒళియల్లి మాలతి
య రమేశ. ఆవన నాలిగే ఒళగేళేయితు. తీలే
యంత నింతను.

శరదినియే తన్న స్వాభావిక జాణ్ణైయింద—
“హం, హేగూ నన్నన్న ఇష్ట దినద వరేగే వంచి
సియాయితు. ఇన్న ముందే వంచిసువ కారణ
విల్ల” ఎందళు. తానే ఆవనన్న కరెదుతందు
ఒందు ఆసనద మేలే కుళ్లిరిసిదళు. తానూ
ఒందు పక్కదల్లి కుళితుకొండళు. ఏరేతనిగే
సిట్టనింద వళువ మనస్వాయితు; ఆదరే సిట్టు
ప్రకటవాగలోల్లదు, కాలూ జలిసలారదు. ఆవ
నిందు యమన ముందే నింత ఆపరాధియంతే ధర.
ధరిసుక్కిరువను.

ಶರದಿನಿಯು ಮಾಲತಿಯನ್ನು ಕರೆದಳು. ಮಾಲತಿಯು ಅಂಜಕೆಯಿಂದ ಹೆಚ್ಚೆಹಾಕುತ್ತ ಆಲ್ಲಿಗೆ ಬಂದಳು. ಅವಳಿಂದನೇ ಶರದಿನಿಯ ರಮೇಶನು ತನ್ನ ತಾಯಿಗಿಂತ ಅಧಿಕ ಸಲಿಗೆಯಿಂದ ಆಡುತ್ತಿರುವನು. ಎಂಳಿವನ್ನೂ ವಿರೇಶನು ಭ್ರಮಿಸ್ತಂತೆ ನೋಡುತ್ತಾನೆ. ಮಾಲತಿಗೆ 'ಕುಳಿತುಕೊ' ಎನ್ನಲು ಸಹ ಬಾಯಿಬಾರದು.

ಶರದಿನಿಯೇ ಆ ಕೆಲಸವನ್ನು ಮಾಡಿದಳು. «ಮಾಲತಿ, ಬಾ ಕುಳಿತುಕೊ» ಎಂದಳು. ಮಾಲತಿಯು ಮಾತನ್ನು ವಿಾರಲಾರದೆ ಕುಳಿತಳು. ಆದರೆ ಅವರಿಂದ ಯಾವುದೂ ನಿರ್ಣಯಿಸಿದ್ದಿಲ್ಲ; ವಿರೇಶನ ಕಾಲಬುಡದಲ್ಲಿ ನೆಲದ ಮೇಲೆ. ಶರದಿನಿಯು ಬೇಸರಗೊಂಡಳು—«ಸವತೀ, ನನಗೂ ಮೊದಲಿನ ಸ್ಥಾನವು ನಿನ್ನದು. ನೀನು ಬೇಡ ವೆಂದಿದ್ದರೆ ನಾನು ಇನರ ಬಳಿಯಲ್ಲಿ ಕುಳಿತುಕೊಳ್ಳುವ ಭಾಗ್ಯವು ದೊರೆಯುತ್ತಿದ್ದಿಲ್ಲ. ನೀನಿವರ ಪಕ್ಕದಲ್ಲಿ ಕುಳಿತುಕೊಳ್ಳುತ್ತೇಬೇಕು. ನೀನು ಸನ್ನಕ್ಕನೆಂದು ತಿಳಿಯುವೆನೆನ್ನು.»

ಅದರೂ ಮಾಲತಿಯು ಚಲಿಸಬು.

ಶರದಿನಿಯು ಕುಳಿತುಕೊಳ್ಳುವಂತೆ ಹೇಳಲು ಗಂಡಸಿಗೆ ಹೇಳಿದಳು. ಆಳಿಸಷ್ಟ ಏಧೀಯತಯಿಂದ ಮಾಲತಿಗೆ ವಿರೇಶನು 'ಕುಳಿತುಕೊ' ಎಂದನು. ಆದರೆ ಮಾಲತಿಯು ನಿಂತವಳು ಕುಳಿತುಕೊಳ್ಳುವುದರ ಬದಲು—«ನಿಂದಿಗೆ ನನಗೊಂದು ಉತ್ತರವನ್ನು ಕೊಡಬೇಕು»—ಎಂದಳು.

ವೀರೇಶನು ಸುಮೃಸಿದ್ದುದನ್ನು ಕಂಡು ಶರದಿನಿಯು—“ಕೇಳು ಮಾಲತಿ, ನಾನು ಆವರಿಂದ ಕೊಡಿಸುವೆ”—ಎಂದಳು.

ಮಾಲತಿಯು ಕೇಳಿದಳು. “ನನ್ನೀ ರಮೇಶನು ನಿಮ್ಮ ಮಗನೆಂದು ನಿಷ್ಠೆ ಲೋಕದ ಎದುರಿಗೆ ಒಪ್ಪಲು ಸಿದ್ಧಾರ್ಥರುವಿರಾ? ಲೋಕದ ಎದುರಿಗೆ—”

ಷಂಕರೇಶನೇನ್ನೆನಂತೆ?

ಶರದಿನಿಯು ಆವನ ಬಾಯಿಯಿಂದ “ಅಹುದೆನ್ನಿಸಲು” ಯಶ್ವಿಸಿದಳು. ಆದರೆ ಆ ಧೈಯರವು ಹೇಗೆ ಆವನಲ್ಲಿ ಬರಬೇಕು. ಸೂಳೆಯ ಮಗನನ್ನು ಆವನು ತನ್ನ ಮಗನೆಂದು ಜಗದೆದುರಿಗೆ ಸಾರಬಲ್ಲನೇ? ಇಲ್ಲ—ಎಂದೂ ಇಲ್ಲ. ಮಾಲತಿಯ ಬಾಯಿಯಿಂದಾಗ—“ಇಂದಿಗೆ ಮುಗಿಯಿತು; ನಮ್ಮ ಗೆಳೆತನ”ನೆಂಬ ತೀ ಮಾರ್ಚನವು ಹೊರಟಿತು.

೮. ವಿಜಯ!

ಮಾಲತಿಯೀಗ ‘ಹವಾಮಹಲಿ’ನ ರಾಣಿಯಲ್ಲಿರುಗಿ ಲಜ್ಜಾವಿಕ್ರಯದ ಬೀದಿಯಲ್ಲಿ ಬಡ ವ್ಯಾಪಾರ. ಆವಳಿಂದು ಮಲ್ಲೀಶ್ವರದ್ವಹವಾಮಹಲಿನ ಸುಖಿಗಳನ್ನು ಅನುಭವಿಸುತ್ತಲಿಲ್ಲ. ತನ್ನಿಂದ ಹುಟ್ಟಿದ ಮಗನನ್ನು ತನ್ನ ಮಗನೆಂದು ಲೋಕದ ಮುಂದೆ ಸಾರಲು ಅಂಜಿದ ಆವನೊಡನೆ ಮಾಲತಿಗೇನು ಕೆಲಸ? ಪ್ರಪುಲ್ಲನನ್ನು ತೂರೆದುಬಂದ ಆವಳಿಗ ವೀರೇಶನನ್ನೂ ಆಗಲಿ

ಬಂದಿರುವಳು. ವೀರೇಶನು ಹೊರಿಸಿದ ಒಂದೇ ಒಂದು ಚಿನ್ನಾಭರಣವನ್ನೂ ಬಯ್ಯಲಿಲ್ಲ. ಅವನವಳಿಗತ್ತೆ ಒಂದೇ ಷಟ್ಕ್ಯಾಯ್‌ವು—ಆರು ವರುಷದ ರಮೇಶನು. ಆದನ್ನೂ ಕೊಟ್ಟಬರುತ್ತಿದ್ದಳು; ಆದರೆ ಆವನೇ ಆದನ್ನು ತನ್ನದಲ್ಲವೇನ್ನವನಲ್ಲಾ.

ಇನ್ನಾದರೂ ಮಾಲತಿಯ ಪಾಪವು ತೊಳೆಯಿತೋ ಎಂದು ಜನರು ಕೇಳಬಹುದು. ಆವಳ ಕೊನೆಯ ವ್ಯಾಪಾರಿಬಂಧನವು ಕಡಿದಾದ ಬಳಿಕ ಆವಳಿನ್ನು ಮುಂದೇನು ಮಾಡುವಳು ಎಂದು ತಿಳಿಯಲು ಲೋಕ ಕ್ಷೇತ್ರಗಳಲ್ಲಿ ಪಾಪಿಗಳಾಗಿ ವಿಚಾರಿಸಿದ್ದಿದ್ದರೆ ಆವನು ಇನ್ನೊಮ್ಮೆ ಬಂದು ಕೇಳುತ್ತಿದ್ದನು: “ಮಾಲತಿ, ಪಾಪ ತೊಳೆದೊಡನೆ ಬರುವೆಯಂದೆಯಲ್ಲ. ಈಗ ಬಾ” ಎಂದು. ನಿಜ. ಆದರೆ ಪಾಪದ ಸಂತಾನದ ಕಡೆಗೆ ಆವಳ ಹೊಣೆಯಿದೆ. ಆರು ವರುಷದ ತಂದೆಯಿಲ್ಲದ ಮಗುವನ್ನು ಆವಳೇನು ಮಾಡಬೇಕು? ಆವನ ಜೀವನಕ್ಕಾಗಿ ಆವಳು ಇನ್ನೂ ಸೂಳಿಯೇ ಆಗಿರಬೇಕು. ಆದಕ್ಕಾಗಿ ಆವಳು ಈಗ ಬಳಿಪೇಟೆಯ ಗಲ್ಲಿಯೊಂದರಲ್ಲಿ ತನ್ನ ಲಜ್ಜೆ ವಿಕ್ರಯದ ಸಿಧಾರ್ಥರಂದ ಮನೆಹಿಡಿದು ಕುಳಿತಿರುವಳು. ತಿರುಗಿ ಆವಳ ಮೇಲೆ ಭೀಷಣ ದಾರಿದ್ರ್ಯವು ಕವಿದಿದೆ.

ಶರದಿಸಿಗೆ ತನ್ನಿಂದ ಇಂಥ ಪ್ರಮಾದವಾಯಿತೆಂದು ಭಯಂಕರ ವ್ಯಧಿಯಾಯಿತು. ಆವಳು ಎಣಿಸಿದ್ದೋಂದು, ಆದುದೊಂದು. ಏನು ಮಾಡಲಿ? ಆವಳು ಪತಿಯೂ

ದನೆ, ಹಲವು ಬಾರಿ ಮಾಲತಿಯ ನವೀನ ಕುಟೀರ ವನ್ನು ಹುಡುಕಿ ಬಿನ್ನವಿಸಿ ನೋಡಿದಳು. ಆದರೆ ಮಾಲತಿಯೂ ಅಪೂರ್ವ ಹಟಕಾರಿ. ಶರದಿನಿಯು ಹತ್ತಾತ್ಮಾಗಿ ಮರಳಿದಳು. ವೀರೇಶನು ತನ್ನ ಮೂರು ಖರ್ತೆಗಾಗಿ ಆಮರಣಪರಿಯಂತ ನಾಚುಗೆಯಿಂದ ತಲೀವಾಗುವಂತಾಯಿತು. ಮಾಲತಿಯು ಈ ಬಾರಿ ಯೂ, ಇನ್ನೊಂದು ಯಾತ್ರೆಮಾಡುತ್ತಿದ್ದಳು. ಆದರೆ ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನೊಡಲಿನಂತೆ ಯಾತ್ರೆಯನ್ನು ನಡೆಯಿಸುವ ಸಾಮಧ್ಯವು ಉಂಟಾಗಲಿಲ್ಲ. ಆದಕ್ಕಾಗಿ ಆವಳು ಅಲ್ಲೇ ನೆಲೆಸುವ ನಿಧಾರವಾಡಿದುದು. ಮಾಲತಿಗೆ ತಿರುಗಿ ದಾರಿದ್ರ್ಯದ ಪಟ್ಟವು ಚಿರವಾಗಿ ದೊರೆಯುವಂತಿದೆ. ಸುಖವನ್ನೊಂದು ತಿರುಗಿ ದುಃಖದ ಅಣಕಿಸುವಿಕೆಯನ್ನು ಕಾಣಲು ಅವೇಳಿಗೆ ಎಂಥ ವ್ಯಾಧಿಯಾಗಲಿಕ್ಕಿಲ್ಲ. ಆವಳಾದರೂ ಹೇಗೆ ಅದನ್ನು ಸಹಿಸಬಲ್ಲಳು? ರಮೇಶನು? ಆ ಹಾಗು ಗೂಸು ಹಸಿವೆಯನ್ನು ಸಹಿಸಬಲ್ಲದೇ! ಆವನು ಹಸಿವೆಯ ಕೂಗು ಒತ್ತಟ್ಟು; ವಿಚಿತ್ರತರಪ್ರಶ್ನೆಗಳು ಒತ್ತಟ್ಟು? ಒಮ್ಮೆಮ್ಮೆ—“ಅಪ್ಪನೆಲ್ಲಿ”? ಎಂದಳುವನು. ಒಮ್ಮೆಮ್ಮೆ ಮನೆಗೆ ಬಂದು ಹೋಗುತ್ತಿರುವ ವ್ಯಕ್ತಿಗಳನ್ನು ಕಂಡು—‘ಅಮ್ಮಾ, ಇವರಾರು’? ಎನ್ನಾನನು. ಬಂದವರು ಇವನ ಗಲ್ಲವನ್ನು ಹಿಡಿದು ‘ಮಗು’—ಎಂದರೆ ‘ನಾನು ನಿನ್ನ ಮಗನಲ್ಲ. ನನ್ನ ತಂದೆಯು “ವೀರೇಶ”ನು’ ಎನ್ನಾನನು. ಇದನಳ ಪಾಲಿಗೆ ಶೃಂಗರಾವದ ನರಕವಾಗಿ ಆಸಿಸಿತ್ತು.

ಇಂದು ಅವಳ ಸಂಕಟವು ವರಿಸ್ತುಗುರಿಯನ್ನೇ ರಲು ಹವಣಿಸುತ್ತಿದೆ. ಬಡತನದ ಜತೆಯಲ್ಲಿ ಸಾಗುವ ಕಶ್ಚಲ, ಉಪವಾಸಗಳ ದೇಸೆಯಿಂದ ಮಾಲತಿಯ ಆರೋಗ್ಯವು ಕೆಷ್ಟಿದೆ. ಸಾಲದುದಕ್ಕೆ ಮಗುವು ಬೇನೆಯಿಂದ ಹಾಸಿಗೆ ಹಿಡಿದಿರುವುದು. ಅದರ ಚಿಕಿತ್ಸೆ ಮಾಡಲು ಕಾಸಿಲ್ಲ; ಹಾಲನ್ನೊದಗಿಸಿಕೊಡಲು ಒಂದು ದಮ್ಮಡಿಯಲ್ಲ. ತೀರ ಹತಾಶಳಾಗಿ ಮಗುವಿನ ಸಲುವಾಗಿ ವೀರೇಶನಲ್ಲಿ ಭಿಕ್ಷೆ ಬೇಡಿಬರುವೆನೆಂದು ಎಣಿಸುವಳು. ‘ಭೀ, ಅವನಿಂದ ತಂದ ಅನ್ಯಾಯದ ಹಣದಿಂದ ಮಗುವು ಬದುಕಿದರೇನು ಸತ್ತರೇನು’? ಎಂದಂದು ಕೊಳ್ಳುವಳು. ಎಂಥ ವೇದಾಂತ! ಹೀಗೆಯೇ ನಾಲ್ಕು ದಿನಗಳು ಸಂದುವೆ. ಒಂದು ದಿನ ಸಂಜೆ ಮಗುವು ತೀರ ವಿನವಾವಸ್ಥೆಯಲ್ಲಿತ್ತು. “ಆನ್ಯಾ, ಹಾಲು ಹಾಲು” ಎಂದು ಕೂಗುತ್ತಿತ್ತು. ಮಾಲತಿಯು ತನ್ನ ಸ್ಥನವನ್ನು ನೀಡಿಬಳು. ಹುಡುಗನಾಗ ಸಿಟ್ಟಿನಿಂದ ಕಚ್ಚಿಬಿಟ್ಟನು. ಹಾಲೆನ ಬದಲು ಒಂದು ತೊಟ್ಟು ರಕ್ತವು ಮಗುವಿನ ಬಾಯಿಗೆ ಬಂದಿತು. ಮಾಲತಿಯು ಹಣೆಹಣೆ ಬಡಿದುಕೊಂಡಳು. ಅವಳಲ್ಲಿ ಕಾಸೊಂದೂ ಇರುವುದಿಲ್ಲ; ಇತ್ತು ವ್ಯವಸಾಯದಿಂದ ಗಳಿಸೋಣ ವೆಂದರೆ ಯಾರೂ ತನ್ನ ಮನೆಯ ಹಾದಿಯಾಗಿ ಜಂಸುವವರಿಲ್ಲ. ಇದು ತನ್ನ ದುದ್ದೀರ್ವವೆಂದು ಅವಳಿಗೆ ತಿಳಿಯಿತು. ಉಪಾಯವಿಲ್ಲ, ಸುಮೃದ್ಧಿಧಳು. ಯಾರಾದರೂ ಬರುವರೇ ಎಂಬ ಆತುರದಿಂದ ಕೂಗುವ

ಮನುನನ್ನು ಬಿಟ್ಟು ಹೊರ ಬಾಗಿಲಿಗೆ ಬಂದು ನಿಂತಳು. ಹಾದಿಯ ಮೇಲೆ ಸರಿಯುವವರನ್ನು ಲಾಲ್ ದುಃಖಾದ್ರಿ ನಯನಗಳಿಂದ ಕಂಡಳು. ಒಬ್ಬಬ್ಬರು ಹದಿನಾಲ್ಕು ವರುಷದ ಹುಡುಗರು ಹಾದುಹೋಗುತ್ತಿದ್ದರು. ಹುಟ್ಟಿಯಂತೆ ಅವರ ಕಡೆಗೂ ತನ್ನ ದೃಷ್ಟಿಯನ್ನು ಬೀರಿದಳು. ಆ ಮಕ್ಕಳು ಇದನ್ನು ಕಂಡು — “ನೋಡೋ, ಆ ರಾಕ್ಷಸಿಯ ಕಣ್ಣ ನೋಡೋ” ಎಂದು ನಕ್ಕು ಓಡಿಬಿಟ್ಟವು. “ನಿಜ, ತಾನು ರಾಕ್ಷಸಿಯಿಂದು ಅವಳು ತಿಳಿದಳು. ತನ್ನ ಕೃತ್ಯಕ್ಕಾಗಿ ನಾಚುಗೆಯಾಯಿತು. ಆದರೆ ಅಂಥ ನಾಚುಗೆಯಿಂದ ವೇಶ್ಯೆಗೆ ಜೀವನ ಸಾಗದು. ಆದೂ ಇಂಥ ಗಳಿಗೆಯಲ್ಲಿ! ಗಿರಾಕಿಯೊಬ್ಬನನ್ನು ಹುಡುಕುವ ತನಕ ತಾನು ಒಳಗೆ ಹೋಗನೆಂದು ನಿರ್ಧರಿಸಿದಳು. ಒಳಗೆ ಮನುವಿನ ಅಳುವು ಶಾಂತವಾಯಿತು. ಪ್ರಾಯ ಶಃ ಅವನಿಗೆ ನಿದ್ರೆ ಬಂದಿರಬೇಕು. ಆದರಿಂದ ಮಾಲ ತಿಗೆ ಸ್ವಲ್ಪ ಸವಾರಧಾನವಾಯಿತು.

ಸಂಜೆ ಬಂಭತ್ತು ತಾಸಿಗೆ ಸರಿಯಾಗಿ ಅತ್ತಿತ್ತ ಇಣಕುತ್ತ ಓವೆ ವೃಧ್ಣನ ಸವಾರಿಯು ಆ ಹಾದಿಯಾಗಿ ಬಂದಿತು. ಅವನ ದೃಷ್ಟಿಗೆ ಇವಳು ಬಿದ್ದಳು. ಏನೂ ಭಯಭೀತಿಯಿಲ್ಲದೆ ತೀರ ಪರಿಚಿತರಷ್ಟು ಧೈಯರುದಿಂದ ಆವನು ಇವಳ ಮುಂದೆ ಬಂದನು. ಇವಳು, ತಾನಾಗಿ ಬಂದ ಈ ಅತಿಧಿಯನ್ನು ಒಳಕ್ಕೆ ಕರೆದೊಯ್ದಳು. ಅವನ ವಯಸ್ಸು ಅರವತ್ತಕ್ಕೆ ಸಮಿಂದ ವಾಗಿರಬಹುದು. ಆದರೂ ಅವನು ಶೋಕಿಲಾಲ

ನಾಗಿ ಕಾಣಿಸಿದನು. ನೂಲತಿಯ ಹೆಗಲ ಮೇಲೆ ಕೈಯ್ಯನ್ನಿರಿಸಿದನು. ನೂಲತಿಯು ಅವನನ್ನೇ ಇಣಿಕೆ ನೋಡಿದಳು. ಅವಳೊಂದು ಕೈಯ್ಯ ಅವನ ಕಿಸೆಯನ್ನು ಮುಟ್ಟಿ ನೋಡಿತು. ರೂಪಾಯಿಗಳ ರಾಶಿಯೇ ಆದರಲ್ಲಿತ್ತು. ತನ್ನ ಭಾಗ್ಯವೆಂದು ತಿಳಿದಳು. ಮುದುಕನು ಕಾಮನುತ್ತನಾಗಿ ಅವಳ ಕಪ್ಪೊಲವನ್ನು ಚುಂಬಿಸಿದನು. ನೂಲತಿಯು ಅವನ ಸಂಭಾವನೆಗೆ ಮರುಸಂಭಾವನೆಯನ್ನು ಕೊಡುವುದರಲ್ಲಿದ್ದಳು. ಅವ್ಯಾರಲ್ಲಿಯೇ ಮುದುಕನು ಅವಳ ಕೈ ಮೇಲೆ ಗಂ ಗೂಪಾಯಿಗಳನ್ನಿರಿಸಿದನು. ಹತ್ತು ರೂಪಾಯಿಗಳು! ಮಗು ವಿಗೆ ಎರಡು ತಿಂಗಳಿಗೆ ಸಾಕು!

ರೂಪಾಯಿಗಳನ್ನು ಎಣಿಕೆಹಾಕುತ್ತ ಕುಳಿತಳು. ಆ ಆತುರದಲ್ಲಿ ಅವನನ್ನು ಉಪಚರಿಸುವ ನೆನಪಾಗಲ್ಲಿ. ಎಣಿಕೆಹಾಕಿದ ಬಳಿಕ ಕೃತಜ್ಞ ತೆಯಿಂದ ಅವನ ಮುಖವನ್ನು ನೋಡತ್ತೊಡಗಿದಳು. ನೋಡುತ್ತ ಹೋದಂತೆ ಅವಳ ಮನಸ್ಸು ಅಸ್ಥಿರವಾಯಿತು. ಯಾವ ಭಾವರಸಗಳು ಅವಳ ಮುಖದಲ್ಲಿ ಮೂಡುತ್ತವೆಯೆಂದು ಅವಳಿಗೇ ತಿಳಿಯದಾಯಿತು. ಅವಳು ಅಂಜಿಕೆಯಿಂದ ಒಂದೊಂದೇ ಹೆಚ್ಚಿ ಖಿಂದೆ ಸರಿದಳು. ಅವಳ ಈ ವರ್ತನೆಯನ್ನು ಕಂಡು ಮುದುಕನಿಗೆ ಆಶ್ಚರ್ಯವಾಯಿತು. ಅವಳ ಸರಿಯುವಿಕೆಯನ್ನು ಕಂಡು ತನಗೂ ಬರಲು ಹೇಳುತ್ತಿರುವಳೆಂದು ತಿಳಿದನು. ಅದಕ್ಕಾಗು ಅವಳ ಕಡೆಗೆ ಸಾಗಿದನು. ಅದರೆ ನೂಲತಿಯು—

“తడియిరం, స్వప్త తడియిరం. ఒళగే నన్న కాహిలేయ హండుగను మలగిరువను. అవనిగే స్వప్త హాలన్న కొండుకోట్టు నిన్ను చుణవన్న సల్లిసుపే” ఎంద శు. ముదుకనిగే ఆపార ఆనందవాయితు.

మాలతియు ఒళగేహోదళు. అవళేష్ట మాత్రగే మరళువళిందు ముదుకను ఇదిరు కాయుత్త కుళితను. కాలు తాసాయితు, ఆధ్య తాసాయితు, ఒందు తాసాయితు. ఆదరూ గణి కేయిల్ల. కూగిదను మరుత్తరవిల్ల! అవనిగే ఆవళు వంచిసి ఓడిదళింబ సంతయవాయితు. హోరగిన ఆగళియన్న హాకి మాలతియు ప్రవేశ మాడిద కోణెయన్న సేరిదను. నెలద మేలే ఒందు దీపవు సణ్ణగే ఉరియుత్తిత్తు. ఆదే కొటడియు ఒందు మూలెయల్లి హరకు భీందిగళ మేలే ఒందు స్త్రీరూపు మలగిత్తు. ఆదన్న కండు ఖన్నత్తమృద్ధను ఆల్లిగే హోదను. ఆగణి కేయు హాగేకే వాసేయాగిరువళిందు అవనిగే తిళియదాయితు. నంచిసి ఓడిహోగలూ ఇల్ల. తన్న మాతిగే మరుత్తరవన్న కొడలూ ఇల్ల. ఇత్త ఆవళ బళియల్లే ఆవళ మగువూ మలగిత్తు. మగు విగే హాలన్న తరలు హోదంతేయలూ ఇల్ల. ఇద స్నేల్లా కండు, ఆవళు చేణైవాడుత్తరువళిందు తిళిదను. ఆవసాదరూ ఆదే భావదింద మల

గిద్ద అవళ బళగే హోఁగి ప్రణయియ విలాస దొందిగే శులితుకొండను. ఆవళివన ముందే నిద్రేయన్న నటసుత్తరువళేందు లూపిసి శృంగార రత్నాకరనంతే “ప్రియే—” ఎందను. • ఆదరూ నటయ నిద్రేయు నుగిదంతే కాణలిల్ల. అవళన్న చ్ఛరిసలు హోస బగెయన్న కాణువేసేందు మేల్లనే బగ్గి అవళ కపోఁలవన్న చుంబిసిదను. స్వతం దింద జకితనాదను. ఆవన జీవనదల్లి ఆంధ ప్రణయచుంబనవన్నవను కండవనల్ల. ఆదు హిమ గడ్డెయష్టు అసహిష్ణువాగిత్తు. ఎనేందే తలియ దాయితు. బిరబిరనే ఆదే మోరేయన్న సోఁడి దను; తరిఁరవన్నలుగాచిసిదను; తీర గాఢనిద్రే యేందు తోఁరితు. ఒళియల్లిద్ద తీకువన్న కండ ను. ఆదూ తాయియంతేయే నిద్రిసుత్తుత్తు. ఆవన దృష్టియు గణిశేయ కంఠద శడేగే హరియితు, ఆలైల్లందు కరిమణియ సరవు తూగుత్తుత్తు. ఆదన్న ఎలైల్లో కండ నేనపు ఆవనిగుంటాయితు. ఎల్లి, ఎల్లి, ఎందు విచారమాడతోడగిదను. ఆదన్నవను తన్న పుత్రియ కోరళల్లి పీందే దలవు బారి కండద్దిరబేశేందు తోఁరితు. ఆదర మేలింద ముఖద గురుతూ హోళియితు. సిదిలు బడిదంతే బెదరి “మగళే, మాలతి!” ఎందు చీరి మంభుతనాదను.

